

Damage Book

**THE BOOK WAS
DRENCHED**

TIGHT BINDING BOOK

**TEXT FLY WITHIN
THE BOOK ONLY**

UNIVERSAL
LIBRARY

OU_198551

UNIVERSAL
LIBRARY

ಕರ್ಮಾ ಸಾಹಿತ್ಯ ಗ್ರಂಥಮಾಲೆಯು

ಪ್ರಕಟಿಸೇಗಳು

೧.	ವೃದ್ಭಾತನರ ತ್ರಿವಿಧಿ (ನಿಜಗುಣ ಶಿವಯೋಗಿ)	೧-೦-೦
೨.	ವೀರೇಶ ಚರ್ಚೆ (ರಾಘವಾಂಕ ಕವಿ)	೨-೦-೦
೩.	ಮನೋರ್ವಿಷಯಮ್ (ಗುರುಬಸವ ಕವಿ)	೨-೦-೦
೪.	ಬಸವ್ಯಾದಾಪರಜಾರ್ (ಬಾಲ್ಯತ್ವಕ್ಕ ಸೋಽಂಪಾಡು)	೧-೦-೦
೫.	ಫುನಲಿಂಗಿದೇವರ ವಚನ (ಫುನಲಿಂಗಿದೇವರು)	೧-೦-೦
೬.	ತಾರುಗಾಹಿ ರಾಮಾನ್ಯ ವಚನ (ರಾಮಾನ್ಯ)	೦-೪-೦
೭.	ಬಿಲಾಸ್ಪ್ರದೀತ್ರ ರಸ್ಯ	೦-೪-೦
೮.	ಸಂಪ್ರಾಪ್ತ ಶಿವಪೂಜಾವಿಧಿ (ಉತ್ತಮ ಪ್ರತಿ) (ಸಾಮಾನ್ಯ ಪ್ರತಿ)	೧-೦-೦ ೦-೫-೦
೯.	ಯುಗವಾಣಿ (ಗಢ್ಯ-ಪಡ್ಡ ಸಂಗ್ರಹ)	೧-೦-೦
೧೦.	ಭಾರತ-ಚೀಕಾಗಳಲ್ಲಿ ಜನಜೀವನ	೦ ೪-೦
೧೧.	ನಾಯಿ ಶರಕ ಮ್ಯಾ (ರಾಮೇಶ್ವರಪಂಥಿ)	೦-೧೨-೦
೧೨.	ಕನ್ನಡಕಳಿ ಸಂಪನ್ಮೂಲ ಜರ್ನಲ್	೦-೧೨-೦

ವಿದ್ಯಾರ್ಥಿ ಗ್ರಂಥಮಾಲೆಯೆ

ಪ್ರಕಟಿಸೇಗಳು

೧.	ಗಾಂಧಿ ಗೀತೆಗಳು (ಕವನ ಸಂಗ್ರಹ)	೦-೪-೦
೨.	ಸರ್ವಜ್ಞ ಮೂರ್ತಿ (ಕವಿ-ಕಾವ್ಯ ವಿವಿಧ) (ಉತ್ತಮ ಪ್ರತಿ) (ಸಾಮಾನ್ಯ ಪ್ರತಿ)	೧-೪-೦ ೦-೦-೦
೩.	ರಮಣ ಮಹಾರ್ಷಿ (ಜೀವನ ಚರಿತ್ರೆ) (ಉತ್ತಮ ಪ್ರತಿ) (ಸಾಮಾನ್ಯ ಪ್ರತಿ)	೦-೪-೦ ೦-೦-೦

ನಾಡಿನ ವಿದ್ಯಾರ್ಥಿಗಳ ಸರ್ವತೋಮುಖವಾದ ಏಳಿಗೆಗಾಗಿ

ಶ್ರಮಿಸುವ ಏಕನೇವ ಪಾತ್ರಿಕೆ ಪತ್ರಿಕೆ

‘ವಿದ್ಯಾರ್ಥಿ’

ಸಂಪಾದಕರು: ಎಚ್. ಎಸ್. ರೇಣುಕ ಪ್ರಸಾದ್ ಬಿ. ಎ.,
ವಾಸ್ತವಿಕ ಚಂದ್ರಾ: ೩-೦-೧. ಬಿಡಿ ಪ್ರತಿ ೦-೨-೦.

ಡಿನಿ ಆಕಾರದ २४ ಪುಟಗಳು.

ಇಂದ್ರೀ ಚಂದ್ರಾದಾರರಾಗಿರಿ.

ವಿವರಗಳಿಗೆ:

‘ವಿದ್ಯಾರ್ಥಿ’ ಕಾರ್ಯಾಲಯ, ೧೬೬, ರಂಗಸ್ವಾಮಿ ಗುಡಿ ಬೆಂಗಳೂರು ಅ.

ಕರ್ನಾ ಸಾಹಿತ್ಯ ಗ್ರಂಥಮಳಾಗ್ವ.

ಕನ್ನಡ ಕಲಿ
ಸಿರುಮನ ಚರಿತೆ



ಅಂಬಿಕೆ :
ಇತಿಹಾಸ ಸಂಕೇತಿಧನಪ್ರವೀಣ
ಹುಲ್ಲೂರು ಶ್ರೀನಿವಾಸ ಜೋಡಿಯರು



ಪ್ರಕಾಶಕೆರು:
ಅಸ್ತಾನ ವಿದ್ಯಾರ್ಥಿ, ಪಂಡಿತ ರತ್ನ್ಯಂ, ಕೇರಳನಾಟಕಾಯಫ
ಬಿ. ಶಿವಮೂರಿ ಶಾಸ್ತ್ರಿಗಳು

ಕ್ರಾಕ್ ಕರು:



(ಹಕ್ಕು ಗ್ರಂಥಕರ್ತರದು)

Copy Right Registered

ಚಿಲೆ: ೦-೧೨-೦

ಮುದ್ರಕರು:

ಸ್ವತಂತ್ರ ಕರ್ಕಾರ್ ಟಿಕೆ ಪರಮ ಹೈಸ್
ರಂಗಸ್ವಾಮಿ ಗುಡಿ ಬೀದಿ,
ಬೆಂಗಳೂರು-೨.

ಬಿನ್ನ ಹ

‘ಕನ್ನಡ ನಾಡು ವೀರರ ಬೀಡು; ಸತಿಯರ ಮಾಡು; ದಾನಿಗಳ ಗೂಡು’ ಎಂದು ಹೇಳುವ ಕವಿಗಳ ಉತ್ತೀರ್ಯನ್ನು ಪ್ರಕೃತ ಗ್ರಂಥವಾದ ‘ಕನ್ನಡ ಕಲಿ ಸಿರುಮನ ಜಣತೆಯು’ ಪ್ರಸ್ತಪದಿಸುತ್ತದೆ. ಇದರಲ್ಲ ಮೈಸೂರು ಸಂಸ್ಥಾನಕ್ಕೆ ಸೇರಿದ ಚಿತ್ರದುಗ್ರಾಂತಿಲ್ಲಾ, ‘ಬೂದಿಹಾಳು’ ಪಟ್ಟಣದಲ್ಲಿದ್ದ ಶಾರ ಪಾಳೆಯಾರನ ಮತ್ತು ಅವನ ಮಕ್ಕಳ ವೀರಸರಾಕ್ರಮವನ್ನು ಹೆಚ್ಚಿ ಹೆಚ್ಚಿಗೂ ಸೋಡೆಬಹುದಾಗಿದೆ. ಈ ಚರಿತ್ರೆಯು ನಿಜಕ್ಕೂ ಕನ್ನಡಿಗರ ಹೆಮೇಗ್ರೆ ಕಾರಣವಾಗಿದೆ.

ಸುಮಾರು ೬,೦೦೦ ವರ್ಷಗಳ ಕಣಾರಟಕದ ಚರಿತ್ರೆಯಲ್ಲಿ ಕದಂಬರ ಮಯೂರಶಸ್ತ್ರ, ಚಾಲುಕ್ಯರ ಪುಲಿಕೆತಿ ಕಲ್ಯಾಣದ ವಿಕ್ರವಂದಿತ್ಯ, ಶಾಷ್ಟಿಕಾಂಟರ ಗೋವಿಂದ, ದ್ವಾರಸಮುದ್ರದ ವೀರಭಿಲ್ಲಾಳ, ವಿಜಯನಗರದ ಕೃಷ್ಣದೇವರಾಯ, ಬಿಧನಾರಿನ ಶಿವಪ್ರನಾಯಕ, ರಣಭ್ರಿರವಿವಾದ ಆಕ್ಷಯದೇವಿ, ಕೆಳದಿಯ ಜಿನ್ನಮುರಾಟಿ, ಬೆಳವಡಿ ಮಲ್ಲಮ್ಮಾ, ಹೆಳೆಬೀಡಿನ ಕುಮಾರಲಕ್ಷ್ಮಿ, ಪರನಾರೇ ಸೋಡರ ಕುಮಾರ ರಾಮ ನೊದಲಾದ ಮಾಹಾ ವೀರಾಧಿವೀರರ ಹಾಗೂ ಧೀರಷ್ಟೀಯರ ರಣಕೌಶಲವನ್ನು ಕುರಿತು ವಿಸ್ತಾರವಾಗಿ ಒಬ್ಬತ್ತಿದ್ದೇವಿ. ಈ ಮಹಾ ಪರಾಕ್ರಮಿಗಳ ಪಂಕ್ತಿಯಲ್ಲಿಯೇ ಚರಿತ್ರನಾಯಕನಾದ ಸಿರುಮನ ಮತ್ತು ಆತನ ಮಕ್ಕಳು ಕಾಳಿಯ್ಯ, ಮಲ್ಲಿಯ್ಯ ನೊದಲಾದವರು ಪರಿಗಣಿತರಾಗಿದ್ದಾರೆ.

ಸಿರುಮನ ಭೂತಪತಿಯನ್ನು ನುಂಬ ಗ್ರಂಥಕಾರನು, ‘ಗೊಲ್ಲಿ ಸಿರುಮನ, ಗುರುಲಿಂಗ ಚಂಗಮಭಕ್ತ, ಕ್ರೀಷ್ಣೇಶ ಪ್ರಜಾಸ್ತ’ ಎಂದು ನೊದಲಾಗಿ ಬಣ್ಣಿಸಿರುವುದರಿಂದ ಇವನು ಶಿವಭಕ್ತನಾದ ಹಾಳಿಯಗಾರನಾಗಿರಬೇಕೆಂದೂ, ಇವನಿಗೆ ಯಾವನೀಗೆ ಮಹಾತ್ಮನಾದ ವೀರಶೈವ ಗುರುವಿನಲ್ಲಿ ಶ್ರದ್ಧಾಸ್ತಿಗಳು ಇದ್ದಿರಬೇಕೆಂದೂ, ಇವನು ಉಜ್ಜಳ ಶಿವಭಕ್ತನಾಗಿದ್ದು ದರಿಂದಲೇ ಮೂಲ ಗ್ರಂಥಕರ್ತ್ವವಾದ ಕವಿಯು ಸಿರುಮನ ಮತ್ತು ಅವನ ಮಕ್ಕಳಿಗೆ ಮರಣಾನಂತರ ಗಣಪದವಿಯನ್ನು ಕೊಟ್ಟಿರಬೇಕೆಂದೂ ಉಂಟಿಸಬೇಕಾಗುತ್ತದೆ.

ಈ ಗ್ರಂಥದಲ್ಲಿ ನಮ್ಮ ನಾಡಿನ ಹಿಂದಣ ಕಾಲದ ಜನಗಳ ನಡೆನುಡಿಗಳನ್ನೂ, ರಾಜರುಗಳ ಸತ್ಯ ಪರಾಕ್ರಮವನನ್ನೂ, ಶ್ರೀಯರ ಹಾತಿವೃತ್ಯ ನಿಷ್ಯೇಯನ್ನೂ ಅರಿಯಲು ಒಳ್ಳೆಯ ಸನ್ನಿಹಿತಗಳು ಕಂಡುಬಂತ್ತಾಗಿ. ಯುದ್ಧದಲ್ಲಿ ಸತ್ತವರಿಗೆ ಸ್ವರ್ಗವಾಗುತ್ತದೆ, ಗಂಡನು ಯುದ್ಧದಲ್ಲಿ ಸತ್ತರೆ ಹೆಂಡತಿಯು ಸಹಗಮನ ಮಾಡಬೇಕು, ನಂಬಿದವರನ್ನು ವಂಚಿಸಬಾರದು, ರಣದಲ್ಲಿ ಮುಂದಿಟ್ಟ ಹೆಚ್ಚಿಯನ್ನು ಹಿಂಡಿಗೆಯಬಾರದು, ಗೆದ್ದವರು ಸೋತವರನ್ನು ಗಾರವದಿಂದ ಸೋಡಿಕೊಳ್ಳಬೇಕು, ರಾಜರು ಪ್ರಜೀಗಳನ್ನು ಧರ್ಮದಿಂದ ರಕ್ಷಿಸಬೇಕು ಇತ್ಯಾದಿ ಸದ್ಗುಣಗಳಿಂದ ನಮ್ಮ ಕನ್ನಡ ಜನ ಕೂಡಿದ್ದ ೧೮ ದು ಈ ಗ್ರಂಥದಿಂದ ಶರಿಯಬಹುದು.

ಈ ಸಿರುಮನ ಚರಿತ್ರೆಯು ವೀರ ಮತ್ತು ಕರುಣರಸಗಳಿಂದ ಕೂಡಿದೆ. ಈ ಕಫಾವಸ್ತುವಿನಿಂದ ಪ್ರತಿಭಾತಾಲಿಯಾದ ಕವಿಯು ದುರಂತ ನಾಟಕವೋದನ್ನು

ರಚಿಸಬಹುದು. ಸಿರುಮನ್ ಮತ್ತೆ ಶೈವರ ಪರಾಕ್ರಮವು ಮಹಾ ಭಾರತದ ಪಾಂಡ ಪರ್ವತ ಕೆಳ್ಳಿದೆಯ ನೆನಪನ್ನು ತರುತ್ತದೆ. ನಮ್ಮ ದೇಶವ ಹಿಂದಿನ ರಾಜರುಗಳು ಹೇಗೆ ಪರಸ್ಪರ ದ್ವೇಷಾಶಾಯೆಗಳಿಂದ ಹೊಡಿದಾಡುತ್ತಿದ್ದ ರೆಂಬುದನ್ನೂ, ಬಲವಂ ತರು ದುರ್ಬಲರ ಗೋಣನ್ನು ಎನ್ನು ಬಿಂಬಾಗಿ ಮುರಿಯುತ್ತಿದ್ದ ರೆಂಬುದನ್ನೂ ಈ ಪ್ರಸ್ತರಕದಲ್ಲಿ ಅರಿಯಲು ನಿದರ್ಶನಗಳಿವೆ.

‘ಬೂದಿಹಾಳು’ ಈಗ ಚಿತ್ರದುಗಿ ಜಿಲ್ಲೆಯ ಒಂದು ಸಾಮಾನ್ಯವಾದ ಗ್ರಾಮ ವೆನಿಸಿದೆ. ಈಗಲೂ ಅಲ್ಲಿ ಹಾಳುಬಿದ್ದಿರುವ ಕೊಟೀ ಕೊತ್ತಲಗಳನ್ನೂ, ಗುಡಿಗೋಪುರಗಳನ್ನೂ, ವೀರಗಲ್ಲುಗಳನ್ನೂ ಕಾಣಬಹುದು. ದರ್ಫನ ಮಾತ್ರದಿಂದಲೇ ಬೂದಿಹಾಳು ತನ್ನ ಗತವೈಭವವನ್ನು ಮಾನದಿಂದ ಸಾರುತ್ತಾ ಪ್ರೇಕ್ಷಕರ ಕಣ್ಣುಗ ಇಲ್ಲಿ ನೀರು ತುಂಬುವಂತೆ ಮಾಡುತ್ತದೆ. ಅಲ್ಲಿ ಸೋನೇಶನ ಗುಡಿ, ಕುಮಾರ ಮಲ್ಲಯ್ಯನ ಗುಡಿ ಹಿಂದಿನ ಸ್ವಾರ್ಕರ್ಗಳಾಗಿ ನಿಂತಿವೆ. ಬೂದಿಹಾಳಿಗೆ ಅನ್ತಿ ದೂರದಲ್ಲಿ ಭಾಗಳು ಕೊಟೀಯಿದೆ.

ದಳೇಬಿಯು, ಹಾಳುಹಂಸೆ, ತಲಕಾಡು, ಬಸರಾಳು, ಕಲ್ಲಾಣಿ, ಮಳಶೀಡೆ, ಕೆಳದಿ, ಬಿದನೂರು, ಸ್ವಾದಿ, ಬಿಳಿಗಿ, ಮದಕೇರಿ, ಶ್ರೀರಂಗಪಟ್ಟಣ, ಬಿಜ್ಞಾವರ, ಹಾಗಲ್ಲಾಡಿ, ಮತ್ತೀನ್, ಬನವಾಸಿ, ಬಾದಾಮಿ, ಮುಳಬಾಗಿಲು ಮೊದಲಾದ ಕಣಾರಟಿಕದ ಪ್ರಾಚೀನ ರಾಜಧಾನಿಗಳ ಅವಲೋಕನದಿಂದ ಆಗುವ ಪರಿಣಾಮವೇ ಇಂದಿನ ಬೂದಿಹಾಳಿನ ಸಂದರ್ಭನದಿಂದಲೂ ಆಗುತ್ತದೆ. ಇಂತಹ ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ಬದಲಾಯಿಸುವಾಗ ಸಾರ್ವಜನಿಕರೂ, ಸಕಾರದವರೂ ಜೀನ್ನಾಗಿ ಪರಿಶೀಲಿಸಿ ಮುಂದುವರಿಯುವುದು ಆಗತ್ಯವೆಂದು ಹೇಳಬೇಕಾಗಿದೆ. ಈಗ ಬೂದಿಹಾಳು ‘ಶ್ರೀರಾಮಪುರ’ ಎನಿಸಿದೆ.

‘ಶರಣ ಸಾಹಿತ್ಯ’ದ ಅಭಿವಾನಿಗಳೂ, ಇತಿಹಾಸ ಸಂಶೋಧನ ಪ್ರವೀಣರೂ, ಚಿತ್ರದುಗಿದ ವಕೀಲರೂ ಆದ ಶ್ರೀ ಹುಲ್ಲಾರು ಶ್ರೀನಿವಾಸ ಜೊಂಟಿಯಿಸರು ‘ಶರಣ ಸಾಹಿತ್ಯ’ ಮಾಸಿಕದಲ್ಲಿ ಪ್ರಕಟಿಸುವ ಸಲುವಾಗಿ ನಮಗೆ ಈ ಕಥೆಯನ್ನು ಕಳುಹಿಸಿಕೊಟ್ಟಿರು. ಈ ಕಥೆಯ ಮೂಲವು ‘ಸಾಂಗತ್ಯ ಕಾವ್ಯ’ದಲ್ಲಿದೆ. ಕಥೆಯು ಸ್ವಾರಸ್ಯವಾಗಿಯೂ, ಉಪಯುಕ್ತವಾಗಿಯೂ ಇದ್ದದರಿಂದ ನಾವು ಅದನ್ನು ಪ್ರತ್ಯೇಕವಾಗಿ ನಮ್ಮ ಗ್ರಂಥವಾಲ್ಯುಲಿ ಪ್ರಕಟಿಸಿದ್ದೇವೆ. ಇದರ ಪ್ರಯೋಜನ ಪಡೆಯುವ ಭಾರಗುಣಜ್ಞರಾದ ಕನ್ನಡ ಜನರನ್ನು ಆವಲಂಬಿಸಿದೆ.

ಇಂತು,

‘ಶರಣ ಸಾಹಿತ್ಯ ಕಾರ್ಯಾಲಯ’
ದಿನಾಂಕ: ೧೦-೯-೧೯೪೮.

ಬ. ಶಿವಮೂರಿಕಾಸ್ತ್ರೀ
ಸಂಪಾದಕ.

పీరికే

ఈగ హలవు శతమానగళింద పరశీయర బంధనదల్లి బాణద నమగే నమ్మ పూనికర స్నేజవాద ఇతికాసనే మరెతుకోగిదే. నమ్మతనవన్ను మరెతిడ్డియే. అష్టే ఆల్, భారతీయరిగే నిష్టితవాద చరిత్రీయే తిలయదు ఎంబువష్టరమట్టిన అభిప్రాయపై హలవరల్లి ముాడిదే. ఇదు సత్యదింద దూరవాదుదు. అథ్యతాస్త్ర నిపుణినాద కౌటిల్యస కాలక్షే ముంజేయే రాజకుమారరు ప్రతినిత్యసూ ఇతికాసవన్ను కేలవు గంటిగళ కాలవాదరూ అభ్యాస మాడలేచేంట నిభంధవిత్తు. విజయసగరద రాజ్యస్తాపనేగే మున్నపు రాజకుమారరు:-

సాం॥ భారత రామాయణ జోరతనద కథ

కాయు కదనగళు జ్యేమినియా ।
కేళుత బాలకంగే జీవపల్లిపువాగి
మాడబేకవరంతి నామో॥

ఎందు విద్యాభ్యాస మాడుత్తిద్దరు. శివాజియూ ఇంతకే చరిత్రీయన్న పరిసి దుదరిందలే కీందూ సామాజ్యద ఉద్ధారచనాగి భక్తుపతియాదను.

కన్నడద సోదర భాషేగళల్లిరువుదక్కింత కన్నడదల్లి చారిత్రక గ్రంథ గళు బచు కమ్మి ఇనే ఎంబ భావనేయూ సుందిదే. ఇదు సత్యదింద దూరవాదుదు. కన్నడ గ్రంథగళింద చారిత్రక విషయగళన్ను హేచ్చొగి సంగ్రహిసలు సాకాదష్ట ప్రయ్య మాడిల్లిపెంబుదన్ను మాత్ర ఒప్పికొళ్ళబేకాగిదే.* కన్నడదల్లి చరిత్రీగళన్ను హుడుకుత్తా ఇద్దాగ కేలవు సాంగత్య గ్రంథగళు† ననగి మొరెతువు. అస్తుగళల్లికేంచలేట్టియ రామ' ఎంబ కవియు రాచిసిద సిరు మన చరితేయూ ఒందు. ఈ సాంగత్యవన్ను అనుసరిసి సరళవాద గద్యదల్లి ఈ కన్నడకలి సిరుమన చరితేయన్ను బరెదిరుత్తేనే.

* MAR. 1929 P 36.

[†] ననగి మొరెతువ ఇతర సాంగత్య గ్రంథగళు నాగసంగయ్యన పరనారియ రిగే సహోదరనేంబ కతె, పుకాలింగస్తూ ప్రాయియు, బాలకుమార రామన సాంగత్య, కన్నడ కవిజాణ గంగయ్య కృత చెన్నరామన కృతి పుత్తు చెన్నభుజంగేశన పుత్త గంగయ్య కృత, పరనారియ సహోదరనేంబ చుమార రామన కతె' ఎంబ నాల్చ గ్రంథగళు. ఇష్టగడోడనే సిరుమన చరితేయూ మొరెతిదే.

ಸಾಂಗತ್ಯದಲ್ಲಿ ರಚಿತವಾಗಿರುವ ಸಿರುಮನಚರಿತೆಯು, ಕವಿ ಚರಿತೆಗಾರರಿಗಾಗಲ್ಲಿ ಕವಿಚರಿತೆಗಳನ್ನು ವಿವರಿಸಿರುವ ಇತರಿಗಳಾಗಲ್ಲ ಹೀಗೆ ಮತ್ತೆ ಕಾಣಬೇಡಿಲ್ಲ. ಈ ಕವಿ ರಾಮನ ಹೇಸರು ಎಲ್ಲಿಯೂ ಉಕ್ತವಾಗಿಲ್ಲ.

ಸಾಂ॥ ಹಂಚಾಮ ಕುಲವಾದಿ ಚಂದೀರ ನೈಸಿಸುವಾ |

ಹಂಚಮುಖನ ಭಕ್ತಿಯುತನೂ |

ಕೆಂಚಶೆಟ್ಟಿಯ ಸುತ ರಾಮ ಪೇಳಿದ ಕೃತಿ|

ಯಂ ಚದುರರು ಲಾಲಿಪುದು ||ಸಂಧಿ ೧. ಪದ ೧೧ ||

ಕವಿ ಮತ್ತು ಕಾವ್ಯ ವಿಜಾರ

ಕುವಾರರಾಮನ ಚರಿತೆಯನ್ನು ಶೋಧಿಸಲು ಗ್ರಂಥಗಳನ್ನು ಹೆಡುಕುವ ಪ್ರಯತ್ನದಲ್ಲಿ ನನಗೆ ದೊರಕಿದ ಒಂದು ಕ್ಯು ಬರಹದ ಪ್ರತಿಯಾಲ್ಲಿ ಕನ್ನಡ ಕವಿ ಜಾಣಗಂಗರ್ಜು ಕೃತ ಜನ್ಮಾಂಶನ ಕೃತಿಯೂ (ಕುವಾರ ರಾಮನ ಸಂಗತ್ಯ) ಕೆಂಚಿಟ್ಟಿಯ ಮಾಗ ರಾಮ ಪೇಳಿದ ಸಿರುಮನ ಚರಿತೆಯೂ ಇರುವುವು.

ಕೆಂಚಶೆಟ್ಟಿಯ ಸುತ ರಾಮಕಿಯು ಗ್ರಂಥಾವಾತಾದಲ್ಲಿ ಒಂದಿಹಳ್ಳಿ ವಾಸಿಸೋಮೇಶನನ್ನೂ, ಬಳಿಕ ಶರ್ವತ್ವಾದಿ, ವಿಷ್ಣುರ್ದಿ, ಸರಸ್ವತಿಯರನ್ನೂ ಸ್ತುತಿಸಿರುವನು. ಪ್ರೌಢಕವಿಗಳಲ್ಲಿ ಚಮಾತ್ಮಾರದಿಂದ ಆನೇಕ ಗ್ರಂಥಗಳನ್ನು ರಚಿಸಿ ವಿರೂಪಾಕ್ಷನೀಂಜಗ್ರೀಕೃಪಡಿದ ಗುರು ಹರಿದೇವನಡಿಗರಗಿ, ಬಳಿಕ, ಕೇಶಿರಾಜ, ಮಲುಹಣ, ಉದ್ಘಟ, ಕಾಳಿದಾಸ, ಮಯೂರ, ಬಾಣ, ರಾಘವಾಂಕ ಮುಂತಾದ ಶಿವ ಕವಿಗಳನ್ನು ವಂದಿಸಿರುವನು. ನರ ಕೃತಿಯನ್ನು ಮಾಡುವುದಿಲ್ಲವೆಂದು ಹಬ್ಬಿಮಾಡಿದ ಚಾವಾರಸ, ನಡ್ಡಕ್ಕರ ಕವಿ ಮುಂತಾದ ವೀರತ್ಯಾವ ಕವಿಗಳ ಗುಂಪಿಗೆ ಸೇರಿದ ರಾಮ ಕವಿಯು ಗುರುಲಂಗ ಜಂಗಮ ಸೇವಕನಾದ ಸಿರುಮನನ್ನು ಬೇರೆ ಎನ್ನಲಾಗದು; ಶಿವಭಕ್ತನ ಕಥಿತಿಯನ್ನು ರಚಿಸು ಎಂದು ಸುಧಿದ ಗುರುವಿನಾಜ್ಞಾತಿಯನ್ನು ಕೈಗೊಂಡು ಸಂತೋಷವನ್ನುಂಟು ಮಾಡುವ ಕಂತುಹರನ ಭಕ್ತನಾದ ಸಿರುಮನ ಚರಿತೆಯನ್ನು ವಿವರಿಸುವೆನು ಎಂದು ಹೇಳಿಕೊಂಡಿರುವನು. ಮಹಾಸಾಹಸ್ರಿಯೂ. ಸತ್ಯವಂತನೂ, ಸೋಮೇಶನ ಭಕ್ತನೂ ಆದ ಸಿರುಮನು ನಿಜವಾದ ಶಿವಶರಣರ ಹಂತ್ಯಿಗೆ ಸೇರಿದವನು. ಕಾವ್ಯಕೃಂತಲೂ ಇದರಲ್ಲಿ ಚರಿತಾರ್ಥನೇ ಹೇಳುಗಿದೆ. ಚರಿತೆಯ ದೃಷ್ಟಿಯಿಂದ ಇದು ಶ್ರೀಷ್ವವಾದ ಗ್ರಂಥ. ಕವಿಯೇ ಇದನ್ನು ‘ಚರಿತೆ’ ಎಂದು ಕರೆದಿರುವನು. ಅಂದಿನ ಜನಜೀವನವು ಯಥಾವತ್ತಾಗಿ ಇದರಲ್ಲಿ ಚಿತ್ರಿತವಾಗಿದೆ. ಇದಕ್ಕೆ ಚೆನ್ನ ಮಲ್ಲಸ ಕೃತಿ ಎಂಬ ಮತ್ತೆತ್ತುಂದು ಹೇಸರುಂಟು.

ಸಾಂ॥ ಇನ್ನು ಹೇಳುವೆ ಚೆನ್ನು ಮುಖ್ಯನ ಕೃತಿಯನು
ಚೆನ್ನಾಗಿ ಹೇಳಿ ಸಜ್ಜ ನರು ॥
ಮುನ್ನಿನ ಪಾಂಡವ ಶಾರ್ಕಿದ ಪಂಥ
ಬಣ್ಣ ಸುನೀನು ಭರಿಯೋಳಗಿ ॥೮-೧೫॥

ಸಿರುಮನ ಎರಡನೀಯ ಕುನಾರನಾದ ಕುನಾರಮಲ್ಲಿಯ್ಯನು ಅಜುಂಫನನಂತೆ ಶಾರ್ಕಿ
ದಿಂದ ಕಾಡಾಡಿರುವುದರಿಂದ ಅವನ ಹೆಸರಿನಲ್ಲಿ ಚೆನ್ನು ಮುಖ್ಯನ ಕೃತಿ ಎಂದು ಕವಿಯು
ಹೇಳಿದಂತೆ ಕಾಣುತ್ತದೆ.

ಈ ಕೃತಿಯು

ಸಾಂ॥ ಲೈಲರನೆಚ್ಚು ಪಾಲಿಸುವವರಿಗೊಂದಷ್ಟು
ಮ್ಯಾಲಾರಿ ಹೆಸರಿಗೆ ಯಂಚ್ಚು ।
ಲಾಲಿಸಿ ಕೇಷ್ಟ ಕೋವಿದ ಜಾಣಿಗೆ ಮೆಚ್ಚು ।
ಭೂಲೋಕದೂಳಗೆ ಈ ಕೃತಿಯರ್ಥ ॥೮-೧೬॥

ಎಂದು ತನ್ನ ಕವಿತಾಚಾತುಯು ವನನ್ನು ಕವಿ ಹೇಳಿಕೊಂಡಿರುವನು. ಈ ಮೇಲೆ
ಉತ್ತರವಾಗಿರುವ ಎರಡು ಪದಗಳು ಇದೇ ಕೈಬರಿಹದ ಗ್ರಂಥದಲ್ಲಿರುವ ಕುನಾರ ರಾ
ಮನ ಸಾಂಗತ್ಯದಲ್ಲಿಯಾ ಉತ್ತರವಾಗಿವೆ. ಅಲ್ಲದೆ ಈ ರಾಮಕವಿಯು ಬೂದಿಹಾಳು
ಕೊಳ್ಳಿಯನ್ನು ಕುನಾರರಾಮನ ರಾಜಧಾನಿಯಾಗಿದ್ದ ಕುಮ್ಮಟಪುರುಗ್ರಕ್ಕೆ ಹೋಲಿಸಿ
ರುವನು. ಈ ಅಂತರಗಳಿಂದ ರಾಮಕವಿಯು ಕುನಾರರಾಮನ ಸಾಂಗತ್ಯವನನ್ನು ಓದಿ
ಸ್ವಾತ್ಮಗೊಂಡು ಈ ಸಿರುಮನ ಚರಿತೆಯನ್ನು ರಚಿಸಿದಂತೆ ಸೂಚಿತವಾಗುವುದು.
ಈ ಚರಿತ್ಯೋಳಗೆ ತಪ್ಪಿಗಳಿಂದ ಸುಜನರು ನನ್ನಲ್ಲಿರುವ ತಪ್ಪನ್ನು ತಿದ್ದಿಕೊಂಡು
ಓದಬೇಕೆಂದು ವಿನಯದಿಂದ ಪ್ರಾರ್ಥಿಸಿಕೊಂಡಿರುವನು.

ಇದರಲ್ಲಿ ಇ ಸಂಧಿಗಳೂ ಗಂಭೀ ಪದ್ಯಗಳೂ ಇರುವುದಾಗಿ ಹೇಳಿದೆ. ಆದರೆ
ಮನೂರು ಉಂ ಪದ್ಯಗಳು ಕಮ್ಮಿಯಾಗಿವೆ.

ಸಿದ್ಧ ಎಂಬ ಕವಿಯು ಕ್ರಿ. ಶ. ಸು. ೧೯೦೦ ಸಿರುಮನ ಸಾಂಗತ್ಯ ಎಂಬ
ಒಂದು ಗ್ರಂಥವನ್ನು ಬರಿದಿರುವಂತೆ ಕವಿಚರಿತೆಯಲ್ಲಿ ಹೇಳಿದೆ. (ಭಾಗ ೨. ಪುಟ ೫೫೨)
ಇದರಲ್ಲಿ ತಿನಭಕ್ತನಾದ ಗೊಲ್ಲ ಸಿರುಮನ ಕಥೆ ಹೇಳಿದೆ. (ಸಂಧಿ ೫. ಪದ್ಯ ೪೫.)

ಕಥಾ ಸಾರಾಂಶ

ಚಿತ್ರದುಗ್ರದ ಜಿಲ್ಲೆಯಲ್ಲಿರುವ ‘ಬೂದಿಹಾಳು’ ಎಂಬ ಗ್ರಾಮವು ವಿಜಯ
ನಗರದರಸರ ಕಾಲದಲ್ಲಿ ಒಂದು ಸಣ್ಣ ಪಾಳೆಯಪಟ್ಟುಗಿತ್ತು. ಅಲ್ಲಿ ಗೊಲ್ಲರ ಸಿರುಮನ
ಎಂಬ ರಾಜನು ಆಳುತ್ತಾ ಇದ್ದ ಸುತ್ತಲಿನ ಪಾಳೆಯಾಗಿರಿಗೆ ಮೃತ್ಯುವಾಗಿದ್ದನು.
ಅವನ ವಿರೋಧಿಗಳಾದ ಹಿರಿಯಾರು ನೊಡಲಾದ ಪಾಳೆಯಾಗಿರು ಚಂದ್ರಗಿರಿಯಲ್ಲಿ

ಅಳ್ಳತ್ತಿದ್ದ ಸಾಳುವ ನರಸಿಂಗರಾಯನನ್ನು ಅಪಾರವಾದ ಸೇನೆಯೊಡನೆ ಕರೆದು ಕೊಂಡು ಬಂದು ಸಿರುಮನ ರಾಜ್ಯವನ್ನು ಮುತ್ತಿದರು. ಸಿರುಮನ ಕೇಳೆಯ ಪರಿಗಾ ಕಲಿತನದಿಂದ ಹೋರಾಡಿದನು. ಅವನೂ ಅವನ ನಾಲ್ಕುಜನ ವೀರಸುತ್ತರೂ ಕಲಿಗಳಾಗಿ ಕಾದಾಡಿ ಮಾಡಿದರು. ಈ ಯುದ್ಧಪ್ರಸಂಗವೇ ಈ ಸಾಂಗತ್ಯದ ಕಫಾ ವಸ್ತುವಾಗಿರುವುದು.

ಬೂದಿಹಾಳು

ಚಿತ್ರದುಗ್ರಾದ ಜಿಲ್ಲೆಯಲ್ಲಿ ಬೂದಿಹಾಳು ಎಂಬ ಹೆಸರಿನ ಆನೇಕ ಹೆಳ್ಳಿಗಳಿವೆ. ಒಮ್ಮೆ ಇವು ಹೆರಪುರಿಗಳಾಗಿದ್ದುಂತೆ ಕಾಣುತ್ತದೆ. ಪ್ರಸಕ್ತ ಬೂದಿಹಾಳು ಜೊನ ದುಗ್ರಾದಿಂದ ಹೊಳಿಯಾರಿಗೆ ಹೋಗುವ ರಾಜ ಸೂರ್ಯದಲ್ಲಿ ಇತ್ತನೇ ಸ್ವಲ್ಪಿಲಿಯ ಬಳಿ ಇದೆ. ಈ ಚರಿತೆಯಲ್ಲಿಯೂ ಶಾಸನಗಳಲ್ಲಿಯೂ ಈ ಉರಿಗೆ ಬೂದಿಹಾಳು, ಬೂದಿ ಪುರ, ವಿಭೂತಿಪುರ ಮುಂತಾದ ಹೆಸರುಗಳು ಖಾತ್ಕಾಗಿವೆ. ಹೋಯಿಸಳರು ಮತ್ತು ವಿಜಯನಗರದರಸರ ಕಾಲದಲ್ಲಿ ಹೊಳಿಯಾರು ಮತ್ತು ಚಿಕ್ಕನಾಯಕನ ಹೆಳ್ಳಿಗಳ ಸುತ್ತಲೂ ಇರುವ ಪ್ರದೇಶಕ್ಕೆ ಮಗರಮನ್ನಾರುನಾಡು ಅಥವಾ ಮಕರ ದೇಂಳಿಯ ಎಂದು ಹೆಸರಿತ್ತು. ಆಗ ಬೂದಿಹಾಳು ಸೀಮೆಯು ಮಗರ ರಾಜ್ಯದ ಭಾಗವಾಗಿತ್ತು. ಶ್ರೀ. ಶ. ಇಂಸೇ ಶತಮಾನದ ಮಧ್ಯಭಾಗದಲ್ಲಿ ಗೊಲ್ಲ ಸಿರುಮನ ಸ್ವಾಲಂಪು ಬೂದಿಹಾಳಿಗೆ ಅಧಿಪತಿಯಾಗಿದ್ದನು. ಆಗ ಈ ಕೊಟೆಯನ್ನು ಯುವ ರಾಜ ಕಾಜೀಂದ್ರನು ೧೦೦ ಕುದರೆ, ೧೦೧೦ ಕಾಲು ಬಲದ ಸಹಾಯದಿಂದ ರಕ್ಷಿಸುತ್ತಿದ್ದನು. ಕಾಜ ಮತ್ತು ಇವನ ನಾಲ್ಕುರು ಸಹೋದರರು ಪಂಚ ಪಾಂಡವರಂತೆ ಧೀರರಾಗಿಯೂ ಸತ್ಯ ಶೀಲರಾಗಿಯೂ ಶೋಭಿಸಿದರು. ಬೂದಿಹಾಳು ಪತನವಾದ ಮೇಲೆ ಕಿರಿಯ ಮಗ ಸೋಮಯ್ಯನು ಪುನರುಧ್ವ ರಮಾಡಿ ರಾಜ್ಯಭಾರವಾಡಿದನು.

ವಿಜಯನಗರದ ನರಪತಿ ಸದಾಪರಾಯನು ಶ್ರೀಪತಿರಾಯನನ್ನು ಶ್ರೀ. ಶ. ಇಂಖಕ್ಕೆ ಮುಂಚೆ ಅವರ ನಾಯಕನನ್ನಾಗಿ ಸೇವಿಸಿದನು. ಶ್ರೀಪತಿ, ಇವನ ಮಗ ರಂಗರಾಜಯ್ಯ, ಬಳಿಕ ಇವನ ಮಗ ವಳಿಭರಾಜಯ್ಯ ಇವರುಗಳು ಬೂದಿಹಾಳಿನಲ್ಲಿ ಸುಮಾರು ೪೦ ವರ್ಷ ಅಮರನಾಯಕರಾಗಿ ಆಳಿದಂತೆ ಕಂಡು ಬಂದಿದೆ. ಶ್ರೀ. ಶ. ಇತ್ತನೇಯ ಶತಮಾನದಲ್ಲಿ ಸಂತೇ ಬೆನ್ನಾರು ನಿತ್ಯಮನದವರಿಗೆ ಪುಪ್ಪಲ ವೀರ ಹನು ಮಪ್ಪ ಅಮರನಾಯಕನಾದನು. ಸಂತೇಬೆನ್ನಾರು ಪಾಳೆಯಗಾರರಿಂದ ಬಿಜಾಪುರದ ಸುಲ್ತಾನರು ಆಕ್ರಮಣಮಾಡಿದರು. ಅವರಿಂದ ದೇಹಲಿಯ ಸುಲ್ತಾನ ದೈರಂಗಚೇಬನು ಬೂದಿಹಾಳನ್ನು ಇತ್ತಲಿರಲ್ಲಿ ಆಕ್ರಮಿಸಿಕೊಂಡು ಸೀಯರ್ದ ಸುಬಿಗೆ ಸೇರಿಸಿದನು. ಸೀಯರ್ಕೆ ಸೇರಿದ ಏಳು ಪರಗಳಾಗಳಲ್ಲಿ ಬೂದಿಹಾಳು ಬಂದಾಗಿತ್ತು. ಬಳಿಕ ಇವು ಚಿತ್ರದುಗ್ರಾದ ಪಾಳೆಯಗಾರರ ವಶಕ್ಕೆ ಸೇರಿತು. ಆಗ ಇದಕ್ಕೆ ಗಿರಿಜಾನಗರ

ಎಂದು ಹೇಸರಿಟ್ಟಿರು. ಅನಂತರ ವೇಸ್ತೆಗಳು ಕೆಲಕಾಲ ಸ್ವಾಧೀನ ಹೊಂದಿದ್ದರು. ಬಳಿಕ ಇತ್ಯಾ ರಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿತು. ಇಷ್ಟಾರಲ್ಲಿ ದಂಗೆ ಎದ್ದಾಗ ಬೂದಿಹಾಳು ಭಾಗ ವಹಿಸಿತ್ತು. ಈ ಬೂದಿಹಾಳು ಸುತ್ತುಲೂ ತೆಂಗಿನ ಫಸಲು ವಿಶೇಷವಾಗಿರುವುದರಿಂದ ‘ಕಾಯಿ ಬೂದಿಹಾಳು’ ಎಂದು ಹೇಸರು ಬಂದಿದೆ. ಈಗ ಈ ಹೇಸರೂ ಬದಲಾಗಿ ಶ್ರೀರಾಮಪುರ ಎಂಬ ಪುಣ್ಯನಾಮದಿಂದ ಶೋಭಿಸುತ್ತದೆ.

ಕಾಳಗಡ ಕಾಲ ಮತ್ತು ಇತರ ವಿಷಯಗಳು

ಬೂದಿಹಾಳು ರಾಜ ಸಿರುಮಂಭೂವರನು ಯಾವಾಗ ರಾಜ್ಯಭಾರ ನೂಡುತ್ತದ್ದನು ಎಂಬುದನ್ನು ನಿರ್ಧರಿಸಬೇಕಾಗಿದೆ. ಇವಕ್ಕಾಗಿ ಅಂದಿನ ಕಾಲದ ವಿಜಯ ಸಂಗರದ ಇತಿಹಾಸದ ಕಡೆಗೆ ಲಕ್ಷ್ಯಕೊಡುವುದು ಆವಶ್ಯಕ. ವಿಜಯನಗರದ ಸಂಗಮವರ್ತದ ಕೊನೆಯ ಸಾಮಾಜಿಕರು ಅಪ್ಪು ಶಕ್ತರಾದವರಲ್ಲ. ಮಲ್ಲಿ ಕಾಜುರಾನನು ಕ್ರಿ. ಕ. ಗಳಳಿರಿಂದ ಗಳಳಿರ ವರಿಗೆ ಆಳಿದನು. ಕೇಂದ್ರ ರಾಜ್ಯಾಡಳಿತ ದಲ್ಲಿ ಬಿಗಿ ತಪ್ಪಿತ್ತು. ರಾಜ್ಯ ಕರ್ತೃತ್ಯಯ ಫಲವಾಗಿ ಮಲ್ಲಿಕಾಜುರಾನನೆ ಚಿಕ್ಕಪ್ಪನ ಮಗನಾದ ಮುಮ್ಮಡಿ ವಿರೂಪಾಕ್ಷನು ಗಳಳಿರಲ್ಲಿ ಮಲ್ಲಿಕಾಜುರಾನನನ್ನು ವಿಜಯನಗರ ದಿಂದೊಡಿಸಿ ಚಕ್ರವರ್ತಿ ಎಂಬ ಹೇಸರಿನಿಂದಲೇ ರಾಜ್ಯಭಾರ ವಾಡಿದನು. ಇವನ ಆಡಳಿತದಲ್ಲಿಯೂ ಭದ್ರವಾದ ಕೇಂದ್ರ ಸರಕಾರದ ಅಭಾವದಿಂದ ಸಣ್ಣ ಪುಟ್ಟ ರಾಜರುಗಳು ಸ್ವತಂತ್ರವಾಗಿ ತಮ್ಮ ತನೋತ್ತಳಿಗೆ ಕಲಕ ನೂಡುತ್ತ ಒಬ್ಬರ ಸಿನೇಯನ್ನು ಮತ್ತೊಬ್ಬಿರು ಆಕ್ರಮಿಸುತ್ತಿದ್ದರು.

ಸಾಳುವ ನಾಲ್ಕು ಗುಂಡ ಮತ್ತು ಅವನ ರಾಣಿ ಮಲ್ಲಿನಾಂಬಿಕೆಗೆ ಅಹೋ ಬಲ ನರಸಿಂಹನ ವರ ಪ್ರಸಾದದಿಂದ ಜನಿಸಿದವನೇ ಸಾಳುವ ನರಸಿಂಗರಾಯ. ಗಳಳಿ ರಲ್ಲಿ ಗುಂಡ ಭೂವರನು ತನ್ನ ಮಗನಿಗೆ ಚಂದ್ರಗಿರಿಯ ಪಟ್ಟವನ್ನು ಕಟ್ಟಿ ತಾನು ತಪ್ಪಿಸಿಗೆ ಹೊರಟುಹೋದನು. ಚಿಕ್ಕರಾಜ್ಯದ ರಾಜನಾದ ನರಸಿಂಗನು ತನ್ನ ಬಾಹುಬಲದಿಂದಲೂ ಸೆಚ್ಚಿನ ಮಂತ್ರಿ ಮತ್ತು ದಳವಾಯಿಗಳ ಸಹಾಯದಿಂದಲೂ ಗಳಳಿ ರೋಳಿಗೆ ಮುಳಬಾಗಿಲು, ಕನ್ನಾರಲು, ಉದಯಗಿರಿ ಮೊದಲಾದ ಭಾಗಗಳನ್ನೊಳಗೊಂಡ ಪೆನುಗೊಂಡಿಯ ರಾಜ್ಯಕ್ಕೆ ಮಹಾ ಮಂಡಲೀಶ್ವರನಾದನು. ಮಲ್ಲಿಕಾಜುರಾನನು ತನ್ನ ಮಂತ್ರಿಯೊಡನೆ ಗಳಳಿ ರಲ್ಲಿ ಪೆನುಗೊಂಡಿಗೆ ಹೋಗಬೇಕಾಯಿತು. ಗಳಳಿ ರಲ್ಲಿ ನಡೆದ ರಾಜ್ಯ ಕರ್ತೃತ್ಯಯ ಫಲವಾಗಿ ಉಂಟಾದ ಈನರ್ ರು ಚಕ್ರವರ್ತಿಗಳ ಅನ್ಯೇಕಮತ್ತುದ ಬಿಗಿಯಿಲ್ಲದ ಆಡಳಿತಕಾಲದಲ್ಲಿ ಸಾಳುವ ನರಸಿಂಗರಾಯನು ಹೇಸರಿಗೆ ವೂತ್ತ ವಿರೂಪಾಕ್ಷನನ್ನು ಚಕ್ರಾಧಿಪತಿಯೆಂದು ಒಪ್ಪಿಕೊಂಡು ತಾನು ಮಹಾ ಆರಸ, ಮಹಾ ರಾಜ, ಮಹಾ ಮಂಡಲೀಶ್ವರ, ಒಡೆಯ ನಾಯಕ ಮುಂತಾದ ಬಿರುದುಗಳನ್ನು ಹೊಂದಿ

ಇಳುರಂಭಿಸಿದನು. ವಿಜಯನಗರದ ಸಾಮಂತ ರಾಜರೆಲ್ಲ ಸಾಳುವ ನರಸಿಂಗ ರಾಯನೇ ತಮ್ಮ ರಾಜಾಧಿರಾಜನೆಂದು ಬಗೆನು ಅವನ ಕಡೆಗೆ ದೃಷ್ಟಿಯನ್ನು ಹೊರಳಿಸಿದರು. ಇಳಿಕರ ಮುಮಾರಿನಲ್ಲಿ ನಡೆದ ಮತ್ತೊಂದು ರಾಜ್ಯ ಕ್ರಾಂತಿಯ ಫಲವಾಗಿ ನರಸಿಂಗರಾಯನು ಶ್ರೀವೇದ್ವಾಚಾಧಿರಾಜ ರಾಜಪರಮೇಶ್ವರ ಪ್ರೋಥಿತ್ವಾಪ ನರಸಿಂಗರಾಯ ಎಂಬ ಬಿರುದಾಂತು ವಿದ್ಯಾನಗರದ ವಜ್ರಸಿಂಹಾಸನಾಢ್ಯಾ ನಾಗಿ ಪ್ರಧಿಪಯನಾಂಜಲಿರಂಭಿಸಿದನು. ಇಂದ ವರ್ಷಗಳಕಾಲ ಧರ್ಮದಿಂದಲೂ ಯಶಸ್ವಿನಿಂದಲೂ ರಾಜ್ಯಭಾರ ಮಾಡಿದನು.

ಮಹಾ ಪ್ರಧಾನ ಅನ್ನಮರಸಯ್ಯಾ, ದಳವಾಯಿ ಈಶ್ವರ, ಇವನ ಮಕ್ಕಳು ನರಸಣ್ಣನಾಯಕ ಮತ್ತು ವೀರನರಸಿಂಹ, ಆರವೇಟಿ ಬುಕ್ಕ್ಯಾ, ಮತ್ತು ಚಟ್ಟಿಗಂಗಣ್ಣಾ ಮುಂತಾದವರು ನರಸಿಂಗರಾಯನ ಅಭ್ಯರ್ಥಯಕ್ಕೆ ಕಾರಣಾದವರು. ಇಳಿಕನೆಯ ಸಂವತ್ಸರದಲ್ಲಿ ಮಾಡಿದ ದಳವಾಯಿ ಈಶ್ವರನು ನರಸಿಂಗರಾಯನ ಮುಖ್ಯ ದಳಪತಿಯಾಗಿದ್ದ ಅವನಿಗೆ ಅನೇಕ ಕೋಟಿಗಳನ್ನು ಜಯಿಸಿ ಕೊಟ್ಟಿನೆಂದು ‘ವರಾಹ ಪುರಾಣ’ ಎಂಬ ಶಿಲಾಗು ಗ್ರಂಥದಲ್ಲಿ ದೇಖಿದೆ. ಕೋಟಿಗಳಲ್ಲಿ ಬಾಗಾರು ಕೋಟಿಯ ಹೆಸರು ಶಿಕ್ಷ್ವಾಗಿದೆ. ಈ ವಿವರಗಳನ್ನು ಪರಿಶೀಲಿಸುವುದರಿಂದ ಹೊದಲನೆಯ ಕ್ರಾಂತಿಯಾದ ಮೇಲೆ ಮತ್ತು ಮುಖ್ಯದಳವಾಯಿ ಈಶ್ವರನ ಮರಣಕ್ಕೆ ಮುಂಚೆ ಅಂದರೆ ಇಳಿಕ ರಿಂದ ಇಳಿಕ ರ ಮಧ್ಯಭಾಗದಲ್ಲಿ ಬಾಗಾರು ಕೋಟಿಯು ಸ್ವಾಧೀನ ವಾಗಿರಬೇಕು.

“ಸಾಳುವ ನರಸಿಂಹ ರಾಜ್ಯ ಪ್ರತಿಷ್ಠಾಪನಾಚಾರ್ಯರ್” ಎಂದು ಆರವೇಲ ಬುಕ್ಕಳನ್ನು ವಿವರಿಸಿದೆ. ಈ ಬೂದಿಹಾಳು ಮುತ್ತಿಗೆಯಲ್ಲಿ ಬುಕ್ಕರಾಯನ ಮಕ್ಕಳಾದ ಸಿಂಗರಾಜ, ರಾಮರಾಜ ಮತ್ತು ರಾಮರಾಜನ ನುಗ ತಿಮ್ಮರಾಜ, ಮೊಮುಗ ಕೋನೇಟಿರಾಜ ಮತ್ತು ಉದ್ದಗಿರಿ ಕುನೂರ ಮುಂತಾದವರು ಸೇನಾಸಮೀತರಾಗಿ ಬಂದು ಯಾದ್ವಾದಿದಂತಿ ಹೇಳಿದೆ:

ನೇ॥ ಸಹಸ್ರಸ್ವತ್ತಾ ಸಹಿತಪುಷ್ಟಿಭೂತಾಂ ಧುಜನುಷಾಂ
ಸಬಾದಸ್ಯಾನೀತಂ ಸಮಿತಿ ಭುಜರಾಯ್ಯೇಽಂ ಮಾಹತಾ ।
ವಿಜಿತಾದತ್ತಕ್ಷಮಾ ವನಸಿಗಿರಿದುಗರ್ಂ ವಿಭುತಯಾ
ಧೂ ಕೇಂದ್ರಃ ಕಾಸಪ್ಯೈದೆಯ ಮಸಿವಿದ್ವಾನ್ಯ ಸಹಸ್ರಾ ॥

ಎಪ್ಪತ್ತು ಸಾವಿರ ಕುದುರೆ ಮತ್ತು ಕಾಲುಬಲದ ಸಹಾಯದಿಂದ ಕಾಸಪ್ಯೈ ಡೆಯ (ಬಾಲ ಭಾಗವತಮು ಎಂಬ ಗ್ರಂಥದಲ್ಲಿ ಕಾಚ ಎಂದು ಹೇಳಿದೆ)ನು ರಕ್ಷಿತು ದ್ವಿತೀಯ ವಿಭೂತಿ ಎಂಬ ಅವಸಿಗಿರಿದುಗರ್ಂ ವನರಾಜನು ತನ್ನ ಭುಜಪಲದಿಂದ

ಸೋಲಿಸಿ ಕೋಟಿಯನ್ನು ಪ್ರದಿಪುಡಿ ಮಾಡಿದನು ಎಂದು ಉತ್ತರವಾಗಿದೆ. ಈ ಸ್ವೇಚ್ಛೆಯಿಂದಿಗೆ ಬಾಲಭಾಗವತದಲ್ಲಿ ಕಾಜೆ ಎಂದು ಹೇಳಿದೆ. ಈ ಸಿರುಮನ ಚರಿತ್ರೆಯಲ್ಲಿ ಕಾಜೆ, ಕಾಜೆಂದ್ರ, ಕಾಜನಾಯಕ ಮುಂತಾಗಿ ವಿವರಿಸಿದೆ. ಬುಕ್ಕರಾಯನ ಮಕ್ಕಳು ಈ ರೀತಿ ನರಸಿಂಗರಾಯನಿಗೆ ಸಹಾಯ ಮಾಡಿರುವುದರಿಂದಲೇ ‘ಸಾಳುವ ನರಸಿಂಹ ರಾಜ್ಯ ಪ್ರತಿಷ್ಠಾಪನಾಕಾರ್ಯ’ ಎಂಬ ಬಿರುದನ್ನು ಧರಿಸಿರಬಹುದೆಂದು ವ್ಯಕ್ತವಾಗುವುದು.

ಈ ಸಿರುಮನ ಚರಿತೆಯು ವಿಜಯನಗರದ ಚರಿತೆಯನ್ನು ವಿವರಿಸಲು ಸಹಾಯ ವಾದ ಚಾರಿತ್ರೆ ಕ್ರಂಫಾಗಿರುವುದು.

ಸಾಳುವ ನರಸಿಂಗರಾಯನ ಸ್ನಾಪತಿಯಾದ ಈಶ್ವರನು ಇನ್ನೇಕೆ ಕೋಟಿ ಗಳನ್ನು ಗೆದ್ದುನೆಂದೂ ಅವುಗಳಲ್ಲಿ ಬೆಲಗೂರು, ಬಾಗೂರು ಮತ್ತು ಬೂದಿಹಾಳು (ಬೇದಂಡಕ್ಕೊಟಿ ಎಂದಿದೆ) ಕೋಟಿಗಳು ಮುಖ್ಯವೆಂದೂ ನಂದಿಮಲ್ಲಿಯೇ ಘಂಟಾ ಸಿಂಗರ್ಯ ಎಂಬ ಅಂಥ್ರ ಕವಿಗಳು ಉಚಿಸಿರುವ ವರಾಹಾಪುರಾಣ ಎಂಬ ಗ್ರಂಥದಲ್ಲಿ ರುವ ಈ ಪದ್ಯಗಳಿಂದ ತಿಳಿದು ಬರುವುದು: -

ಉದಯಾದಿ ಬೇಧಿಂಚ ಹುತ್ತರಿ ಸಿಂಜಿ ।
ಗಂಡಿಕೋಟಿಪುರಂ ಬುಂ ಗದಲಂದ್ರಪ್ರಸ್ತ
ಸೆನುಕೋಂಡ ಸಾಧಿಂಚ ಬೆಲಗೂರು ಹಾರಿಂಚಿ ॥
ಗೋವೆಲ ನೆಲ್ಲೂರು ಗುಂಟು ಪರಿಚಿ

॥ ೧ ॥

ಕುಂದಾಣ ವಿಡಳಿಂಚ ಗೋಡಗು ಚಿಂತ ಜಯಿಂಚಿ ।
ಬಾಗೂರು ಪಂಡಪು ಬಾಡು ಚೇಣಿ ।
ನರುಗೋಂಡ ವೇತಲಿಂಚಿ ನಾಮೂರು ಮರ್ದಿಂಚಿ ।
ಸಿರಂಗಪಟ್ಟಿಂಬು ಬಾರಿಸವರ

॥ ೨ ॥

ರಾಯಬೇಂಹೂತ್ ಮಲ್ಲಿಧರಾವರಾವ ।
ವೋಹನಮುರಾರಿ ಬ್ರಹ್ಮರ ಬಾಹುಸಾಳ್ಣ ।
ನಾರಸಿಂಹ ಪ್ರತಾಪ ಸನ್ನಾ ಹನುಂಡಗುಳು ।
ವಿಕ್ರಿಹಿತಕಾರಿ ತಿಮ್ಮಯ್ಯ ಈತ್ತರುಂಡು

॥ ೩ ॥

ನರಸಿಂಗಾಷ್ಟತ ಪಾಲು ಶಂಪುನುಡುಗೋಣಿಂಚೇಸಿ ದಂಡತ್ತಿಯಾ ।
ಶ್ವರ ಭೂಭರ್ತ ಬೇಡಂಬ ಕೋಟಿಯವನಾಕ್ತ ಪ್ರತಮುರ್ಗ ಭಿಮಂ ।
ಗಂಬುನಂ ಗೊಲ್ಲಿವಟ್ಟಿಕೋನಿವಿಂ ಕಂಗಂಡ ಕೂನಿಪುರಾಂ ।
ತರಸೀಮುಂಬುನಂ ಜಕರಗೋನರಕ ದುರ್ಬಾಂತಾರಿ ಸಂತಾನ ಮುರ್ಗ ॥ ೪ ॥

ವಂದನೆಗಳು: ಸಾಂಗತ್ಯವನ್ನು ಅದರ ಒಡೆಯರಿಂದ ನನಗೆ ಸಂಪಾದಿಸಿ ಕೊಟ್ಟಿರುವ ಉಪಕಾರ ನನ್ನ ಮಿಶ್ರರಾದ ಶೀಕದಾರರಾದ ಶ್ರೀ ಜಿ. ಎಂ. ಬಸವರಾ ಜಯನವರದು. ಇವರಿಗೂ ಗ್ರಂಥಮಾಲೀಕರಿಗೂ ನಾನು ಚಿರಪುಣಿ. ಈ ಪುಟ್ಟು ಗ್ರಂಥವನ್ನು ಶರಣ ಸಾಹಿತ್ಯದಲ್ಲಿ ಪ್ರಕಟಿಸಿ, ಅನಂತರ ಶರಣ ಸಾಹಿತ್ಯ ಗ್ರಂಥಮಾಲೆ ಯಲ್ಲಿಯೂ ಪ್ರಕಟಿಸಿದ ಆಸ್ಥಾನ ವಿದ್ವಾಂ, ಪಂಡಿತರತ್ವಂ, ಕೇರಣಾಚಾರ್ಯ ಬಿರುದಾಂಕಿತರಾದ ಶ್ರೀ ಶಿವಮೂರಿಶಾಸ್ತ್ರಿಗಳವರಿಗೂ, ಮುದ್ರಣದ ಪ್ರತಿಗಳನ್ನು ಓದಿ ಸರಿಪಡಿಸಿದ್ದಲ್ಲದೆ ಅಂದವಾಗಿ ಇದನ್ನು ಪ್ರಕಟಿಸಲು ಸೂಕ್ತ ಸಲಹೆಗಳನ್ನಿತ್ತ ಶ್ರೀ ಹೆಚ್. ಎಸ್. ರೇಣುಕಪ್ರಸಾದ ಬಿ.ಎ., ರವರಿಗೂ ನನ್ನ ಅನೇಕ ವಂದನೆಗಳು.

ಚಿತ್ರದುಗ್ರ
ಖರ ಸಂ. ಜೇಷ್ಠ ಶು. & ಸೋಮವಾರ
(ತಾ|| ೧೦-೬-೧೯೫೮.)

ಹುಲ್ಲೂರು ಶ್ರೀಸಿವಾಸ ಜ್ಯೋತಿಂಗ

ಪ ರಿ ವಿ ದಿ

೧. ಬಿನ್ನಹ

೨. ಪೀರಿಕೆ

೩. (೧) ದಶರಥ ರಾಮೇಶವರ ದರ್ಶನ
 (೨) ಹರಿಯೂರು ರಾಯ
 (೩) ಸಾಳುವ ನರಸಿಂಗ ಭೂವರ
 (೪) ಬಾಗೂರು ಕಗ್ಗೊಲೆ
 (೫) ಕಾಚೆಂದ್ರನ ಸಾಹಸ
 (೬) ಜಿಕ್ಕಮೃತಾಣಿಯ ಸಾಹಸ
 (೭) ಒಳದಿಹಾಳು ಕಗ್ಗೊಲೆ
 (೮) ರಾಯನು ಕೊಟ್ಟಂತ್ರಂಗ ಸ್ವರಾಜು ಸ್ವೇಚ್ಛಾದನು
 (೯) ಒಂಟಿಕಾಳಗ
 (೧೦) ವೀರಭದ್ರನ ಮರಣ
 (೧೧) ನೆಲಗನ್ನ
 (೧೨) ಕಾಚೆಂದ್ರನ ಮರಣ
 (೧೩) ಕುಮಾರ ಮಲ್ಲಿಯ್ಯನ ಮರಣ ಮತ್ತು ಜೀಡರು



ಕನ್ನಡಕಲೆ ಸಿರುಮನ ಚರಿತೆ

೮

ಬೂದಿಪುರ ಪಟ್ಟಣವನ್ನು ಏನೆಂದು ಬಣ್ಣಿಸಲಿ !

ಸಾಂ॥ ಇದು ರಾಷ್ಟ್ರಾಧಿಕ ಲಂಕೆಯೋ ಭಾವಿಸಿ ।

ಇದು ರಾಷ್ಟ್ರಾಧಿಕ ಕುಮೃಟಪೋ ॥ *

ಇದು ಸೈರಿ ಸ್ವಪರೆದದ್ವಜ ವೆನಿಸಂಪು ।

ದಿದಕೆ ಸಾಟಿಯ? ನಿಕ್ಕೆ ನಗರ ॥

ಮೂಡಣ ಬಾಗಿಲಿನಲ್ಲಿ ಕವ್ಯರ ವೀರಣ್ಣಾ; ಪದುವಣ ಬಾಗಿಲಲ್ಲಿ ಸತ್ಯ ಸ್ವರೂಪೆ ಹಿಕಾನಾಥಿ; ಎರಡನೇ ಬಾಗಿಲ ಬಳಿ ಕೊಳ್ಳಲಗೋಪಾಲ ಇವರ ದೇವ ಮಂದಿರ ಗಳು ಶೋಭಿಸುವುವು. ತಾಯಿ ಬನಶಂಕರ, ಸೋಮೇಶ, ವೀರೇಶ ಇವರ ದೇವಾ ಲಯಗಳಿಂದ ಬೂದಿಪುರವು ದೇಶಕ್ಕೆ ಹೊಸ ಬಗೆಯ ಪಟ್ಟಣವಾಗಿ ಶೋಭಿಸುವುದು. ಸೋಮ ಸೂರ್ಯ, ಬೀದಿಗಳಿಂದಲೂ, ಕೋವಿದರು ವರ್ತಕರುಗಳ ಅಂಗಡಿಗಳೂ ಗಂಧಿಗರ ಅಂಗಡಿಗಳೂ ಇನ್ನಾಗಳ ಮುಂಭಾಗದಲ್ಲಿ ಚಿಪ್ಪಿಗರ ಚಿತ್ರಕೆಲಸಗಳಿಂದಲೂ ಈ ನಗರವು ರಂಜಿಸುವುದು. ವಡೆ. ಸುಕ್ಕೆನುಂಡಿ, ಚಕ್ಕುಲಿ, ಕರಜಿಕಾಯಿ, ಕಡುಬು, ಯಣ್ಣುರಿಗೆ ಮಾಡುವ ಬ್ರಾಹ್ಮಣರ ಕೇರಿಯಲ್ಲಿ ಅಲ್ಲಲ್ಲಿ ಸೊಡರು ತುಂಬಿರುವುದು. ಒಂದು ಕಡೆ ವಿಟರನ್ನು ಹೋಹೆಗಳಿಸುವ ಸೂಳೆಯರಿರುವ ಕೇರಿಯೂ, ಮತ್ತೊಂದೆಡೆ ಚದುರಂಗ ಜೂಜು ಆಡುವ ಮನ್ನೆಯರ ಆಲಯಗಳೂ ಟಿಗರು, ಕೋಳಿಗಳ ಕಾಳಗ ಮಂಂಡಿಗಳೂ ಸೋಟಿಕರ ಮನವನ್ನಾಕ್ಷಿಸುತ್ತಿದ್ದುವು. ಹೆರಿಗೆ ಹಾಲ್ಡ್‌ಡಲೂ, ಸುರಪತಿಗೆ ಅಮರಾವತಿಯೂ ದೊರಕಿದಂತೆ ಸಿರುಮನ ಸ್ವಪಾಲನಿಗೆ ಬೂದಿಹಾಳ ಪಟ್ಟಣವು ಅಧಿಷ್ಠಾನವಾಗಿತ್ತು.

ಸಿರುಮಭೂಪಾಲನ ಪಟ್ಟಿದರಸಿ ಚಿಕ್ಕಮು. ಅಂಗನೆ ಸಹಿತ ಸಿರುಮನು ಮಂಗಳ ಮಹಿಮನೆನಿಸುವ ಸೋಮೇಶ್ವರ ಲಂಗವನ್ನು ಒಲುಮೆಯಿಂದ ಪೂಜಿಸುತ್ತಿದ್ದನು. ಆ ಸೋಮೇಶನ ವರದಿಂದ ಪರಬಲ ಮಾತಾರಂಡನಾದ ಕಾಜನಾಯಕ, ಜಳದಂಕ ಮಲ್ಲ ಕುಮಾರ ಮಲ್ಲಯ್ಯ, ವೀರಭದ್ರ, ಸೋಮಣ್ಣ ಮತ್ತು ನಂಬಿಯಣ್ಣ ಎಂಬ ವೀರರಾದ ಐವರು ಪುತ್ತಂಡರು. ರೂಪವತಿಯರಾದ ಕುವರಿಯರನ್ನು ವಿವಾಹವಾಗಿ ಅಳಿಯ ಬಸವಯ್ಯ, ಅಳಿಯ ತಿಪ್ಪಯ್ಯ ಮತ್ತು

* ಕುಮಾರ ರಾಮನಾಥನ ರಾಜಧಾನಿಯಾಗಿದ್ದ ಈಮೃಟನಗರದ ಕೋಟಿಯು ಅಂ ದಿನ ಕೋಟಿಗಳಲ್ಲಿ ಲ್ಲಾ ಅಭೇದ್ಯಾಗಿತ್ತು.

ಅಳಿಯು ಭ್ರೀರಯ್ಯ ಎಂಬುವರು ವಿಕ್ರಮದೇಳಗೆಯಿಂದ ತೊಳಗುತ್ತಿದ್ದರು. ಸಿರುಮನ ತಮ್ಮ ಮಳ್ಳಿನಾಯಕನು ಧರ್ಮಪರನೂ ಶೀತಿವಂತನೂ ಆಗ ಕೆಗ್ಗಿರೆಯಲ್ಲಿ ಪ್ರಭುವಾಗಿದ್ದನು.. ವೀರಂಧಿ ವೀರರು ಸಿದುಮನ ಸೇನೆಯನ್ನು ಲಂಕಾರಿಸಿದ್ದರು. ನಾನಾ ದೇಶಗಳಿಂದ ಸುಭಟರೂ ಬಲ್ಲಿದರೂ ವೀರರೂ ಮುಂತಾದವರನ್ನು ಕರೆಸಿ ಬೆಳ್ಳಿ, ಭಂಗಾರ, ಹೊನ್ನುಗಳನ್ನಿತ್ತು ತನ್ನ ಸೇನೆಯನ್ನು ಅಭಿವೃದ್ಧಿಗೊಳಿಸುತ್ತಿದ್ದನು. ಸಿರುಮನು ವೈಭವಗಳಿಂದ ಮೆರಯುತ್ತ್ವಾ, ಸಂತೋಷದಿಂದ ಪ್ರಜೀಗಳನ್ನು ಪಾಲಿಸುತ್ತಾ ಸುಖದಿಂದಿರುತ್ತಿದ್ದನು ಸಿರಿಯಿಂದ, ಬಲುಹಿಂದ, ಜಲದಿಂದ ಆಳುತ್ತಿದ್ದ ರಾಜನನ್ನು ಪ್ರಜೀಗಳು ಸಂತೋಷದಿಂದ ಓಲ್ಲಿಸುತ್ತಿದ್ದರು. ದಂಡ, ಕೊಂಡೆಯ, ಸೆರೆ, ಸಂಕೋಲೆ, ಅಳವು, ಇನ್ನಾಯಗಳಿಗೆ ಒಳಗಾಗಿದ್ದ ಮಂತ್ರ ಕಲ್ಲಿರಸನೆ ಸಲಹೆಯಂತೆ ಸಿರುಮನು ರಾಜ್ಯವಾಳುತ್ತಿದ್ದನು. ಶ್ರೀಗಾರವಾದ ಕರುಮಾಡದ ಆರೆ ಮನೆಯ ಮುಂದೆ ಹಿರಿಯ ಚಾವಡಿಯೂ, ಮಲ್ಲ ಗರುಡಿಗಳೂ, ಕುದುರೆಲಾಯವೂ ಒಪ್ಪುತ್ತಿದ್ದವು. ಬೆಲಗೂರು ಭ್ರೀರನಾಯಕನ ಕುವರಿಯನ್ನು ಕಾಜೋಂದ್ರನಿಗೂ, ಆಳಿಯ ತಿಪ್ಪಯ್ಯನ ಕುವರಿಯನ್ನೂ ಕುಮಾರ ಮಲ್ಲಯ್ಯನಿಗೂ, ಆಲಕುರಿಕೆಯ ರುದ್ರಯ್ಯನ ಮಗಳನ್ನು ವೀರಭದ್ರನಿಗೂ ತಂದು ವೈಭವದಿಂದ ವಿವಾಹ ಮಾಡಿದನು.

ಮೃಗಗಳು ಹೆಚ್ಚಿ ಬೆಳೆಗಳನ್ನು ನಾಶಮಾಡುತ್ತಿವೆ. ಬೇಟೆಗೆ ಬರಬೇಕೆಂದು ಒಬ್ಬ ಜರನು ಬಂದು ಹೇಳಲ್ಪು ಸಿರುಮೇಂದ್ರನು ಆಳು ಕುದುರೆ ಬಲ ಸಹಿತ ಬೇಟೆಗೆ ಹೊರಟಿನು. ನಾನಾ ವಿಧವಾದ ಬಲೆಗಳು, ಕಲ್ಲಿಗಳು, ಬಡಿಕೋಲು, ಈಟಿ ಮುಂತಾ ದಪ್ಪಗಳನ್ನು ಹಿಡಿದು ಬೇಡರ ತಂಡವು ಹೊರಟಿತು. ಹುಲಿಗೆ ಮುರಿ, ಸಾರಂಗ ಮರ್ದನ, ಬಲುಕಂದಿ ಗೋಡಣ ಎಂಬ ಬಿರುದಿನ ಬೇಟೆನಾಯಿಗಳು ಇವರೊಡನೆ ಸಾರಿ ಬಂದವು. ಹುಲಿಯ ಬಂಡಿ, ಸಲಹಿದ ಏರಳೆ, ಹಲವು ಬಗೆಯ ಪಕ್ಕಿಗಳು, ಗಿಡುಗ, ಸಾಳುವಗಳನ್ನು ಹಿಡಿದುಕೊಂಡು ಕಲಿವೀರರು ನಡೆದರು.

ಮುಂಡಣ ದಿಕ್ಕಿಗೆ ಹೊರಟು ಒಂದು ಗಾವುದ ಪ್ರಯಾಣ ಮಾಡಲು ಹೆರಿಯಜ ಸುರ ರಕ್ಷಣಾದ ಪುರಹರ ದಕರಥ ರಂಪೇಶ್ವರಿನಿರುವ ಗಿರಿಯ ತಪ್ಪಲನ್ನು ಸೇರಿದರು. ಆ ಕಾನನದಲ್ಲಿರುವ ನಾನಾ ವಿಧದ ವೃಕ್ಷಗಳ ಮಧ್ಯದಲ್ಲಿ ಖುಷಿ, ಸಿದ್ಧರ ಗುಂಪುಗಳು, ಮೆಳೆ, ಬಿಸಿಲು, ಗಾಳಿಗಳ ಬಾಢಿಯಲ್ಲಿದೆ ವಾಸವಾಗಿದ್ದವು. ಲಕ್ಷ್ಮಿ, ಅಂಕೋಲೆ, ಬಿದಿರು, ದೇವದಾರು, ಕಕ್ಕೆ, ತುಂಬಾರ, ಅರುಟಾಳು, ಬಿಕ್ಕೆ, ಬೇಲ, ನೇರಳೆ, ಮಾಮರ ಗಳಿಂದ ಆ ವಿಸಿನವು ಕಿಕ್ಕಿರಿದಿರುವುದು. ಗಿಡ ಬಳ್ಳಿ ಮೆಳೆಗಳು, ಎಸೆಯುವ ರುಂಗಳು, ಹೆಮ್ಮೆದುಗಳು, ಹಳ್ಳಿ ಕೊಳ್ಳಗಳೊಳಗೆ ಹೊಕ್ಕು ಬೊಬ್ಬಿ ಇಡಲು ಮೃಗಗಳು ಹೆದರಿ ಓಡಿದವು. ಹಲ್ಲಿ, ಹರಿಣ, ಕಾಡೆಮ್ಮೆ, ಕಡವು, ಸಾರಂಗ, ಕೊಬ್ಬಿದ ಹುಲಿ, ಹೊಲ, ಉಡ, ಕಾಡು ಹೆಕ್ಕಿಗಳನ್ನು ಕೊಂಡು ಕೆಡವಿದರು.

ಓದುವ ಮೃಗಗಳನ್ನು ಕಂಡು ಬೊಬ್ಬಿರು ಬಾಣಗಳನ್ನೇ ಸೆಯಲು, ಬಾಣದ ಹತಿಯಿಂದ ಕೆಲವು ಮೃಗಗಳು ಅಸುವನ್ನು ತೊರೆದು ಮಲಗಿದವು. ಬಲೆಯಿಂದ, ಬಡಿಕೊಲುಗಳಿಂದ, ಸರಳಿಂದ, ನಾಯಿಗಳಿಂದ ಮೃಗಗಳನ್ನು ಕೊಲ್ಲುತ್ತೆ ಬೇಡಪಡಿಯುವುಂದಕ್ಕೆ ನಡೆಯಿಕು. ತಂಪಾದ ನೆಳಲಿಂದಲೂ, ಹೂವಿನ ಗಡಗಳಿಂದಲೂ, ಫಲ ನಿಬಿಡವಾದ ವೃಕ್ಷಗಳಿಂದಲೂ ತುಂಬಿರುವ ಆ ಅರಣ್ಯ ಮಧ್ಯದಲ್ಲಿ ಕಳಸ ಗೋಪುರಗಳ ರಾಮೇಶ್ವಾಲಯವು ಸಿರುಮನಿಗೆ ಕಾಣಿಸಿಕು. ಆ ದೇವಾಲಯವನ್ನು ಹೊಕ್ಕು

ಸಾಂ ॥ ಜಯ ಜಯ ಸುರಗಣ ಪೂಜಿತ ಸುರವಂಡ್ಯ ॥

ಜಯ ಜಯ ಜಗದೀಶ್ವರನೇ ॥

ಜಯ ಜಯ ಮೃತ್ಯುಂಜಯ ತ್ರಿಪುರ ಹರ ॥

ಜಯ ಎಂದು ಎರಗಿದ ಸಿರುಮಾ ॥

ಕಾಮಹರನೇ ಕರುಣಾಕರ ನಿಮಂಳ ॥

ಪ್ರಾಯೋಮಕೇಶನೇ ಭೀಮ ವರದ ॥

ಸ್ವಾಮಿ ತ್ರೈಜಗವಂದಿತ ಜಯ ದಕರಫ ॥

ರಾಮೇಶ ಹಾಲಿಪುದೆನ್ನಾ ॥

ಎಂದು ಪ್ರಾಣಗಳನ್ನು ಪಿರಿಸಿ ಭಕ್ತಿಯಿಂದ ಪೂಜಿಸಿ ಪ್ರಸಾದವನ್ನು ಸ್ವೀಕರಿಸಿದನು. ಮುಂದೆ ಬೇಟೆಯಾಡಲು ಹೊರಟನು.

ಈ ಅರಣ್ಯವು ಹಿರಿಯಾರು ಕೆಸವೇಂಡ್ಯ ಭೂಪಾಲನಿಗೆ ಸೇರಿತ್ತು. ಆ ರಾಜನು ತನ್ನ ಅಪ್ಯಾಂತರೀಲ್ಯದೆ ಸಿರುಮೇಂದ್ರನು ಅಳುಕದೆ ತನ್ನ ಸೀಮೆಯನ್ನು ಹೊಗಬಹುದೇ ಎಂದು ಸಿಟ್ಟುಗೊಂಡು “ಈ ನಮ್ಮ ಸೀಮೆಯಲ್ಲಿ ಬೇಟೆಯಾಡಬೇಡ. ನಿಮ್ಮ ಸೀತೆಗೆ ತೆರಳು” ಎಂದು ಉಳಿಗದವನ ಸಂಗಡ ಹೇಳಿ ಕಳುಹಿಸಿದನು. ಸಿರುಮನು ಈ ಹೆಮ್ಮೆನ ಮಾತಿಗೆ ಕಿವಿಗೊಡದೆ ಉಳಿಗದವನನ್ನು ನೂಕಿಸಿ ಬೇಟೆಯಿಂದ ಹೊತ್ತು-ಕಳೆದು, ಹುಲ್ಲಿ, ಕರಡಿ, ಕಾಡು-ಬೆಕ್ಕು, ಹೆರಳೆ, ಕಡವೆ, ಕಾಡಿಮ್ಮೆ ಖೀಳಾಯಿ, ವೊಲ, ಮುಂಗುಲಿ ಮುಂತಾದ ಮೃಗಗಳನ್ನೂ, ಹೆಂಗ, ಗೂಬೀ, ಚಂಬೋತ್ತ, ಲಾಪುಗೆ, ನವಿಲು ಮುಂತಾದ ಪಕ್ಕಿ ಸಂಕುಲವನ್ನೂ ಬೇಟೆಯಾಡಿ ಹೊರೆಗಳನ್ನು ಹೊರಿಸಿಕೊಂಡು ಹಿಂತಿರುಗಿ ಬೂದಿಕಾಶು ಪಟ್ಟಣವನ್ನು ಸೇರಿದನು. ಪುರನಾರಿಯಾರೂ, ಚಿಕ್ಕಮ್ಮೆ ಅರಸಿಯೂ ಆರತಿಗಳನ್ನು ಬೆಳಗಿದರು. ಸಿರುಮನು ಅರಮನೆಯನ್ನು ಹೊಕ್ಕು ಅಂತಃಪುರವನ್ನು ಸೇರಿದನು.

೭

ಇತ್ತೀರಿಯಾರು ಕಸವನಾಯಕನು ಕೋಪಗೊಂಡು ಹತ್ತು ಸಾವಿರ ಕಾಲಾಳು ಸಹಿತ ಬೂದಿಕಾಳು ಕೋಟಿಯನ್ನು ಹಿಡಿಯಲು ಹೊರಟಿನು. ಹಾದಿಯಲ್ಲಿ ಹಳ್ಳಿಗಳನ್ನು ಸೂರ್ಯಮಾಡುತ್ತಾ ಗೋ ಸಮೂಹಹಗಳನ್ನು ಹಿಡಿಯಲು^{*} ಗೋಪಾಲರು ಒಡಿಬಂದು ಸಿರುಮನಿಗೆ ಸುದ್ದಿಯನ್ನು ಅರುಪಿದರು. ಸಿರುಮನು ಉಗ್ರ ಕೋಪದಿಂದ ಬೆಲಗೂರು ಭ್ಯಾರವನಾಯಕ. ತಮ್ಮ ಮಲ್ಲಿಯ್ಯ, ಕುವಾರರು ಕಾಚ, ಮಲ್ಲ ಮತ್ತು ವೀರಭದ್ರ, ನಿಮುಗಟ್ಟಿದ ನಾಗರಾಜ, ಹೆಗ್ಗಿರಿ ಚನ್ನನಾಯಕ ಮುಂತಾದವರೊಡನೆ ಹೊಕ್ಕಳ ಫಂಟಿ, ಮುಮ್ಮಕ್ಕಣ್ಣಬಲ್ಲಿಯಗಳ ಬಿರುದಿನ ಎಕ್ಕುಟಿಗರು ಸಹವಾಗಿ ವೈರಿಯ ಮೇಲೇರಿ ಹೊದನು. ಉಭಯ ಪಕ್ಷದವರೂ ಸಂಧಿ ಬೋಬ್ಬಿರದು ಹೋರಾಡಿದರು. ಒಂದು ಪಕ್ಷದಲ್ಲಿ ಬೆಲಗೂರು ಭ್ಯಾರವನೂ ಮತ್ತೊಂದು ಪಕ್ಷದಲ್ಲಿ ಹೆಸರಾದ ರಾವುತ್ತೂ, ಇನ್ನೊಂದು ಪಕ್ಷದಲ್ಲಿ ಕುವಾರಮಲ್ಲಿಯ್ಯನೂ ಅರಿಬಲವನ್ನು ಮಂದಗೆಡಿಸಿದರ್ದು ಹಿರಿಯಾರು ಕಸವೇಂದ್ರನ ಮುಂದು ಬಲವು ಮುರಿದೊಡಿತು. ಸಿರುಮನು ಸೈನಿಕರು ನೂರಾರು ಕುದುರೆಗಳನ್ನೂ ಕಾಲಾಳುಗಳನ್ನೂ ಕೋಳುಹಿಡಿದು[†] ಸಿರುಮನಿಗೊಪ್ಪಿಸಿದರು. ಸುಭಟ್ಟಿಗೆ ಹಿಡಿಯೊನ್ನು ಕಡಗ, ಕಂಠಮಾಲೆ ಮುಂತಾದ ಉಡುಗೋರೆಗಳನ್ನು ಕೋಟ್ಟು ಮನ್ನಿಸಿದನು. ಸಿರುಮನ್ ಆಜ್ಞೆಯಂತೆ ಲಂಗಯ್ಯನು ಕೋಳುಹಿಡಿದು ತಂದ ಕುದುರೆಗಳಿಗೆ ಲಾಯವನ್ನು ಕಡ್ಡಿಸಿ ‘ಹಿರಿಯಾರು ಲಾಯ’ ಎಂದು ಹೆಸರಿಟ್ಟಿನು.

ಆತ್ತ ಅವಮಾನಗೊಂಡ ಕಸವನಾಯಕನು ತನ್ನ ಆಸ್ತ ಮಂತ್ರಗಳೊಡನೆ ಆಲೋಚಿಸಿ ಗೊಳ್ಳಿ ಸಿರುಮನ್ ರಾಜಧಾನಿ ಬೂದಿಕಾಳು ಪಟ್ಟಣವನ್ನು ಮುತ್ತಿ ಕೋಲಾಹಲ ಮಾಡುವುದಾಗಿ ಶಪಥಮಾಡಿದನು. ತನ್ನ ಸರಿ ಸಮಾನರಾದ ರಾಜರು ಗಳಿಗೆ ಕಾಗದಗಳನ್ನು ಬರೆದು ಹಾರನಪಳ್ಳಿ ಕೇಶವರಾಜ, ಹಾಲಕುರಿಕೆಯ ರುದ್ರ ರಾಜಯ್ಯ, ಕಂದಿಕೆರೆ ಚಟ್ಟಿಗ. ಎಕ್ಕುಟಿ ಗಂಗಯ್ಯ ಮು ತಾದವರನ್ನು ಕರೆಸಿ ಕೊಂಡನು. ಅವರೆಲ್ಲೂ ಸೇರಿಗುಬ್ಬಗಿ ಆಲೋಚನೆ ನಡೆಸಿನರು. ಗೊಳ್ಳಿ ಸಿರುಮನನ್ನು ಸೋಲಿಸದಿದ್ದರೆ ತಮಗೆ ಅರಸುತನಗಳು ಸಿಫಲ್ವನೆದು ತಿಳಿದುಕೊಂಡರು. ಮೂರು ಸಾವಿರ ಕುದುರೆ, ಐವತ್ತು ಸಾವಿರ ಕಾಲು ಪಡೆಯು ಸೇರಿತು. ಎಕ್ಕುಟಿ ಗಂಗಯ್ಯನ ಸೇನಾಧಿಕರ್ಕುದಲ್ಲಿ ಹೊರಟು ಸಿರುಮನ್ ರಾಜ್ಯದ ಸಿಗಟಿಗೆರೆ[‡] ಕೋಟಿಯನ್ನು ಮುತ್ತಿದರು. ಈ ವರ್ತಮಾನವನ್ನು ಕೇಳಿದೊಡನೆ ಸಿರುಮನ್ ಭೂಪಾಲನು ಅಳಿಯಂದಿರು ಮತ್ತು ಕುಮಾರರ ಸಂಗಡ ತನ್ನ ಸೇನೆಯನ್ನು ಸಿಗಟಿಗೆರೆ ಮುತ್ತಿಗೆಯನ್ನು ಎಬ್ಬಿ

* ಪರಿಜರ ಗೋಪುಗಳನ್ನು ಹಿಡಿದರೆ ಅವರಿಗೆ ಯುಧಕ್ಕೆ ಆಹ್ವಾನನೆಂದು ಸ್ತಾಚೀನ ಕಾಲದ ಸಂಪ್ರದಾಯ.

[†] ಸಿಂಗಟಿಗೆರೆ. M. A. R. Its 4. and also ಕಡೂರು ೧೯. ೩೪. ೧೧೨.

ಸಲು ಕಳುಹಿಸಿದನು. ಕುಮಾರ ಮಲ್ಲಯ್ಯನ ಏಟುಗಳನ್ನು ತಡೆಯಲಾರದೆ ವೈರಿ ದಳವು ಹೂಲಿಯನ್ನು ಕಂಡ ಹುಲ್ಲೆಗಳ ತಂಡದಂತೆ ಬಿನ್ನುಕೊಟ್ಟು, ಓಡಿತು. ಕೇಲ ವರು ಓಡಲಾರದೆ ಹುತ್ತಿನನ್ನೇ ರಿ ಹುಲ್ಲನ್ನು ಕಚ್ಚಿ ನಿಂತರು. ಕೈದುಗಳನ್ನೂ, ಕತ್ತಿಗಳನ್ನೂ ಬಿಸುಟ್ಟು ನಿಂತರು. ವೈರಿಗಳ ಸೂಕ್ಷ್ಮ ಅಡಗಿತು. ಇದನ್ನು ಕಂಡು ಕುಮಾರ ಮಲ್ಲಯ್ಯನು ಸಂತೋಷದಿಂದ ಧಾರ್ಮಿಕಹೆಣಿಯನ್ನು ಹಿಡಿಸಿದನು. ಮತ್ತೊಂದು ಕಡೆಯಲ್ಲಿ ಶತ್ರುಪಕ್ಕದ ಗೋಸಮಾಹವನ್ನು ಹಿಡಿದು ತಂದು ಬೂದಿ ಪುರದಲ್ಲಿ ಕಟ್ಟಿದರು. ದನ ಕಾಯುವ ಗೊಲ್ಲರು ಎಡದ ಕ್ರೇ ಕಟ್ಟಿಕೊಂಡು ತಮ್ಮ ಧಣಿಗಳನ್ನು ಕಂಡು ಈ ಸುದ್ದಿಯನ್ನೆಲ್ಲಾ ಬಿನ್ನೆಯಿಸಿದರು. ದೊರೆಗಳೆಲ್ಲಾ ಸೇರಿ ಮತ್ತೊಮ್ಮೆ ಸಿರುಮನನ್ನು ಹಿಡಿಯಲು ಹೊರಟು ಕೃತಕೃತ್ಯಾಗದೆ ಹಂತಿರುಗಿದರು. ಇತ್ತೀಚುಮಾರ ಮಲ್ಲಯ್ಯನು ವೈರಿಗಳ ತಲೆಗಳನ್ನು ತಂದು ಸಿರುಮನ ಮುಂದೆ ಇಡಲು, ರಾಜನು ಮಗನ ಪರಾಕ್ರಮವನ್ನು ಕಂಡು ಹಷಣಿ ಕಂದನನ್ನು ಬಿಗಿದಪ್ಪಿದನು.

ಅವಜಯ ಹೊಂದಿದ ದೊರೆಗಳಲ್ಲಾ ಹಿರಿಯಾರಿನಲ್ಲಿ ಸೇರಿದರು. ಧಿಟ್ಟರಾದ ಗೌಳಿಗರನ್ನು ಬೂದಿಪುರಕ್ಕೆ ಆಟ್ಟಿ ಎತ್ತು ಕುದುರೆಗಳನ್ನು ಬಿಟ್ಟು ಕೊಡುವಂತೆ ಸಿರುಮನಿಗೆ ಹೇಳಿ ಕಳುಹಿಸಿದರು. ಸಿರುಮನು ಅಡಕ್ಕೆ ಒಪ್ಪದೆ ದೊರೆಗಳೆಲಾ ದಂಡಿತ್ತಿ ಬಂದು ಬೂದಿಪುರವನ್ನು ನೋಡಲಿ! ಇಂಥಾಕೆಂಥಾಕೆಂಥಾಯಿರು ದಣಿಯು ವಂತೆ ಅವರ ಹೊಳಗಳನ್ನೀರುವೇನು. ಎಂದಿಗೂ ಎತ್ತು ಕುದುರೆಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ಪೌರುಷದ ಮಾತುಗಳನ್ನು ಗೌಳಿಗರೊಡನೆ ಹೇಳಿ ಕಳಿಸಿದನು. ದೊರೆಗಳೆಲ್ಲಾ ಆಲೋಚನೆ ಮಾಡಿ ಸಾಳುವ ನರಸಿಂಗರಾಯನನ್ನು ಕರತಂದು ಬೂದಿಪುರವನ್ನು ಹಾಳು ಮಾಡುವುದಾಗಿ ನಿರ್ಧರಿಸಿದರು. ಅಂದು ತಮ್ಮ ತಮ್ಮ ಪಟ್ಟಣವನ್ನು ದುಗುಡದಿಂದ ಸೇರಿದರು. ಈ ವರ್ತಮಾನವನ್ನು ಸಿರುಮನ ಕಡೆಯ ಬೇಕು ಭಟ್ಟರು ಅಂದು ರಾತ್ರಿಯೇ ಸಿರುಮನಿಗೆ ತಳಿಸಿದರು. ನಸುನಗುತ್ತಾ ಬಂದು ದನ್ನು ನೋಡಿ ಕೊಳ್ಳುತ್ತೇನೆ ಎನ್ನುತ್ತಾ ಮನ್ನೆಯರನ್ನು ಮನ್ನಿಸಿ ಕಳುಹಿಸಿ ತಾನು ಅರಮನೆಯನ್ನು ಸೇರಿದನು.

ಇ

ವೇದರಾಜ, ಕೀರ್ತನರಾಜ, ರುದ್ರಾಜ, ಕುರುವಂಕದ ಜಕ್ಕುನಾಯಕ, ಮಾತ್ರಯೈನುಂತಾದನರು, ಹಿರಿಯೂರು ಕಸವಭೂಪಾಲಿನ ಅರಮನೆಯಲ್ಲಿ ಸೇರಿ ಆಲೋಚಿಸಿದರು. ಎಕ್ಕುಟಿಗೆ ಗುಗನಾಯಕನನ್ನೂ ಕರೆಸಿದರು. ಕಸವನಾ ನಾಯಕ ಮತ್ತು ಎಕ್ಕುಟಿಗೆ ಗಂಗನಾಯಕ ಈ ಈರ್ವರು ಚಂದ್ರಗಿರಿಗೆ ಹೋಗಿ ಎಲ್ಲಾ ಸಂಗತಿಗಳನ್ನೂ ಸಾಳುವ ನರಸಿಂಗರಾಯನಿಗೆ ಬಿಂಬಿಸಿ ಸಕಲ ಸೇನೆಯೊಡನೆ ಅವನನ್ನೂ ಕರತರಬೇಕೆಂದು ನಿರ್ಧರಿಸಿದರು. ಅದರಂತೆ ಅವರೀರ್ವರೂ ಅವರೂಪವಾದ ವಸ್ತುಗಳನ್ನೂ ಉಲುಪೆಯಾಗಿ ತೀಗೆದುಕೊಂಡು ಪರುಣದನೇಲೆ ಪರುಣಮಾಡಿ ಚಂದ್ರಗಿರಿಯನ್ನೂ ಸೇರಿದರು.

ಅರಾಯಿ ಗಿರಿವಜ್ರ ದಂಡಮಂಡಿತರಾಯ ಹರಿಣ ಶಾದೋಳ ಎಂಬ ಬಿರು ದಾಂತ ನರಸಿಂಗರಾಯನು ಅರಸು ಮಕ್ಕಳು ಸಹಿತವಾಗಿ ಸಿಂಹಪೀಠದಲ್ಲಿ ಮಂಡಿಸಿದ್ದನು. ಮನ್ಯೈಯರು, ಸಾಮಂತರು, ಸಚಿವರು ಚಂಡವಿಕ್ರಮರಾದ ದಂಡಾಧಿಪತಿಗಳು, ರಾಜಪುತ್ರರು ಇವರ ಸಮೂಹದಿಂದ ಸಭೀಯು ಶೋಭಾಯಮಾನವಾಗಿತ್ತು. ವಾದಿ ವಾಗಿಗಳು, ಭಾವೃಕರು, ಸವಿಯನ್ನಾಲ್ಪ್ರೇಸುವ ರ್ಯಾಕರು, ಕೋವಿದರು ಕುಳಿತಿದ್ದರು. ನಟುವರು, ಸಂಗೀತಗಾರರು, ಸೇನಭೋಽವರು, ಭಟ್ಟರು ಮುಂತಾದವರು ಮತ್ತೊಂದೆಡಿಯಲ್ಲಿ ಕುಳಿತಿದ್ದರು. ಕಾಲುರುಳಿ, ವಾಲೆ, ಮಾಗುತ್ತಿ, ಚಿಂತಾಕು, ಕೀಲುಕಡಗ, ಕೈಸರು, ಬಂಗಾರದ ಬಳಿಗಳು ಮುಂತಾದ ಒಡವೆಗಳನ್ನೂ ಧರಿಸಿದ್ದ ನರ್ತಕಿ ಬಾಲೀಯರು ಸಭೀಯನ್ನಲಂಕರಿಸಿದ್ದರು. ಸಭಾಮಂದಿರದ ಮುಂಭಾಗದಲ್ಲಿ ಮದಗಜಗಳೂ, ಕುದುರೆಗಳೂ, ಕಾಲಾಳುಗಳೂ ನಿಂತಿದ್ದವು. ಇಂತಹ ಸಭಾಮಂದಿರವನ್ನು ಶೋರಿಸುತ್ತಾ ದಂಡನಾಯಕರು ಕಸವನಾಯಕ ಮತ್ತು ಗಂಗನಾಯಕ ರನ್ನೂ ಕರೆದುಕೊಂಡು ಬಂದು ಭೂಮಂಡಲಾಧಿಕ ನರಸಿಂಗರಾಯನನ್ನೂ ಕಾಣಿಸಿದರು. ಈರ್ವರೂ ಕರಗಳನ್ನೂ ಮುಗಿದು ಕಾಣಿಕೆಯನ್ನೂಪ್ರಸಿಸಿ ಈರೀತಿ ಬ್ರಹ್ಮವಿಸಿಕೊಂಡರು: “ಬೂದಿಹಾಳು ಪಟ್ಟಣದರಸು ಸಿರುಮನು ಸುತ್ತಣರಸರ ಸೀಪೆಯನ್ನೂ ಮುತ್ತಿ, ನೆರಿಯ ಹಳ್ಳಿಗಳನ್ನೂ ತನ್ನ ದೇಶಕ್ಕೆ ಸೇರಿಸಿಕೊಳ್ಳುತ್ತಾ ರಾಜಕಂಟಕವಾಗಿರುವನು. ಅವನಬಳಿ ಹತ್ತುಸಾವಿರ ಕಾಲಾಳು. ಏಳ್ಳಾರು ವಾಜಿಗಳೂ ಉಂಟು. ಅವನ ಶೂರರಾದ ಪದುಜನ ಮಕ್ಕಳು ಯುದ್ಧಚಕ್ರರಾಗಿ ಯಾರನ್ನೂ ಲಕ್ಷ್ಯವಿಸಿಗೆದಿಂದಿರುವರು. ನಮ್ಮ ಕಾಲಾಳುಗಳನ್ನೂ ಕೊಂಡು ನಮ್ಮೆಲ್ಲರನ್ನೂ ಅಳುತ್ತಿಸಿರುವನು. ಅವನ ರಾಜ್ಯವು ಸುಭಿಕ್ಷವಾಗಿದೆ; ಹಿರಿಯಂಗಳ ಚಿಕ್ಕಂಗಳ ಎಂಬ ಗ್ರಾಮಗಳಲ್ಲಿ ಅಡಿಕೆ ತೆಂಗು ಬಾಳಿತೋಟಗಳು ಸೊಂಪಾಗಿವೆ. ಅವು ಲಕ್ಷ್ಯವರಹ ತೆಂಗಿಯನ್ನೂ ಕೊಡುವನವು. ತಂಗಾಲಿ, ಮಚ್ಚೀರು, ಪಟ್ಟಣಗೆರೆ ಗ್ರಾಮಗಳು ತೆಂಗು, ಹೆಲಸು,

ಕಿತ್ತಲ್ ಮುಂತಾದ ಫಲವ್ಯಕ್ತಗಳಿಂದ ನಿಬಿಡವಾಗಿವೆ. ಅವುಗಳನ್ನು ವರ್ಣಿಸಲಾರೆವು. ಯಾಗಟೀಬಳಿಯ ಸಿಗಟಗರೆಯನ್ನು ಹೊಕ್ಕು ಬಾಗಿಲುಹಾಕೆಸಿರುವನು. ವೇದಾವತೀ ಹೊಕ್ಕಿ-ಸಾಲು ಗ್ರಾಮಗಳೆಲ್ಲಾ ಆವನ ವಶವಾಗಿವೆ. ಮಿಕ್ಕ ಸೀಮೆಗಳ ಪಾಡೇನು? ಭೂಮಂಡಲ, ಧಿಪನೇ! ತಮ್ಮಮಂದೆ ಹೆಚ್ಚು ಹೇಳುವುದೇನಿರುವೆದು? ಆ ಗೊಲ್ಲ ನಾಳುವ ಸೀಮೆಯೋಳಗೆ ಇರುವ ಹುಲ್ಲಿಗಳು ಮಾನವರನ್ನು ಕೊಲ್ಲುತ್ತಿವೆ. ಸಿರು ಮನು ನಮ್ಮ ರಾಜ್ಯವನ್ನು ಹೊಕ್ಕು ದಳ್ಳಿಗಳನ್ನು ಸುಟ್ಟು ದನಕರುಗಳನ್ನು ಹಿಡಿದು ಕೊಂಡು ಹೋಗಿ ಬೂದಿಹಾಳಿನಲ್ಲಿ ಕಟ್ಟಿಕೊಂಡಿರುವನು. ನಾವು ಶಾಷಿಯಮಾ ತನ್ನ ಹೇಳುತ್ತಿಲ್ಲ. ಜಂಭಗಾರ ಸಿರುಮನನ್ನು ಹಿಡಿದು ಶಿಕ್ಷಿಮಾಡಿ ನಮ್ಮನ್ನು ಸಲಹಬೇಕು.” ಇದನ್ನೇಲ್ಲಾ ಲಾಲಿಸಿ ನರಸಿಂಗರಾಯನು,

ಸಾಂ || ಮಂಡಸ್ಯಿತ ಮುಖನಾಗುತ ರಾಯನಿಂ |

ತೆಂದ ನೇಕ್ಕಿಟಿ ಗಂಗಯ್ಯನಿ ||

ಕೊಂಡುಕೆಳಿಟ್ಟಿರೆ ಸಿರುಮನ ನೀವು ನಮಗೆ ಮಾ |

ಘ್ರಂದದಾವುದು ಹೇಳಿರೆನಲು ||

ಅದಕ್ಕು

ಮೇಲುನಾಡನು ಕಾಣಿಕೊಟ್ಟು ನಾವೆಲ್ಲಾ |

ಓಲ್ಯೆಸುವೆವು ನಿಮ್ಮದಿಯಾ ||

ಉಳಿಗ ವನು ಮಾಡಿಬದುಕುವೆಂದಾಗ |

ಹೇಳಿದ ಮತ್ತೆ ಗಂಗಯ್ಯ ||

ನರಸಿಂಗರಾಯನು ತನ್ನ ಪ್ರಥಾನರೊಡನೆ ತಿಳೊಚಿಸಿ, ಒಲೆಗಳನ್ನು ಬರೆಸಿ ಎಂಟು ದಿಕ್ಕಿನ ರಾಯರನ್ನೂ ಕರೆಸಿದನು. ಗೋರಂಟಿಯ ತಿಪ್ಪರಾಜನು ಎಂಟುಸಾವಿರ ಶುದುರೆ ಇಪ್ಪತ್ತುಸಾವಿರ ಕಾಲಾಳುಗಳೊಡನೆ ಬಂದನು. ಗಂಡಿಕೊಟ್ಟಿಯ ತಿರು ಮಾಲರಾಜ, ತಾಡಪತ್ರಿಯ ಸಿಂಗರಾಜ, ಮುಂತಾದವರು ಬಂದು ಸೇರಿದರು. ಮೇಲಿ ನಾಡು ನಾಯಕರು, ಕೀರ್ತಾಂತ ತಿಗಳರೂ ಬಂದರು. ಕರಿ, ತುರಗ, ಕಾಲಾಳು ನೆಲಹೊರದಂತೆ ಬಂದು ಸೇರಿತು. ಇಂಥಾ ದೊಡ್ಡ ಸೇನೆಯೊಡನೆ ನರಸಿಂಗರಾಯನು ಉತ್ತಮ ಫಳಗರೆಯಲ್ಲಿ ಪರುಣವಾಡಿ ತಿರುಮಾಲದ ವೆಂಕಟೇಶನನ್ನು ಕಂಡು

ಸಾಂ || ಜರಿಯಂ ಪ್ರಾರ್ಥಿ ಪುಕುಂದ ಜನಾರ್ಥನ |

ಸುರಮುಂಡಿನವಿತ ಜರಕಾ ||

ದುರಿತದೂರನೆ ಸರಸಿಜನಾಭಾ ಜಯನೆಂದು |

ನರನಾಥ ಮಂಯ್ಯನಿಕ್ಕಿದನು ||

ಅಪ್ಪುವಿಧ ಅಚರನೆ ಪ್ರಾಂತಿ ನೈವೇದ್ಯದಿ |

ತೃಪ್ತಿಬಂಧಿನ ದೇವರನ್ನು ||

ಸಾಘಾಂಗವೇರಿಗಿ ಕಾಣಕೆಯಿಟ್ಟು ರಾಯ ತ ।

ನಿಷ್ಪಾತ್ರ ನ ಬೇಡಿಕೊಂಡ ॥

ಸಾಂ ॥ ನಡೆವ ಕಾರ್ಯವು ಸಾಧ್ಯವಾಯಿತ: ದರೆ ಸಿಂನ ।

ಗುಡಿಗೆ ತೊಡಿಸುವ ಚಿನ್ನನ್ನು ವನ್ನು ॥

ಕೊಡುವೆನು ನವರತ್ನ ಪದಕವ ತಾನೆಂದು ।

ಸುಡಿದ ರಾಜೀಂದ್ರ ದೇವರೈಳಿ ॥

ಅಲ್ಲಿಂದ ಹೊರಟು ಭೀಮಾವರದ ಬಯಲು, ರಂಗ ಸಮುದ್ರ, ಶೋರಂಟಿ ಮುಂತಾಡಿ ಜೆಗಳಲ್ಲಿ ಬೀಡು ಬಿಡುತ್ತಾ ಪೆನುಗೊಂಡಿಗೆ ಬಂದು ಸಿಂಹಪೀಠದಲ್ಲಿ ಕುಳಿತು ಓಲಗ ವಿಶ್ವತನು. ನಾಂಡಲೀಕರನ್ನೂ ಮನ್ನೆಯರನ್ನೂ ಕರೆಸಿ ಯರಮಿಂಚಿ ಬಾಗಿಲ ಬಯಲಿನಲ್ಲಿ ಘವುಜನ್ನು ಪ್ರವೇಶಿಸಬೇಕೆಂದು ತಿಳಿಸಿದನು. ಗಂಮ್ಮ ರಾಜ, ತಿಮ್ಮರಾಜ, ಗುರುವರಾಜ, ತಮ್ಮರಾಜ, ಬಸರಾಜ, ಕೈಮ್ಮರಾಜ, ಕೊನೆಟರಾಜ, ಅಪ್ರರಸಯ್ಯ, ವೀರಬಸರಾಜ, ತಪ್ಪರಾಜ, ತಿಮ್ಮರಾಜ, ವೀರ ಬಾಣ, ಬೊಮ್ಮಯ್ಯ, ಬೊಕ್ಕಕು ನಾಗ, ವೀರವೊರಸ, ರಾಮರಾಜ ಮುಂತಾದ ವರು ತಮ್ಮ ತಮ್ಮ ಕಾಲಾಳು, ಕುದುರೆ, ಆನೆ ಘವುಜಾಗಳನ್ನು ತಂದು ಬಯಲಿನಲ್ಲಿ ನಿಲ್ಲಿಸಿದರು. ಈ ರೀತಿಯಲ್ಲಿ ಸೇರಿದಿದ್ದ ಸೇನೆಯನ್ನು ಕಂಡು ಭೂಪತಿ ನರಸಿಂಗ ರಾಯನು ಮನಮೆಚ್ಚಿ ಮರಳ ಪೆನುಗೊಂಡಿಗೆ ಪರಿವಾರ ಸಹಿತ ನಡೆದನು.

ಅಲ್ಲಿಂದ ಹೊರಟು ಹರುವ ನಗರದ ಕೆರಿಯ ಬಳಿ ಬೀಡು ಬಿಟ್ಟುನು. ಮುಂದಕ್ಕೆ ಹೊರಟು ಪ್ರಯಾಣ ಪಾಡಲು ಸಿಂಡಿಗೇಸಿಯಾ^{*} ಓಬನಾಯಕನು ಆಟ್ಟಿ ಹಾಸದಿಂದ ರಾಯನನ್ನು ಎದುರಿಸಲು ರಾಯನು ಕೋಪಗೊಂಡು ಮಿಡಿಗೇಸಿಯ ವೇಲೆ ಸೇನೆಯನ್ನು ನಡೆಸಿ ಓಬನಾಯಕನನ್ನು ಕೊಂಡು ತಾಣ್ಯಹಾಕಿದನು.

ಅನಂತರ ಪಾಳೆಯವು ಮುಂದಕ್ಕೆ ಪ್ರಯಾಣ ಮಾಡಿ ಮೂಡಣ ಹಿರಿಯಾರು ಬಳಿಯ ಹೊಳೆಯ ತೀರದಲ್ಲಿ ಬೀಡು ಬಿಟ್ಟುತ್ತು.

ಸಾಂ ॥ ಎಂದಿಸಿದನು ಕಂಡೆಂದ್ರ ಬಿಡಾರವ ।

ಡಾಧಿಗೆ ಅತಿಘೋಸತೆನಿಸಿ ॥

ಕೊಡಕುಂತ್ರ ನವಿಲುಯ್ಯ ಲಿಗಳಾ ಕರು ।

ಮಾಡ ಚಿತ್ರವರಮನೆಯಾ ॥

ಹೊನ್ನುವಳ್ಳಿಯ ವೇದರಾಜ, ಕೇಶವರಾಜ, ರುದ್ರರಾಜಯ್ಯ, ಚನ್ನಮರಾಜ, ಚೆಟ್ಟ ಯರಾಜ ಮುಂತಾದ ಕನಾಟಕರಾಜನು ರಾಯನನ್ನು ಕಂಡು ಕಾಣಿಕೆಯನ್ನೊಪ್ಪಿ ದರು. ರಾಯನು ಅವರಿಗೆ ಉಡುಗೊರೆಯನ್ನಿತ್ತು ಮುಂದಿನ ಕಾರ್ಯಕ್ಕೆ ಸಿಫ್ರರಾಗ ಬೇಕೆಂದು ಅಪ್ರಜ್ಞಮಾಡಿದನು. ಬೇಕುಭಟ್ಟರು ಸಿರುಮನಿಗೆ ಈ ಸುದ್ದಿಯನ್ನು ತಿಳಿಸಿದರು.

ಭೂ

ಬಾಗೂರು ಕೌಶಿಲ್

ಬಾಗೂರು ಗೋವಿಂದ ಮತ್ತು ಬೂದಿಹಾಳಿನ ಗೊಟ್ಟ ಸಿರುಮನ್ ಈ ಈವರ್ಕೆ ಭೀಂದವಿಲ್ಲದೆ ಸ್ನೇಹಿತರಾಗಿರುವರು. ನಾವು ಈಗ ದಂಡನ್ನು ತೆಗೆದುಕೊಂಡು ಹೋಗಿ ಬೂದಿಹಾಳನ್ನು ಮುತ್ತಿದರೆ ಸಿರುಮನ್ ಸಹಾಯಕಾಗ್ನಿ ಗೋವಿಂದನು ಬಂದು ಕಾದದೇ ಬಿಡುವುದಿಲ್ಲ. ಆದ್ದರಿಂದ ವೋಡಲು ನಾವು ಬಾಗೂರಿಗೆ ಹೋಗಿ ಮುತ್ತಿ ಬೇಕೆಂದು ಎಕ್ಕಿಟಿಗೆ ಗಂಗಯ್ಯನು ನರಸಾಧ ನರಸಿಂಗರಾಯನಿಗೆ ಬಿನ್ನವಿಸಿದನು. ಹೋನ್ನೆವಳ್ಳಿಯ ವೇದರಾಜನೂ ಗಂಗಯ್ಯನ ಬಿನ್ನವನ್ನು ಆನುಮೋದಿಸುತ್ತಾ ಗೋವಿಂದನ ದರ್ಷನನ್ನು ಮಾರಿದರೆ ಸಿರುಮನ್ ಬಲವು ಅಧ್ಯ ಕುಗ್ಗಿ ದಂತಾಗುವುದು ಎಂದು ಕೈಮುಗಿದು ಹೇಳಿದನು. ರಾಯನ ಅಪ್ಪಣಿಯಂತೆ ದಂಡು ಮುಂದಕ್ಕೆ ಹೋರಿ ಬಿತ್ತು. ಕರಿ ತುರಗ ಕಾಲಾಳುಗಳ ಕೆಂಧೂಳು ಅಂಬರವನ್ನು ಮುಸುಕಿತು. ಭೀರಿ, ತಂಬಟೆ, ನಿಸ್ವಾಳಗಳು ವೋಳಿಗಿದುವು. ಫಳಿಪತಿಯ ಹೆಡೆ ಕುಸಿಯುವಂತಿ ದಂಡು ಬಾಗೂರಿಗೆ ನಡೆಯಿತು.

ಕುಮಾರ ಮಲ್ಲಯ್ಯನು ಇದನ್ನು ಕೇಳಿ ರಾಯನ ಸೇನೆಯ ಹಿಂಭಾಗದಲ್ಲಿ ಹೋಗುತ್ತಿದ್ದ ಭಟ್ಟರನ್ನು ಕೊಂಡು, ಜಲ್ಲಿ ಭಂಡಾರ ಬೊಕ್ಕಾಸದ ಪೆಟ್ಟಿಗಳನ್ನು ಸೂರೆಗೊಂಡು, ಬೂದಿಹಾಳಗೆ ಹೋಗಿ ತಂಡೆಗೊಪ್ಪಿಸಿದನು. ನರಸಿಂಗರಾಯನು ಇದನ್ನು ಕೇಳಿ ಘುಡಿಘುಡಿಸುತ್ತಾ ಬೂದಿಹಾಳಗೆ ಈಗಲೇ ದಂಡು ಸಾಗಲಿ; ಸಿರುಮನ್ ತಲೆಯನ್ನಿರವೆನು ಎಂದು ಗರ್ಜಿಸಲು, ದಳಪತಿಯು ಕರಗಳ ಮುಗಿದು “ಇಲಿ! ಬೊಕ್ಕಾಸದ ಪೆಟ್ಟಿಗಳು ಸಿರುಮನ್ ಮಗನ ಹೆರಣಕ್ಕೆ ಇಕ್ಕಿದ ಸಂಚಕಾರ” ಎಂದು ರಾಯನನ್ನು ಸಮಾಧಾನ ವ, ಡಿ ಬಾಗೂರು ಬಯಲಿಗೆ ಬಂದು ಫವ್ವಜನ್ನು ಇಳಿಸಿದನು.

ರಾಯನ ಫವ್ವಜು ಬಾಗೂರು ಕೋಟಿಯನ್ನು ಮುತ್ತಿವುದಕ್ಕೆ ಬರುತ್ತಾ ಇದೆ ಎಂದು ಗೋವಿಂದನು ಬೇಹುಗಾರಾರಿಂದ ತಿಳಿದು ತನ್ನ ಸೇನೆಯನ್ನು ಕೋಟಿಯ ಹೋರಿಗಡೆ ನಿಲ್ಲಿಸಿ ಮುಂಚೂಣಿ ಕಾಳಗಕ್ಕೆ ಸ್ವಲ್ಪ ಬಲವನ್ನು ಕಳುಹಿಸಿದನು. ಮುಂಚೂಣಿಯಲ್ಲಿ ಉಭಯ ದಳಗಳಲ್ಲಿಯೂ ಅನೇಕರು ಮಡಿದರು. ರಾಯನ ದಂಡು ಮುಂದುವರಿದು ಕೋಟಿಯ ಬಳಗೆ ಬರಲು ಗೋವಿಂದನು ತನ್ನ ಬಲಸಹಿತ ಕೋಟಿಯ ಒಳಹೋಕ್ಕು ಹೆಬ್ಬಾಗಿಲುಗಳನ್ನು ಹಾಕಿಸಿದನು. ಎಲ್ಲರಿಗೂ ಭೀತಿಯು ಹಬ್ಬಿತು. ಪುರಜನರು ತಟ್ಟಿಬುಗೊಳ್ಳತ್ತಿದ್ದರು. ನರಸಿಂಗರಾಯನ ದಂಡು

ಬಂದು ಬಾಗೂರು ಕೋಟಿಯನ್ನು ಸುತ್ತಿ ಪಾಳಿಯ ಬಿಟ್ಟೆತು. ಗುಡಿ ಗುಡಾರಗಳು ಎದ್ದು ನೀಂತವು. ತುರುಗಾಲಯಗಳೂ, ದನದ ಕೆಲಪ್ಪಿಗಳೂ, ಅಂಗಡಿ ಬೀಡಿಗಳೂ ಅಂಗಸೈಯರ ಕೇರಿಗಳೂ ಏರ್ಪಟ್ಟವು. ಮಧ್ಯಭಾಗದಲ್ಲಿ ರಾಯನ ಓಲಗಾಲೆಯು ಕಂಗೊಳಿಸಿತು. ಸೂರ್ಯನು ಮುಳುಗಲು ರಾತ್ರಿಯ ಪಂಜಿನ ಬೆಳಕಿನಲ್ಲಿ ಪಾಳಿಯವು ಮನೋಹರವಾಗಿ ಪ್ರಕಾಶಿಸುತ್ತಿತ್ತು.

ಉದಯವಾದ ಮೇಲೆ ರಾಯನ ದಂಡು ಬೊಬ್ಬಿ ಇಡುತ್ತಾ ಕೋಟಿಯನ್ನೇ ರಲು ಹವಣಿಸಿತು. ಕೋಟಿಯನ್ನು ಅವರಿಸಿರುವ ಭಾರಿ ಅಗಳುಗಳನ್ನು ಮುಚ್ಚಿ, ನೆಲಸಮ ಮಾಡುತ್ತಾ ಎಂಟು ದಿಕ್ಕಿನಿಂದಲೂ ಕೋಟಿಯನ್ನು ಡರಲನುವಾದರು. ಬಾಗೂರು ಕೋಟಿಯೊಳಿಗಿನವರಾದರೋ ವೈರಿತಂಡಗಳ ಮೇಲೆ ಎತ್ತುಗಲ್ಲಿಗಳನ್ನು ಹಾಕುತ್ತಾ, ಈಟಿಗಳಿಂದ ತಿವಿಯುತ್ತಾ ನೂಕುತ್ತಿದ್ದರು. ಅನೇಕರನ್ನು ಹೊಡಿದು ಅಗಳಿಗೆ ನೂಕಿದರು. ನರಸಿಂಗರಾಯನ ಸೈನಿಕರು ಭಾಷೆ ಮಾಡುತ್ತಾ ಬೊಬ್ಬಿಯಂತು ಕೋಟಿಯನ್ನು ಹೆತ್ತುತ್ತಿದ್ದರು. ಬಾಗೂರಿನವರು ಕೋಟಿಯ ಮೇಲಿನಿಂದ ಕಾದನುಳಲು, ಸಾಸುವೆ, ಸುಳ್ಳಾದಪುಡಿ ಕಾದ ಅಂಬಿಗಳನ್ನು ಸುರಿಯುತ್ತಿರಲು ಹೆಣವಾಗಿ ಬಿದ್ದವರ ಸಂಖ್ಯೆ ಲೆಕ್ಕಿವಿಲ್ಲವಾಯಿತು. ಇದನ್ನು ಕಂಡು ಬಲ್ಲದರಾದ ದೊರೆಗಳ ರೇಗಿ ತಮ್ಮ ಶವ್ಯ ಫವುಜನ್ನು ಕಳುಹಿಸಲು ಬಾಗೂರು ಅಂದಿನ ಕಾಳಗಕ್ಕೆ ತಲ್ಲಣಿಸಿಹೋಯಿತು.

ಒಂದು ದಿನದ ಕಳಿಗಕ್ಕೇ ತಲ್ಲಣಿಸಿಹೋದ ಗೋವಿಂದನು ಭೂಮಂಡಲಾಧಿ ಪತಿಗೆ ಕೃಸೇರ್ಹಾದಿನೆನ್ನುತ್ತಾ ಜಿಂತಿಸಿದನು. ಸಿರುಮನ ಸಹಾಯವನ್ನು ಅಪೇಕ್ಷಿಸಿ ಒಂದು ಓಳಿಯನ್ನು ಬರಿದನು. ಅದನ್ನು ಮಣಿಹಾರನ ಕೈಗೆ ಕೊಟ್ಟಿ ಅವನಿಗೆ ಉಂಡುಗೊರೆಗಳನ್ನಿತ್ತು ನೀರಬಾಗಿಲ ಬಳಿಯ ದಿಕ್ಕಿಬಾಗಿಲಿನಿಂದ ಹೊರಕ್ಕೆದಾಟಿಸಿ ಬಂದಿಕಾಳಿಗೆ ಕಳುಹಿಸಿದನು. ಮಣಿಹಾರನು ಚಂಡಿನಂತೆ ಪುಟಿನೆಗೆದು ವರಳಿಯಂತೆ ಜಿಮ್ಮೆಚಿಮ್ಮೆ ಹಾರುತ್ತಾ ನೀರ್ಗಂಡದ ದಾರಿಯನ್ನು ಸಿಮಿಸಮಾತ್ರದಲ್ಲಿ ದಾಟಿ ಕೆಲ್ಲೊಡು ಬಳಿ ಒಂದು ವೇದಾವತಿಯನ್ನು ದಾಟಿದನು. ನೀರಲಕೆರಿ ಮಾರ್ಗವಾಗಿ ಬಂದು ಬಂದಿಪುರದ ಮೂಡಣ ಬಾಗಿಲಬಳಿ ಕಪ್ಪರ ವೀರಳ್ಳಿಸಿಗೆ ಶರಣಮಾಡಿ ಉರೋಳಿ ಶೋಕ್ಕು ಸಿರುಮನ ಭೂಪಾಲನಿಗೆ ತನ್ತು ಬರುವಿಕೆಯನ್ನು ತಿಳಿಸಿದನು. ಮುತ್ತಿನ ಚಾವಡಿಯಲ್ಲಿ ಚದುರಂಗವಾಡುತ್ತಿದ್ದ ಸಿರುಮನನು ಮಣಿಹಾರನನ್ನು ಕರೆಸಿ ಬಾಯ ಒಕ್ಕಣಿಕೆಯನ್ನು ತಿಳಿದುಕೊಂಡನು. ಸಿರುಮನ ಸಭೆಮಾಡಿ ಗೋವಿಂದನ ಓಲೆಯ ಒಕ್ಕಣಿಕೆಯನ್ನು ಸಭಿಕರಿಗೆ ತಿಳಿಸಿ, ಬಾಗೂರನ್ನು ಮುತ್ತಿರುವ ರಾಯನ ದಂಡನ್ನು ಕಂಗೆಡಿಸಿ, ಗೋವಿಂದನನ್ನು ರಕ್ಷಿಸಿ ಕೇರಿಯನ್ನು ಪಡೆಯಲು ಇದು ಸುಸಮಯ ಎಂದು ಹೇಳಿದನು. ದೊರೆಯ ಮಕ್ಕಳು, ಹಸರಾದ ವೀರರು ನಾ

ಮುಂದು ತಾನುಂನು ಎಂದೂ ಮುಂದೆನ್ನಾಗ್ನಿ ವಿಂಥಿಂದಿನ ಹಿನ್ನೆ ಬೇಡಿಸಿ ರಾಜನು ಕೆಲ್ಲರಸ ಮಂತ್ರಿಯು ಅಭಿಭ್ರಾಯವನ್ನು ಕೇಳಿದನು. ಕುಮಾರ ಮಲ್ಲಯ್ಯನೂ, ಏರೆ ಭದ್ರನೂ ಮಹಾ ಶೂಲರೀನೋ ನಿಜ. ಚತುರೋಪಾಯೆದಲ್ಲಿ ವಿಕ್ಷೇಪಣ ಇವನಿಗೆ ಎಣೆಯಿಲ್ಲ. ಆದರೆ ಕಾಚಯ್ಯನು; ಬುದ್ಧಿ ಬಲ್ಲ ಅತುಳ ಏರಭಟಿನು; ಇವನೊಡನೆ ಗೆಲ್ಲುಗರ್ಭ್ಯ ಏರರನ್ನು ಕಳುಹಿಸುವುದು ಲೇಸಿದು ಕಲ್ಲರಸನು ನುಡಿದನು. ಎಂಟು ದಿಕ್ಕಿನ ರಾಯರ ಗಂಡ, ಒಂಟಿಬಾವಲಿ ಸರಪಣಿಯು ಭಂಟರೊಳೆಭಂಟ, ಮುತ್ತಿನ ಕಂಟಿಮಾಲೆಯ ಕುರರ, ಮಲೀವರಾಯರ ಗಂಡ, ಚಲದಂಕ ಮಲ್ಲ ಎಂಬ ನಾನಾ ಬಿರುದುಗಳ ಏರ ಹಿರಿಯ ಕುಮಾರ ಕಾಚಯ್ಯನಿಗೆ ಸಿರುಮನು ‘ಕಲಿಸಾಳ್ಳು’ಎಂಬ ಕುದುರೆಯನ್ನು ತರಿಸಿಕೊಟ್ಟು ಹಿರಿಯ ಬಿರುದಿನ ಏರರು ಕೂಡಿ ಬಾಗೂರಿಗೆ ತೀರಳುವುದೆಂದು ನೇಮುವಿತ್ತನು. ವಿರುಪ, ಹಾಲಕುರಿಕೆಯ ಹನುಮ, ಕೊಂಡದ ಬಸವಯ್ಯ, ಬೋಗಾರ ಏರ, ಮತ್ತೊಂದಿನ ಗಡ್ಡಿಗಿರಿಯ, ಮಾಡಿಗರ ಸಂಗ, ಉಪ್ಪಿನಹಳ್ಳಿಯ ಬೋರ, ಕೊಟ್ಟಗಾರ ತಿಪ್ಪಯ್ಯ. ಆಸಂದಿಚು ಮಲ್ಲಾಗ, ಗೋಸಿಕೆರಿಯ ಗೊಲ್ಲಿಏರ, ಜಿಪ್ಪಿಗ ಕೆಲ್ಲ, ಕಣಿಕಪ್ಪಿ ಸಿನ್ನ, ಅಳಿಯ ತಿಪ್ಪಯ್ಯ, ಚಲದಂಕ ಮಲ್ಲರಾವುತ್ತ, ಆಗಸರ ತಿಮ್ಮ. ಹೆಗೆರೆ ತಳವಾರ ಏರ, ಚಿಕ್ಕಚಿಣ್ಣಿ, ಒಕ್ಕುಲಿಗರಿಮುದ್ದ, ಆಕ್ಕಿಸಾಲೆಯ ಕಂಪಯ್ಯ ಬಸವ, ಚಿಕ್ಕುಲಕ್ಕು, ಉಪ್ಪಲಿಕಾರ ಹೊನ್ನೆ ಕಳಸ, ಕಂಪಕನ್ನುಗ, ಜಗರ್ಖಂಸಿನ ಛ್ಯೆರ, ಕೆಂಪಳಿಂಡಿಯನ ಹೊನ್ನುಗ, ಹಂಪ, ಹನುಮ, ಹಡಪದ ಸೀಮೆ ಮುಂತಾದ ಅಸಹಾಯಶೂರರು ಬಂದು ಕಾಚಯ್ಯನಿಗೆ ಕೈಮುಗಿದರು. ಸಿರುಮ ಭೂಪಾಲನ್ನು ಲಿಗರಾವುತ್ತನಿಗೆ ಬೋಲ್ಲಿನನ್ನ್ನು, ಅಳಿಯ ತಿಪ್ಪಯ್ಯನಿಗೆ ವೇದರಾಜನು ಕಳುಹಿಸಿದ ವಾರುವನನ್ನ್ನು, ಈಶಾವಾವುತ್ತನಿಗೆ ಸಂಪಿಗೆಯನ್ನೂ ಶಂಕಾರಾವುತ್ತನಿಗೆ ಶಂಕಪಾಲಿ ನನ್ನೂ ತಮ್ಮ ಮಲ್ಲಯ್ಯನಿಗೆ ವಿಜಯನನ್ನೂ ತರಿಸಿಕೊಟ್ಟನು. ಈರಿತಿ ಏರರು ಹೇಸರಾದ ಉತ್ತರಮಾತ್ರಗಳನ್ನು ಏರಿ ಕಾಚಯ್ಯನಿಗೆ ಸಹಾಯವಾಗಿ ಹೊರಟಿರು. ಸಿಂಹದ ಸೆರವಿಯೋ, ಶರಭದ ಜಂಗುಳಿಯೋ, ಶರಧಿ ಮಂಧ್ಯದಿಂದ ಲಂಘಿಸಿದ ಬಡಬಾಗ್ನಿಯೋ ಎಂಬ ಪರಿಯಂತೆ ಏರರ ಪಡೆಯು ಶೋಭಿಸಿತು. ಕಾಚನಾಯಕನು ಸಮರಸನ್ನಾಯ ದಿಂದ ನೀರಿದ ಸೇನೆಗೆ ಕೈಮುಗಿದು ಆವರನ್ನು ಸಂಬೋಧಿಸಿ ಏರಭಾಷಣವನ್ನು ಮಾಡಿದನು. ಮುಂದಕ್ಕೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯದೆ ನಮ್ಮ ರಾಜ್ಯಕ್ಕೆ ಕುಂದುತರದೆ ಇರುವ ಭಂಟರು ಮಾತ್ರ ಮುಂದಕ್ಕೆ ನಡೆಯಿರಿ. ಓಡಿ ನಾಚುವ ವರೂ, ಸಮರದ ಹುಯ್ಯಲಕಂಡು ಹೇಡಿಯಾಗುವವರೂ ಇಲ್ಲಿಯೇ ನಿಲ್ಲಿರಿ. ಗಾಯಗಳಿಗೆ ನೊಂದು ಅಂಜದೆ ಮುಂದೆ ನುಗ್ಗಿವರೂ, ಸ್ವರ್ಗದ ಬಾಗಿಲನ್ನು ಹೊಗುವ ಆಶೀಯಾಳ್ಳವರೂ ಮಾತ್ರ ಬಣಿ ಎಂದು ಏರಾವೆಶದಿಂದ ನುಡಿದನು. ಅನಂತರ ಗಂಧ ಕಸ್ತೂರಿ ಪರಿಮಳವನ್ನೂ, ಕಪೂರ ಏಳಿಯನನ್ನೂ ತರಿಸಿಕೊಟ್ಟು, ತನ್ನ ಅರಮನೆಗೆ ಹೊದಿದನು.

ಕಟ್ಟುಳು ಕಾಚಯ್ಯನು ಮಲ್ಲಗಂಟಿಕ್ಕೆ ಕಾಸೆಯಾನ್ನುಟ್ಟಿನು. ಹೆಗ್ಗಟ್ಟೊಷ್ಟು ಗೊಂಡೆಯ, ಹಾರ ಪದಕ, ಕಂಠವೊಲಿಗಳನ್ನು ತೊಟ್ಟಿನು. ಬಾಗೂರಿಗೆ ಹೊಗಿ ಮುತ್ತಿಗೆನೂಡಿರುವ ಶತ್ರುಗಳೊಡನೆ ಕಾದುತ್ತಿರುವ ಗೊಂದನಿಗೆ ಸಹಾಯವಾಗಿ ಮೇಲುಯ್ಯಲು ಮಾಡಲು ಹೊರಟಿರುವೆನು ಎಂದು ತನ್ನ ರಾಣಿಯರಿಗೆ ಹೇಳಲು ಅವರು ಕಾಚನ ಮುಖಕ್ಕೆ ಕಷ್ಟಾರಿತಿಲಕವನ್ನು ತಿದ್ದಿಟ್ಟು ಉಪಚರಿಸಿ ಬೀಳ್ಳೊಡಲು ತನ್ನ ತಾಯಿಯ ಅರಮನೆಗೆ ನಡೆದನು.

ಸಮರ ಸಿಂಗಾರನಾಡಿಕ್ಕೊಂಡು ಕಾಚನಾಯಕನು ತಾಯಿಯನ್ನು ಕಂಡು ಅಡಿಗೆರಗಲು ತಾಯಿಯು ಹಿಡಿದೆತ್ತಿ ಗಲ್ಲವನ್ನು ಹಿಡಿಮು ಉಪಚಾರದ ವಾತುಗಳ ನಾಡಿ ಶತಿರಿಯಿರುಳ್ಳ ತನಕ ಈ ಧರಣಿಗೊಡಿಯನಾಗಿರೆಂದೂ, ಧರವಿಜಯನಾಗಿ ಜಯಲಪ್ಪೆತ್ತಯನ್ನು ಬಲದಲ್ಲಿ ಧರಿಸೆಂದೂ ದರಸಿದಳು. ಬಾಗೂರಿಗೆ ಹೊಗಿ ನರ ಸಿಂಗರಾಯನ ದಳವನ್ನು ಕೋಲ್ಱಾಹಲವೊಡಲು ದರಸಿ ಅಪ್ಪಣಿಯನ್ನು ಪಾಲಿಸೆಂದು ಚೇಡಿದನು. ಭೂಮಂಡಲಾಧಿಪ ನರಸಿಂಗರಾಯಸೊಡನೆ ಕಾಡಲು ಬಾಗೂರಿಗೆ ಹೊಗೆಂದು ನಿಮ್ಮಯ್ಯ ನುಡಿದನೇ? ನಿನ್ನನ್ನು ಕಳುಹಿ ಒಡಲ ಹಿಡಿಯಲಾರೆನು ಕಡುಮಾನವು ಸಾಕು. ಕವ್ವದ ಸುದ್ದಿಯನ್ನು ಹೇಳಿ ನನ್ನನ್ನು ದುಃಖಕ್ಕೆ ಇಂದು ಮಾಡಿದೆ. ದೊರೆಯ ಜನ್ಮವನ್ನು ಸುಡಲಿ ಎನ್ನುತ್ತಾ ಮಕ್ಕಳಂತೆ ಮಿಡುಕುತ್ತಾ ಮುಂದಿದ್ದ ಕಂಭವನ್ನು ರಾಯ್ಯ ಅತ್ಯಾಳು. ಅಳುವ ಸತಿಯನ್ನು ಕಂಡು ಸಿ ರು ಮಭೂಪಾಲನು ಆಕೆಯ ಕಣ್ಣೀರನೊಷ್ಟಿರಸಿ ನಳಿತೊಳ್ಳಿಗಳನ್ನುಟ್ಟಿ ಸಂತ್ಯೇಸಿದನು. ಶರಧಿ ಯಂತೆ ನೇರಿದಿರುವ ರಾಯನ ದಂಡನ್ನು ಒಳಹೊಕ್ಕು ಇ ದಿ ರಾಂ ತ ಪಟ್ಟಭಟ್ಟರನ್ನು ಇರಿದು ಬಂದು ಕುವಾರ ಕಾಚಯ್ಯನು ನಮಗೆ ಸಂತೋಷವನ್ನುಂಟಿಮಾಡುವನು. ಇದಕ್ಕೆ ಸಂದೇಹವಿಲ್ಲ ಎಂದು ಹೇಳಿದ ತಂದೆ ಯೆ ಮಾತನ್ನು ಲಾಲಿಸುತ್ತಾ “ ಎದುರಾಂತ ನಾಯಕ ವಾಡಿಗಳನ್ನು ಕೊಂಡು ನರಸಿಂಗ ರಾಯನನ್ನು ಅವಮಾನ ಗೊಳಿಸದೇ ಹಿಂತಿರುಗಬೇನಾದರೆ ನಿಮ್ಮಬಿಸಿರಲ್ಲಿ ಬಂದುದಕ್ಕೆ ಸಾರ್ಥಕವೇ? ” ಎಂದು ಕಾಚನಾಯಕನು ಹೌರುವದ ಮಾತುಗಳನಾಡಿದನು. ತನಯನ ವಿಕ್ರಮದ ನುಡಿ ಗೇಳಿ ತಾಯಿಯು ಹಷಿಷಿಸಿದಳು. ಉಳಿಗದ ಹೆಣ್ಣು ಮಕ್ಕಳು ಬಂಗಾರದ ಗಿಂಡಿ ಯಲ್ಲಿ ನೀರು ತಂದು ಕಾಚನ ಪಾದಗಳನ್ನು ತೊಳಿದರು. ಸಿರುಮನ ರಾಣಿಯರೆಲ್ಲರೂ ಕಾಚನನ್ನು ಮುತ್ತಿನ ಗದ್ದಿಗಿಯ ಮೇಲೆ ಕುಳ್ಳಿರಿಸಿ ಬೆಣ್ಣಿ ಬಂಗಾರದ ಹರಿವಾಣ ಬಟ್ಟಲುಗಳನ್ನು ತಂದಿಟ್ಟು ವಡ್ರಸಾನ್ನವನ್ನು ಬಡಿಸಿದರು. ತಾಯಿ ಮಕ್ಕಳು ಒಡನೆ ಭೋಜನ ಗೇದು ಕೈತೊಳಿದರು. ಕಪೂರವೀಳೆಯನನಿತ್ತ,

ವಾರಣ ಪಂಚಾಷ್ಟಾಗೆಂದು ಆ ತಾಯಿ ।
ವೀರ ಸೇನೆಯನ್ನಿಧಿ ದಳು ।

ತಾಯಿಯಿಂದ ಬೀಳೊಂದು ಕಾಚನಾಯಕನು ಶರಭ ಶಾದೋಲ ನಿಂಹೆಗಳ ಗುಂಪಿನಂತೆ ತನ್ನ ಸರಿನಾರದವರೊಡನೆ ಅರಮನೆಯಿಂದ ಹೊರಟಿನು. ಕೊಂಬು, ತುತ್ತಾರಿ, ಜಿನ್ನ ಗಹಳಿಗಳರವವೂ, ಸುಭಟಿರ ಬೊಬ್ಬಿಯೂ ಅಂಬರವನ್ನಡರುತ್ತಿರಲು ಕಗ್ಗೊಲಿಗಾಗಿ ಕುನೂರ ಕಾಚಯ್ಯನು ಹೊರಟಿನು. ಕವಿ ಗಮಕಿಗಳಿಗೂ ಯಾಚಕ ರಿಗೂ ಮನದಣಿವಂತೆ ಹೊನ್ನನ್ನು ಕೊಟ್ಟಿನು. ಅರಿಜಿನ ಗಿರಿವಜರ್, ದಂಡಮಂಡ ವಿಕ್ರಮ, ಶರಧಿ ಬಡಬಾನಲ, ಧುರ ಧೀರ ವಿಕ್ರಮ, ಜಯ ಜಯ ಎಂದು ಬಿರುವಾವಳಿ ಗಳಿಂದ ಭಟ್ಟಿಂಗಿಗಳು ಹೊಗಳಿದರು. ಸಿರುಮ ಭೂಪಾಲನು ಪುರದ ಹೊರವ ಇಯದವರಿಗೂ ತನ್ನ ಕಂದನೀಡನೆ ಬಂಗು “ಅಳು ದೇ ರಾಯನ ದಂಡನ್ನು ಇರಿದು ಬಾಗೂರು ಕೋಟಿಯನ್ನು ಒಳಹೊಗಿ. ಆ ಕೋಟಿಯನ್ನು ಸೂರಿಗೊಳ್ಳಲು ಬಂದ ಭೂಪಾಲರ ತಲೆಗಳನ್ನು ಚೆಂಡಾಡು. ಗೋವಿಂದನ ನುಡಿಯನ್ನು ವಿಂಬಿ ನಡೆಯಬೇಡ” ಎಂದು ಬುದಿ ವಾದವನ್ನು ಹೇಳಿ ಜಯಶೀಲನಾಗೆಂದು ಹರಸಿ ಬೀಳೊಂಟ್ಟಿನು. ಕುನೂರ ಮಲ್ಲಿಯನ್ನು ಅಣ್ಣಿನಿಗೆ “ತಂದೆಯು ನಿಮಗೆ ವೀಳಿಯ ವನಿತ್ತನು. ನೀವು ನಂಗೆ ವೀಳಿಯನ್ನು ಹಾಲಿಸಿರಿ” ಎಂದುಬೇಡಲು ಅಣ್ಣಿನು ಸವಿ ಮಾತುಗಳನ್ನಾಡಿ ತಂದೆಯ ಬಳಿ ಇದ್ದು ಅವನನ್ನು ರಕ್ಷಿಸುತ್ತಿರಬೇಕೆಂದೂ ಧುರವನ್ನು ಜಯಿಸಿ ಮರಳಿದರೆ ಈ ಧರ್ಮಿಯ ದೊರೆತನವು ಸಿಗುವುದು. ಕಡುಗಲಿ ತನದಿಂದ ಕಾದಿ ಮರಣವನ್ನೇ ದಿವರೆ ಸ್ವರ್ಗದ ಭೋಗವು ತಪ್ಪದು” ಎಂದು ಹೇಳಿ ತಮ್ಮನನ್ನು ಆಲಂಗಿಸಿ ಹರಸಿ ತಂದೆಯ ಬಳಿಗೆ ಕಳುಹಿಸಿದನು.

ಪಯಂ ಮಾಡಿ ನರಸಿಂಗರಾಯನ ಪಾಳಿಯಕ್ಕೆ ಬಂದು ಕೂಗಳತ್ತಿಯ ದೂರದಲ್ಲಿ ಕಾಚನು ತನ್ನ ಪಾಳಿಯವನ್ನು ಬಿಟ್ಟು ಸೂರ್ಯನು ಪಡುಗಡಲನ್ನು ಸೇರುವ ಸಮಯವನ್ನು ಕಾಯುತ್ತಿದ್ದನು. ಕತ್ತಲೆ ಕವಿದು ನರಸಿಂಗರಾಯನ ಪಾಳಿಯದಲ್ಲಿ ಎಲ್ಲರೂ ನಿದೆಯು ಪರವಶರಾದರು. ಸದ್ಗು ಅಡಗಿತು. ಕಾಚನ ಭಟ್ಟರು ಬೊಬ್ಬಿರಿಯುತ್ತಾ ಕಗ್ಗೊಲಿಮಾಡುತ್ತಾ ಶತ್ರುಗಳ ತಲೆಯನ್ನು ಕಡಿಯುತ್ತಾ ಬಾಗೂರು ಕೋಟಿಯ ಕಡಿಗೆ ಸಾಗುತ್ತಿದ್ದರು. ರಾಯನ ದಳದ ಮುಂದಂಡನ್ನು ಹೊಡಿದು ಪಾಳಿಯವನ್ನು ಹೊಕ್ಕು ಉರವಣಿ ನಡೆಸಿದರು. ಮಲಗಿದ ಹಾಸಿಗೆಗಳಲ್ಲಿ ಆಯುಧಗಳನ್ನು ಕಾಣದೆ ಕೆಲವು ಸ್ವೇಷಣೆ ಕತ್ತಲಲ್ಲಿ ಕಂಗಿಟ್ಟು ಬತ್ತಲೆ ಓಡಿದರು. ಅಂಥ ಕಾರದಲ್ಲಿ ಕೆಲವರು ಆಯುಧಗಳ ಮೇಲಣ ಒರೆಯನ್ನು ತಿರುವುತ್ತಾ; ಬಾಣಗಳು ಸಿಗದೆ ಅಂಬುಗಳಿಗೆ ಕೋಲು ಮುಡಿಗೆಗಳನ್ನು ಹೂಡಿ ಹೊಡಿಯುತ್ತಿದ್ದರು. ಹಿಂದು ಮುಂದು ಕಾಣದೆ ಕುದುರೆಗಳ ಬಾಲಕ್ಕೆ ಕಡಿವಾಣವನ್ನು ಹಾಕಿದರು. ಸ್ವೇಷಣ

ಕಳನೆಳವು ವರ್ಣಸಲಸದಳವಾಯಿತು. ಕೆಲವರು ಶತ್ರು ಮಿಶ್ರರೀಂಬುದನ್ನೂ ಕಾಣದೆ ತಮ್ಮ ತವೋಳಿಗೆ ಕಡಿದಾಡಿದರು. ಮತ್ತೆ ಕೆಲವರು ತಮ್ಮ ಒಡೆಯರನ್ನು ನಂಬಡಿ ಓಡಿಹೋದರು. ಅಂಚುಬುರುಕ ದೊರೆಗಳು ಗುಡಾರಗಳನ್ನು ಬಿಟ್ಟೊಡಿದರು.

ನರಸಿಂಗರಾಯನು ಇದನ್ನು ಕೇಳಿ ಆರಮನೆಯಿಂದ ಹೊರಗೆಬಂದು ಸಿರುಮನ ಮಗ ಗಂಡುಗಲಿ ಕಾಜಯ್ಯನು ಕಗ್ಗೊಲಿ ಮಾತುತ್ತಿರುವುದನ್ನು ಕೇಳಿದೊಡನೆ ಅವನ ಕುಡಿಮಾಸೆ ಕುಣಿದವು, ಕಡೆಗಳ್ಲು ಕೆಂಪೇರಿದವು. ಹುಬ್ಬಿಗಂಟಿಕ್ಕೆ ಕಡುಕೋಪ ದಿಂದ ಘುಡಿಘುಡಿಸುತ್ತಾ ಹೊಡಟು ಚಾವಡಿಗೆ ಬಂದನು. ಸಚಿವರನ್ನೂ, ಮಾಂಡಲಿಕ ದೊರೆಗಳನ್ನೂ ಕರೆಸಿ ಮಾತಾಡಿ ಕರಿಪಡಿಗಳನ್ನೂ ಕುದುರೆಗಳನ್ನೂ ಕಾಜನ ಸುಭಟ್ಟರ ಮೇಲೆ ಓಡಿಸಿದನು. ನರಸಿಂಗರಾಯನ ಕಾಲಾಳುಗಳು ಕೈದೀವಿಗೆಗಳ ಬೆಳಕಿನಲ್ಲಿ ಕಾಜನ ಸುಭಟ್ಟರನ್ನು ಮುತ್ತಿ ಬೊಬ್ಬಿರಿದರು, ಕಾಜನ ಸುಭಟ್ಟರು ಕತ್ತಿಹಿಡಿದು ಪರಬಲವನ್ನು ತುಂಡರಿಸಿ ಕಡಿದರು. ಕಾಲತುಂಡ್ರಿಸಿ, ಕಣ್ಣಿಂದಿದೆ ಬೆನ್ನನೆಗ್ಗಿ, ತೋಳುಹರಿದು, ತೊಡಿಮುರಿದು ಕೊಲ್ಲುತ್ತಾ ಬರಲು ಬಲುಗಾಯಗಳಿಂದ ಕಣ್ಣಿರು ಸುರಸುತ್ತಾ ಗುಂಡಿಗೆಯೊಡಿದೆ ರಾಯನ ಸೇನೆಯು ಓಡಿತು. ನರಸಿಂಗರಾಯನು ಹೇಡಿ ದೊರೆಗಳನ್ನೂ ಸೇನಾನಿಗಳನ್ನೂ ಜರೆದು ಮಾತಾಡಿದನು. ಕಾಜನ ಹೆಬ್ಬಿಲವು, ಮುಂದೆ ಸಾಗುತ್ತಾ ಗಿಡಗನು ಕಬ್ಬಿಕ್ಕೆಗಳನ್ನು ಮುತ್ತುವಂತೆ ರಾಯನ ಸೇನೆಯನ್ನು ಓಡಿತ್ತದೆ ಕುದುರೆ ನಾಯಕರುಗಳನ್ನು ಸದೆಬಡಿದು ಫವುಜುಗಳ ಮಧ್ಯದಲ್ಲಿ ಮಾಯಾಜಾಲವೆಂಬಂತೆ ಕಾಣಿಸಿಕೊಳ್ಳುತ್ತಾ ಕಡಿದಾಡಿತು. ಮರುಳು ಗಣಗಳು ಕಾಜನನ್ನು ಕೊಂಡಾಡಿದುವು. ಮುಂದು ವರಿಯುತ್ತಾ ಕಾಜನು ಬಾಗಿರು ಕೋಟಿಯ ಹೆಬ್ಬಾಗಿಲಿಗೆ ಬಂದು ಬಿರುದಿನ ಶಹಕೆಗಳನ್ನು ಹಿಡಿಸಿ ಆಳುವೇರಿಯನ್ನು ಅಡರುತ್ತಿರಲು ನಿದ್ರೆಮಾಡುತ್ತಿದ್ದ ಗೋವಿಂದನು ಜಯಕಹಳೆಯ ಧ್ವನಿಯನ್ನು ಕೇಳಿ ಎಚ್ಚತ್ತು ಹೆಬ್ಬಾಗಿಲ ಬಳಗೆ ಬಂದು ಪಂಜನ ಬೆಳಕಿನಲ್ಲಿ ಕಾಜಯ್ಯನನ್ನು ಗುರುತಿಸಿ ಹೆಬ್ಬಾಗಿಲನ್ನು ತೆಗಿಸಿದನು. ಶಾಚೀಂದ್ರನು ತಾನು ಹಿಡಿದುತ್ತಂದ ಕುದುರೆಗಳನ್ನೂ ಸರೆಯಾಳುಗಳನ್ನೂ ಗೋವಿಂದನಿಗೊಷ್ಟಿಸಿ ದೊಚಿಕೊಂಡು ಬಂದ ಬೊಕ್ಕುಸವನ್ನೂ, ಕಡಿದುತ್ತಂದ ವೀರರ ತಲೆಗಳನ್ನೂ ಗೋವಿಂದ ಭೂಪಾಲನ ಮುಂದಿಟ್ಟು ಅವನ ಅಡಿಗಳಿಗೆ ನಮಸ್ಕರಿಸಿದನು.

ಃ

ಗಾಯಗೊಂಡ ಜನರನ್ನು ರಾಯನು ಕಂಡು ಕೋಪವನ್ನುತ್ತಾಳಿ ಸೇನಾನಾಯೆ ಕರನ್ನಾಗಿ ಮಾಂಡಲಿಕರನ್ನಾಗಿ ಮೂಡಲೆಸಲು, ಅವರು ರಾಯನನ್ನು ಸಮಾಧಾನ ಮಾಡಿ ಇಂತೆಂದರು: “ಜಿತ್ತೀಸು ರಾಯ! ಮೂಡಲೆಯ ಮಾತುಗಳೇಕೆ? ಹೊತ್ತು ಮುಳುಗದ ಮುನ್ನ ಕಾಚನ ತಲೆಯನ್ನು ತಂದು ತಮ್ಮಮುಂದೆ ಆರತಿಮಾಡುವೆನು. ಅವನು ಮೋಸದಿಂದ ಕೆಗ್ಗು ಲೀವಾಡಿದನು. ಕಾಚನ ತಲೆಯನ್ನು ತರದಿದ್ದರೆ ನಮ್ಮ ಮಿಂದಿಯನ್ನು ಕೊಂಡಿಸು” ಎಂದು ಶಪಥಮಾಡಿದರು. ಅಪ್ಪಣಿ ಪಡೆದು ತಮ್ಮ ತಮ್ಮ ಕುದುರೆ ಮುಂದಿ ಮಾಬಲ ಸಹವಾಗಿ ಹೊರಟು ಬಾಗೂರು ಕೋಟಿಯನ್ನು ಮುತ್ತಿದರು. ಕೆಂಧೂಳು ನಭವನ್ನು ಮುತ್ತಿತು. ಕತ್ತಲೆಯಾಯಿತು. ಬೊಬ್ಬಿರಿಯುತ್ತಾ ಉರುವಣಿ ಕೋಟಿಗೆ ಲಗೆ ಇಟ್ಟುರು. ಕೋಟಿಗೆ ನಿಷ್ಟಿಣಿಕೆಗಳನ್ನು ಹಾಕಿ ಏರಿದರು. ಎದುರಾಳಿಗಳನ್ನು ಹಿಡಿದು ಮತ್ತುರದಿಂದ ಕಾದಾಡಿದರು. ಕೋಟಿಯ ರಕ್ತಕರು ಹುರಿದ ಮಳಳನ್ನಾಗಿ ಕಾದ ಅಂಬಲಿಯನ್ನಾಗಿ ಸುರಿದರು. ಕೋಟಿ ಏರಿ ಬರುವವರ ತಲೆಗಳನ್ನು ಕಡಿದು ಅಗಳಿಗೆ ಉರುಳಿಸಿದರು. ಎಲ್ಲಿ ನೋಡಿದರೂ ಕಾಚನ ಸುಭಟುರ ಉರವಣಿ; ಎಲ್ಲರನೇಲೆಯೂ ಕಾಚನ ಸುಭಟಿಸೆವ ಕಲ್ಲಾಗಾಯಗಳು. ಕತ್ತಿಗಳ ಗಾಯ; ಬಲ್ಲಿಯದ ಗಾಯ. ಕೋಟಿಯ ಸುತ್ತು ಭಾವಿಯು ಹೆಣಮಯವಾಯಿತು. ಮಾಡಿದ ಕಾಲಾಳಿಗಳ ರಾಶಿಯನ್ನು ರಾಯನು ಕಂಡು ಕಡುಕೋಸದಿಂದ ಗರ್ಜಿ ಸುತ್ತಾ ಎತ್ತರದಲ್ಲಿ ನಿಂತು ರಾಜಕುಮಾರರನ್ನೂ ದೊರೆಗಳನ್ನಾಗಿ ಕಡುಗಲಿಗಳಾದ ಸುಭಟುರನ್ನೂ ಕೈಬಿಸಿ ಕರೆದು ಯಂಥ ಕ್ಷಮೆ ಮಾಡಿದನು. ಕರಿಪಡಿ, ಕುದುರೆ, ಕಾಲಾಳಿ ಚೊಬ್ಬೀಯಿಡುತ್ತಾ ಮುಂದೆ ನಡೆದರು. ಇದನ್ನು ಈಂಡು ಬಾಗೂರು ನಡುಗಿತು.

ಬಾಗೂರು ಪ್ರಜಿಗಳು ಗೋವಿಂದನನ್ನು ಸಂಧಿಸಿ ಕೈಮುಗಿದರು. ನಮ್ಮೆಲ್ಲ ರನ್ನು ರಷ್ಟೆಸುವುದೆಂದೂ ರಾಯನೋಡನೇ ಸಂಧಾನ ಮಾಡುವುದು ಒಳ್ಳೆಯದು; ಇಲ್ಲ ವಾದರೆ ಅವನು ಕಡುಕೋಸದಲ್ಲಿ ಕೋಟಿಯನ್ನು ಕೆಡಿ, ಉರನ್ನು ಕೊಂಡು ನಮ್ಮೆಲ್ಲರನ್ನಾಗಿ ನಾಶಮಾಡದೆ ಬಿಡುವುದಿಲ್ಲ. ಒಡಂಬಡಿಕೆಯನ್ನು ಮಾಡು; ಕೆಡಬೇಡ, ರಾಯನು ಕೇಳುವಷ್ಟು ಹೊನ್ನುನ್ನು ಕೊಡು. ಪ್ರೋಡವಿತನೋಡನೇ ಮತ್ತುರಬೇಡ. ಇಲಿದಿಂದ ರಾವಣನು ಹತ್ತು ತಲೆಯನ್ನು ನಿರ್ಗಾಡಿದನು. ಆದ್ದರಿಂದ ನಿನ್ನ ಚಲ ಮಾಡಿ ಕೆಡಬೇಡ ಎಂದು ಪರಿಪರಿಯಾಗಿ ಬೇಡಿದರು.

ಗೋವಿಂದನ ಮನಸ್ಸು ಕರಿಗಿತು. ಚಲದಿಂದ ನಾಶವೇ ಹೊರತು ಪ್ರಜಿಗಳ ರಕ್ತಣಿಯಾಗಬೇದು ಮನಗಂಡನು. ಸಂಧಾನವೇ ಸೂಕ್ತವೆಂದು ನಿರ್ಧರಿಸಿದನು. ಕಾಡಲೇ ಕೋಟಿಯ ಆಳುವೇರಿಯನ್ನು ಅಡರಿ ಶತ್ರುಪಾಳೆಯದಕಡೆ ಸುತ್ತನೋಡಲು

ಎಕ್ಕುಟಿಗಂಗಯ್ಯನನ್ನು ಕಂಡೆನು. ಸಮಾಪಕ್ಕೆ ಬರುವಂತೆ ಕೈಬಿಂಸಿ ಕರೆದು “ನೀನು ನಮ್ಮೆಲ್ಲಿರ್ಗಾ ಹಿರಿಯನು; ರಾಯನೊಡನೆ ನಮಗೆ ಮತ್ತು ರವೇಕೆ; ರಾಯನ ಜರಣವನ್ನು ಕಾಣಿಸು” ಎಂದು ಸುಡಿಯಲು ಗಂಗನಾಯಕನು ಕೂಡಲೇ ಆನೆಯೇರಿ ಬರುತ್ತಿದ್ದ ರಾಯನ ಬಳಗೆ ಹೊಗಿ ಗೋವಿಂದನ ಪ್ರಾರ್ಥನೆಯನ್ನು ಅರಿಕೆ ಮಾಡಿದನು. ರಾಯನು ಸಂತೋಷಿಸಿ “ಏಳುಲಕ್ಷ್ಯ ಹೊನ್ನನ್ನು ಕಪ್ಪವಾಗಿ ಕೂಡಬೇಕು. ಕಾಜನನ್ನು ತಂದೊಷಿಸಬೇಕು. ಇದಕ್ಕೆ ಬಡಂಬಡದಿದ್ದರೆ ಕೋಟಿಯನ್ನು ಅರೆಸಿಮಿ ಷದಲ್ಲಿ ಸೂರ್ಯಮಾಡುತ್ತೇನೇ” ಎಂದು ಗೋವಿಂದನಿಗೆ ತಿಳಿಸಬೇಕೆಂದು ಅಪ್ಪಣಿಮಾಡಿದನು. ಗೋವಿಂದನು ಏಳುಲಕ್ಷ್ಯ ಹೊನ್ನನ್ನು ಗಳನ್ನು ಕೂಡಲೊಷಿಸಿದನು; ಅದರೆ ನಂಬಿಬಂದ ಕಾಜನನ್ನು ಎಂದಿಗೂ ಬಿಟ್ಟು ಹೊಡಲಾರೆ ಅವನನ್ನು ಹಿಂದಿರುಗಿ ಉಂಟಿಗೆ ಕಳುಹಿಸುವೆನು. ಸಂಘವಿದ್ದರೆ ರಾಯನೇ ಅವನನ್ನು ಹಿಡಿಯಲಿ ಎಂಬ ಸೂಚನೆಗಳಿಗೆ ರಾಯನೂ ಒಡಂಬಿಟ್ಟಿನು. ಕಾಜನು ಉಂಟಿಗೆ ಹೊರಟರೆ ಅವನನ್ನು ಬಿಡಲಾಗದು ಎಂಬ ರಾಯನ ಆಜ್ಞೆಯನ್ನು ಡಂಗುರ ಮೂಲಕ ಸೇನೆಯ ಮಂಡ್ಯದಲ್ಲಿ ಸಾರಲು ಸೇನಾಪತಿಗಳೂ, ದಂಡನಾಯಕರೂ, ಮಾಂಡಲಿಕರೂ ಕೋಟಿಯನ್ನು ಸುತ್ತುವರಿದು ಕಾಜನನ್ನು ಹಿಡಿಯಲು ಬಹೆಳ ಎಚ್ಚರದಿಂದ ಕಾಯುತ್ತಿದ್ದರು.

ಇತ್ತೀಗೋವಿಂದನು ಕಾಜಯನನ್ನು ಹತ್ತಿರ ಕರೆದು ವಿಸ್ತಾರವಾಗಿ ಎಲ್ಲಾ ಸಂಗತಿಗಳನ್ನೂ ವಿವರಿಸಿದನು. ಕಾಜನು “ನೀನು ನಿನ್ನ ವರಕ್ಕೆ ಅಪಕ್ಕಿತ್ಯಾಯನ್ನು ತಂದೆ. ಒಂದು ತಿಂಗಳನ್ನುಟ್ಟಿಗಾದರೂ ಯಂತ್ರವನ್ನು ಮಾಡಿಲ್ಲ. ಇದು ನಿನಗೆ ಸರಿಯಲ್ಲ. ಸಂಧಾನ ಮಾಡಬೇಡ” ಎಂದು ಬೇಡಿದನು. ಗೋವಿಂದನಿಗೆ ಇದು ಸರಿದೊರಲಿಲ್ಲ ನೀನು ಯಂತ್ರಕ್ಕಾಗಿ ನಮ್ಮ ಉಂಟಿಗೆ ಬಂದವನಲ್ಲ. ಸೂಕ್ಷಿಯ ಆಶೀಗಾಗಿ ಬಂದಿರುವೆ ಎಂಬ ಗೋವಿಂದನ ಬಿರುನುಡಿಗಳನ್ನು ಕೇಳಿ ಕಾಜನಿಗೆ ಕಡುಕೊಂಡು ಉಂಟಾಯಿತು. ಗೋವಿಂದನನ್ನು ಕೊಂಡು ಬಾಗೂರನ್ನು ಮುತ್ತಿರುವ ರಾಜರು ಗಳನ್ನು ಯವನ ಬಾಯಿಗೆ ತುತ್ತಿಕೊಡುವೆನು ಎಂದು ಘುಡಿಘುಡಿಸಿದನು. ಆದರೆ ತಂದೆ ಆಜ್ಞೆಯು ಜ್ಞಾಪಕಕ್ಕೆ ಬರಲು, ಅದರಂತೆ ಗೋವಿಂದನ ಅಪ್ಪಣಿ ವಿಾರಬಾರದೆಂದು ನಿರ್ಧರಿಸಿದನು. ಗೋವಿಂದನು ಉಡುಗರೆ, ವಿಳಿಯವನ್ನು ಧುರಧಿರೆ ಕಾಜನಾಯಕನಿಗೆ ತರಿಸಿಕೊಟ್ಟು ಕಂಬನಿ ಸುರಖತ್ತಾ ಎಚ್ಚರಿಕೆಯಿಂದ ಪ್ರಯಾಣಬಳಿಸಿದು ಬುದ್ಧಿವಾದವನ್ನು ಹೇಳಿ ಬೀಳೊಟ್ಟಿನು.

ಕಾಜೆಂದ್ರನು ಗೋವಿಂದನಿಂದ ಬೀಳೊಂಡು ಹೆಚ್ಚಿಗಿಲ್ಲ. ಬರುವ ವೇಳೆಗೆ ಸೂರ್ಯಾಸ್ತಮಾನವಾಗಲು ಕತ್ತಲು ಕವಿಯಲಾರಂಭಿಸಿತು. ಕಾಜನಾಯಕನು ತನ್ನ ರಾವುಕರನ್ನು ಕಂಡು ನಿಮಗೆ ನಿನ್ನನ ಪ್ರಯಾಣದಿಂದ ಬಹೆಳ ಉಬ್ಜಸವಾಗಿದೆ. ಆದರೂ ಇಂದು ಪುನಃ ವೇಗವಾಗಿ ಹಿಂದಿರುಗಬೇಕಾಗಿದೆ. ನಿಷ್ಠೆ ಒಂದು ತೊಟ್ಟಿಲು

ನಾನು ಒಂದು ಮಗು. ನೀವು ನನ್ನನ್ನು ಬಿಟ್ಟು ಹೋಗಬೇಕಿ ಎಂದು ನುಡಿದನು. ಪರಿ ವಾರದವರು, “ಹೊರೆರಾಯ! ಆಲೋಚನೆ ಮಾಡದಿರು. ನೀವು ನಮ್ಮನ್ನು ಇದುವ ರೆಗೂ ಸುಖದಿಂದ ಸಲಪಿ ಸಾಕಿರುವಿರಿ. ಇಂದು ಸ್ವರ್ಗದ ದೇವತೆಗಳೂ ಮೆಚ್ಚುವಂತೆ ನಮ್ಮ ಕೈತೋರಿ ಕಾಳಗಮಾಡುವೆನ್ನು. ವಿಾರಿಬಂದರೆ ನಿಮ್ಮ ಮಣವನ್ನು ತೀರಿಸಿ ಸುರಾಂಗನೆಯರಿಂದ ಸೇವೆಗೊಳ್ಳಲು ಹೋಗುವೆನ್ನು” ಎಂದು ನುಡಿದರು. ಕೇಸರಿಯು ತನ್ನ ಹಿಂಡಿನೊಡನೆ ಗವಿಯಿಂದ ಹೊರಡುವಂತೆ ನರಕೇಸರಿಯಾದ ಕಾಚೀಂದ್ರನು ತನ್ನ ವೀರಭಟರೊಡನೆ ಬಾಗೂರು ಮೂಡಣ ಬಾಗಿಲಿಸಿಂದ ಹೊರಟನು. ಭಟರ ಬೊಬ್ಬಿಗಳೂ, ಬಿರುದಿನ ಕಹಳೆಗಳೂ ಮೊಳಗಿದವು. ನರಸಿಂಗರಾಯನ ಸೇನಾಪತಿಗಳು ಬಡಗ ಮತ್ತು ಪಡುವ ದಿಕ್ಕುಗಳ ಮುತ್ತಿಗೆಯನ್ನೆಬ್ಬಿಸಿ ಮೂಡಣ ದೇಸಿಗೆ ಕಾಚನನ್ನು ಹಿಡಿಯಲು ಹೊರಟರು. ಸಾಸಿರಾರು ಪಂಚಗಳನ್ನು ಹಿಡಿದು ಕರಿ ತುರಗ ಕಾಲಾಳಿಗಳು ‘ಕಾಚ ಸಿಕ್ಕಿದ’ ಎಂದು ಕೂಗುತ್ತಾ ಬೊಬ್ಬಿಇಡುತ್ತಾ ಹೊರಟರು. ಕಾಚನ ವೀರಭಟರಾದರೋ ಮುಂದೆ ಬಂದಡ್ಡಗಟ್ಟಿದ ವೀರಭಟರನ್ನೂ ಹಿಂಬಾಲಿಸುತ್ತಿದ್ದ ದೊರೆಗಳನ್ನೂ ಕೊಲ್ಲಿತ್ತಾ, ಕೊಲಾಹಲದಿಂದ ಉರವಣಿ ಸುತ್ತಾ ಮುಂದುವರಿದರು. ಈ ಪಟುಭಟರ ಕಾಳಗದಲ್ಲಿ ಹೆಣಗಳು ಸಾಲಾಗಿ ಮಲಿಗಿದವು. ಬಿದ್ದ ಕುದುರೆಗಳನ್ನೂ, ಮುಡಿದ ಕರಿಗಳನ್ನೂ, ಪಟು ಭಟರನ್ನೂ ಶಾಕಿನಿ ಧಾಕಿನಿಯರ ಗಡಣವೂ ತಿಂದು ತೇಗಿದವು. ಗಿಡಗನನ್ನು ಗಿಳಿಗಳ ಹಿಂಡೂ, ಸಿಂಹ ರಾಜನನ್ನು ಮರಿಯಾನೆಗಳ ತಂಡವೂ ತರುಬುವವೇ! ಕಾಚನ ಅಬ್ಜರಕ್ಕೆ ರಾಯನ ದಳವು ನಿಲ್ಲಲಾರದೆ ಹೋಯಿತು. ಈ ರೀತಿ ಶತ್ರು ಸೇನೆಯನ್ನು ಹಿಂದಕ್ಕೆ ಅಟ್ಟಿ ಗಾವುದ ದೂರ ನಡೆದು ಉದಯ ಕಾಲಕ್ಕೆ ವೇದಾವತಿಯನ್ನು ಸೇರಿದನು. ಪುಣ್ಯತೀರ್ಥದಿಂದ ಗಾಯಗಳನ್ನು ತೊಳೆದು ಪಟ್ಟಿಗಳನ್ನು ಕಟ್ಟಿಸಿದನು. ನೈಂದ ವರನ್ನು ಸಂತೃಪ್ತಿಸಿದನು. ವಿಜಯ ವಾತ್ರೆಯನ್ನು ತಿಳಿಸಲು ಮುಂದೊರ್ವಣನ್ನು ಅಟ್ಟಿದನು. ಸಿರುಮನು ಹಿರಿದು ಹಿಗಿ ಮಾರ್ಗದಲ್ಲಿಯೇ ಮಗನನ್ನು ಕಂಡು ಬಿಗಿದ್ದಿನನು. ಪರಿವಾರದವರಿಗೆ ಉಡುಗೊರೆಗಳನ್ನುತ್ತು ಮನ್ನಿಸಿದನು.

ಸೌಢವಿವಾಲ ಸಿರುಮನು ಹಿರಿಯ ಚಾವಡಿಯಲ್ಲಿ ಸಭೆ ಮಾಡಿ ಶಾರ್ಯದಿಂದ ಕಾದಾಡಿದ ವೀರರಿಗೂ, ಹಿರಿಯ ಕುಮಾರ ಕಾಚೀಂದ್ರನಿಗೂ ಉಡುಗೊರೆಗಳನ್ನೂ, ಬಿರುದಾವಳಿಗಳನ್ನೂ ಕೊಟ್ಟು ಮನ್ನಿಸಿದನು. ಅನಂತರ ಯುವರಾಜ ಕಾಚೀಂದ್ರನು ತಂದೆಯಿಂದ ಅಪ್ಪಣಿ ಪಡೆದು ಹೊರಟ ಮೇಲಿ ರಾಯನ ದಳದೊಡನೆ ಕಗ್ಗಾಳಗ ಮಾಡಿ ಬಾಗೂರು ಕೋಟಿಯನ್ನು ಹೊಕ್ಕು ಸಂಗತಿಯನ್ನೂ, ತಾನು ಪರಿಯಾಗಿ ಹೇಳಿದರೂ ಗೋವಿಂದನು ಲಾಲಿಸದೇ ಸಂಧಾನ ನಡೆಸಿ ಏಳು ಲಕ್ಷ ಹೊನ್ನನ್ನು ಗಳನ್ನಿತ್ತು ರಾಯನೊಡನೆ ಸೇರಿದ್ದನ್ನೂ, ಅನಂತರ ತಾನು ಕೋಟಿಯಿಂದ ಹೊರಟು ರಾಯನ

ಹಟು ಭಟ್ಟರನ್ನು ಯಮಸದನಕ್ಕೆ ಕೆಳಕುಹಿಸಿ ಜಯಕೋಲನಾಗಿ ಬಂದ ಸಂಗತಿಯನ್ನೂ ವಿವರಿಸಿ ಹೇಳಿದನು. ಕುಮಾರ ಮಲ್ಲಯ್ಯನು ಈ ವಿವರಕ್ಕೆಯನ್ನು ಕೇಳಿದ್ದೆಡನೆ ಅಣ್ಣನು ರಾಯನ ಸೇನೆಯ ಉಪಟಕಕ್ಕೆ ಹೆದರಿ ಹಿನ್ನಟ್ಟೆ ಬಂದನೆಂದು ಭಾವಿಸಿ ಕೊಂಡುಂಡನು. “ಶತ್ರುಗಳುಡನೆ ಕಾದಾಡಲು ಹಿಂಜರದು ಬಾಗಾರು ಕೊಟೆ ಯನ್ನು ಅವರಿಗೆ ಒಪ್ಪಿಸಿ ಬಂದೆಯೋ ! ತೇಸು ಹಾಆಟಾಟಿದ ಅಣ್ಣಾ ! ಸಿನ್ನ ಧಿರತನ ವನ್ನು ಏನೆಂದು ವರ್ಣಿಸಲಿ ! ಕಲತನದಿಂದ ಕಾದಾಡ ಭೂರಿ ಸ್ವರ್ಗವನ್ನೇರು ಪುದನ್ನೂ ಬಿಟ್ಟು ಪ್ರಣಾದಾಸಯಿಂದ ಓಡಿ ಬಂದುಹಾ !” ಎಂದು ಅವಕೇಳನ ವಾದಿ ದನು. ಅಣ್ಣನಿಗೆ ತಾಳ್ಳುಯು ಮೀರಿತು. “ನಾಳೆ ಜನನಾಥ ನರಸಿಂಗರಾಯನ ಸೇನಾನಿಕರವು ಬಂದು ಈ ಕೊಟೆಯನ್ನು ಮುತ್ತುಪುದು. ಆಗ ಸಿನ್ನ ಫನ ಪೌರವ ವನ್ನು ಸೊಡುವೆನು. ಕಿಲಿಬಳದ ರಣ್ಣಿಯ ಡಡಣ್ಣು ಹೆಡರಿಸಿ ಮಲ್ಲತೀರುವಂತೆ ಎಂದು ಭಾವಿಸಿದೆಯೋ ! ನೇಲ ಹುರಡಂತೆ ಬರುವ ರಾಯನ ದಂಡಿನೆಡನೆ ಸಿನ್ನ ಒಲುಹನ್ನು ಸ್ವೀಕೃತವಾಗಿ ಎಂದು ಅಣ್ಣನು ಕನಲ ನುಡಿದನು. “ಹಿರಿಯಣ್ಣನು ತಂದೂ, ಸವಾರನ ಎಂದು ಈ ಮಾತನ್ನು ತ್ವಾಳೆ ಕೊಂಟುಬಿಡುವೆನು. ಯುದ್ಧದಲ್ಲಿ ನನಗಿಡರಾಗಿ ಬಳಳಿವವಡು ಯಾರು ! ಪರಬುಳಭೀಮಸೆಂಬಿದನ್ನು ಕಾಟಿರಾ !” ಎಂದು ತಮ್ಮನು ಮಾರುತ್ತುರ್ತಿನು. ಒಲಗುಡು ಭೃತರವನು ರಾಯನ ದಂಡನ್ನು ಕಲಕಿ ವೀರಭಟ್ಟಂವಳಿಯನ್ನು ತಂದು ಹಿಂದಿರುಗಿ ಬಂದ ಒಲಗೆಯ್ಯ ಕಾಚಯ್ಯನನ್ನು ಹಳೆದು ಪಂಥ ಮಾಡುವುದು ಕುಮಾರ ಮಲ್ಲಯ್ಯಸಿಗ ಉಚಿತವಲ್ಲಿವೆಂದು ಹೇಳಿದನು. ಸರ ! ನಿನಗೆ ಕಾಜಸೂರೂಪ ; ಇವನಿಗೆ ಸಿನ್ನೆನು. ಒಬ್ಬರನ್ನೂಬ್ಬರು ಹೂಗಳುವಿರಿ ಎಂದು ಕುಮಾರ ಮಲ್ಲಯ್ಯನು ಸುಂದರುಂಗ ಭೃತರವಸಿಗ ರೇಗಿತು. ಒಲಗದಲ್ಲಿ ಈ ರೀತಿ ಗಲಭೀರೂಗುತ್ತುಲು ಸಿದುಷಂದ್ರಸು ಸವಾರಾನ ಹೇಳಿ ಒಲಗವನ್ನು ಪ್ರಾರ್ಪಿಸಿ ಅರಮಂಗಿ ತೆರಳಿದನು.

ಇತ್ತು ನರಸಿಂಗರಾಯನು ಒಲಗ ವಾಟ ಧುರವನ್ನು ಜಯಿಸಿಹೋದ ಕಾಚಯ್ಯನ ಶಾರತನವನ್ನು ಮೆಚ್ಚಿ ಕೊಂಡೆಡಿದನು. ಆ ವೇಳೆಗೆ ಗೋವಿಂದನು ಒಲಗಕ್ಕೆ ಬಂದು ರಾಯನನ್ನು ದರ್ಶನ ಮಾಡಿ ಒಳಗೆ ಲಕ್ಷ್ಯ ಚೊನ್ನನ್ನೊಪ್ಪಿಸಿ ಪ್ರಜೆಗಳನ್ನು ಕಾಣಿಸಿದನು. ರಾಯನು ಗೋವಿಂದನನ್ನು ವಾಸ್ತವಿಕ ಉಡುಗೂರಿಯನ್ನು ಕೊಟ್ಟು ಮನ್ನಿಸಿದನು.

ಚಂದ್ರನನ್ನು ಹಿಡಿದ್ದ್ರಿಗು ರಾತುವು ಒಡುವಂತೆ ಬಾಗೂ ರು ಮುತ್ತಿಗೆಯನ್ನು ಎಬ್ಬಿಸಿ ರಾಯನು ಬಳಿದಿಹಾಳು ಕೊಟೆಯನ್ನು ಹಿಟುಬೆಕೆಂದು ಪ್ರಯಾಣ ಮಾಡಿ ವೇದಾವತೀ ತೀರದಲ್ಲಿ ಬೀಡುಬಟ್ಟನು. ಒಲಗ ಮಾಡಿ ಮಾಂಡಲಿಕರನ್ನೂ ದಳಪತಿಗಳನ್ನೂ ಕರೆಸಿ ಸಿರುಮನು ರಾಜಧಾನೀಯನ್ನು ತೀಗಿಸಿಕೊಳ್ಳುವ ಉಪಾಯವನ್ನು

ಅಲೋಚಿಸಿದನು. ಈ ಅಲ್ಲ ವಿವರಗೆ ಚಿಂತಿಸಾಡುವುದನಾವಶ್ಯಕ. ಸಿರುಮನೆ ಕಾಳಿಗಳೇ ಬಂದರೆ ಅವನನ್ನು ಹೊಡಿದು ಹಾಕಿ ಬಾದಿಹಾಳು ಕೊಟ್ಟಿಯನ್ನು ಘೋಳು ಕೊಟ್ಟಿಸುವಾಗಿ ನಾಡುವೇ ಎಂದು ಹೇಳಿ ವಿಳೆಯನನ್ನು ಪಡೆದರು. ಅಂದಿನ ಇರುಳನ್ನು ವೇದಾವತೀ ತೀರದಲ್ಲಿಯೇ ಕಳೆದು ನಾರನೇ ದಿನ ಬಾದಿಹಾಳು ಬಯಲಲ್ಲಿ ರಾಯನು ಬೀರು ಬಿಟ್ಟನು.

ಇತ್ತೀಚಿನೆಂದ್ರನು ಹಿರಿಯ ಜಾವಡಿಗೆ ಬಂದು ವೀರರನ್ನೂ ಪಟ್ಟು ಭಟ್ಟಿರನ್ನೂ ಕರೆಸಿದನು. ವೀರರಾದ ಕುಮಾರರು, ಅಳಿಯಂದಿರು, ಬೆಲಗೂರು ಭೈರವನೂ ಬಂದರು. ನಿಡುಗಟ್ಟಿನ ನಾಗರಾಜ, ಹೆಗೆರೆಯ ಮಲ್ಲಯ್ಯ ಮುಂತಾದವರು ಬಂದೊಬಗಿದರು. ಹೆಗಲು ಖಡ್ಡ, ಹೆಗಲು ಕೃದೀವಿಗೆ. ಜಗಜಂಪಿನ ಶತ್ರುಗೆ ಮುಂತಾದ ಬಗೆ ಬಗೆಯ ಬಿರುದಾವಳಿಗಳ ವೀರರು ಬಂದು ಸೇರಿದರು. ಜೋಡು, ಸಿಂಗಾಡಿ, ಖಂಡೆಯ, ಸಬಳ, ಸರಳು, ಹೊರೆ, ಸಪಾರಾಯುಧ ಮುಂತಾದ ಆಯುಧಗಳನ್ನು ಹಿಡಿದು ಹೆಲವು ವೀರರು ಬಂದು ಸೇರಿದರು. ಹೆಸರಾದ ಹೆಲವು ಕುದುರೆ ರಾವುತರು ಬಂದೊದಗಿದರು. ಪಟ್ಟಿಯ ಗಟ್ಟಿ, ಚಲ್ಲಣಾದಿಗಳನ್ನು ಸಿರುಮೆಂದ್ರನು ವೀರರನ್ನು ಕರೆಸಿಕೊಟ್ಟಿದ್ದನು. ಕಸ್ತೂರಿ, ಪುನಗು, ಕುಂಕುಮ, ಗಂಧ ಮುಂತಾದ ಸುವಸ್ತುಗಳನ್ನು ತರಿಸಿ ಬಿಳಿಯೆಲೆ ಸಹವಾದ ವಿಳೆಯನನ್ನಿತ್ತು ಮನ್ನಿಸಿದನು.

ಧರಣೆ ಬಿರಿಯಂತೆ ಬಿರುದಿನ ಕಹಳಿಗಳು ಮೊಳಗುತ್ತಿರಲು ಮಲ್ಲಯ್ಯನು ವೀರರೆಂದನೆ ಹೊರಟ್ಟು ಮುಂಚೂಗಳಿಂದ ಕಾಳಿಗಳನ್ನಾರಂಭಿಸಿದನು. ಉಭಯ ದಳದ ಪರಾ ಶಂಬಿನ ಮುಳಿಗರನು ಕಂದಾಡಿದರು. ಎದೆ ಮೈಗಳ ಮೇಲೆ ಗಾಯಗಳಾದವು. ಕೃಕಾಲುಗಳು ಮುರಿದು ರಕ್ತದ ಕಾಲುವೆ ಹೆರಿಯತು. ಪಟ್ಟು ಭಟ್ಟರು ಜೀವದಾಸೆಯನ್ನು ತೋರಿಸು ಕಾದಾಡಿದರು. ಸುರುಗಿ, ಖಂಡೆಯ, ಬಿಳ್ಳಿ ಬಾಣಗಳಿಂದ ಹೊಡಿದಾಡಲು ಉಭಯ ದಳದ ಕಾಲಾಳು ಉದ್ದೀತ. ಕುದುರೆಯ ರಾವುತರು ಮಂದು ವರಿಯುತ್ತಿರಲು ಕೆಂಧನಾಳು ಆಕಾಶವನ್ನುಡಿತು. ಸಿರುಮನೆ ಜೂಣಿಯ ಸುಭಟ್ಟರು ಎವರಾಳಿಗಳನ್ನು ಕೊಡಿಮೆ ಬಿಸಿ ಬಿಸಿ ರಕ್ತವನ್ನು ಹರಿಸಿದರು. ಕುಮಾರ ಮಲ್ಲಯ್ಯನು ಸಿಡಿಲಿನಂತೆ ಉರವಣಿಯಿಂದ ತುರಗ, ಕಾಲಾಳು, ರಾವುತರನ್ನು ಯಮನಾಲಯಕ್ಕೆ ಕೂಡಿಸಿದನು. ವಿರಾಭದ್ರ, ಬೆಲಗೂರು ಭೈರವ, ಧೀರ ಕಾಳಿ ನಾಯಕ, ಸಾಗರಾಜ ಹೊದಲಾದವರು ಕುದುರೆಗಳನ್ನು ಕುಟಿಸುತ್ತಾ ಮಲ್ಲಯ್ಯನಿಗೆ ಪಿಡಿ ಬಲವಾಗಿ ಬಂದು ಮೈಗಳ ಶಿರಗಳನ್ನು ಕತ್ತಲಿಸಿ ಬಿಸುಪಿಡರು. ರಕ್ತದ ಹೊನಲು ಹರಿಯಿತು. ರಣವು ದೇಹಮಂಬಾರಾಯಿತು. ಕಾಳಿಗವನ್ನು ನೋಡುತ್ತಿದ್ದ ನರಸಿಂಗರಾಯ ನಿಗೆ ಕುನಾರ ಮಲ್ಲಯ್ಯನ ಸಾದವರನ್ನು ತೋರಿಸುತ್ತಿದ್ದರು ಮಲ್ಲನಿದಿರಿನಲ್ಲಿ ಹೂರೂ ನೀಲವಂತಾಯಿತು. ರಾಜಾವು ಪಟ್ಟಮಲ್ಲನೆಂದು ನೋಟಿಕರು ಕೊಂಡಾಡಿದರು.

६

ಸಿರುಮು ಭೂಭಾಲನ ರಾಣಿ ಚಿಕ್ಕಮೃಷ್ಟಿ ಮೇಲುಪುರಿಗೆಯನ್ನು ಹೆತ್ತಿ ಎಂಟು ದಿಕ್ಕುಗಳನ್ನು ನೋಡುತ್ತಾ ಸುತ್ತಲೂ ಬೀದು ಬಿಟ್ಟಿರುವ ಮನ್ನೆಯರನ್ನು ನೋಡಿದಳು. ಇಂದಿನ ಕಾಳಗವು ನನಗಿರಲಿ ಮುಂದೆ ಏನು ಬಂದರೂ ಸಿರುಮನ್ನು ವಾಲನೇನೋಡಿಕೊಳ್ಳಲಿ ಎಂದು ಸೋಮೇಶ್ವರೇ ಗತಿ ಎನ್ನುತ್ತಾ ಉಪುರಿಗೆಯನ್ನು ಇಳಿದು ಚಾವಡಿಗೆ ಬಂದು ಪುರದ ಹೆಂಗಳಿರುತ್ತಾ ಕರೆಸಿದಳು. ಪರಿ ಪರಿಚು ವಿವದ ಕಜ್ಞಾಯವನ್ನು ಮಾಡಿಸಿ ರಾಯನ ದಂಡಿಗೆ ಉಣಿ ಬಡಿಸುವೆನು ಎಂದು ಆಲೋಚನೆ ವರಾಡಿದಳು. ಸ್ತ್ರೀ ಸಂಕುಲವು ಅದನ್ನು ಒಪ್ಪಿತು. ಹಪ್ಪಳ, ಸಂಡಿಗೆ, ಬಾಳಕ, ಕಡಬು, ಕಜ್ಞಾಯಗಳನ್ನು ಮಾಡಿಸಿ ಹೆಡಿಗೆಗಳಲ್ಲಿ ತುಂಬಿಸಿದಳು. ದಣ್ಣ-ಕಾರ್ಯಾ ಗಳನ್ನೂ ಮಂಗಳ ದ್ರವ್ಯಗಳನ್ನೂ ಬಣ್ಣ ಬಣ್ಣದ ತಟ್ಟಿಗಳಲ್ಲಿಟ್ಟಿರು.

ಶತಮಾನವಿಯರು ಹೆಡಿಗೆಗಳನ್ನೂ ತಟ್ಟಿಗಳನ್ನೂ ಹೊತ್ತರು. ಮಂಗಳ ಗೀತೆಯನ್ನು ಹಾಡುತ್ತಾ ಪಂಚ ವಾದ್ಯಗಳಿಂದನೇ ಮುಂದೆ ನಡೆದರು. ರಾಣಿಯು ಮಾಡಿ ಬಟ್ಟಿಗಳ ಮೇಲೆ ನಡಿಮುಡಿ ಇಡುತ್ತಾ ಸೋಮೇಶ್ವನಾಲಯನನ್ನು ಸೇರಿದಳು. ಆಳು ಕುದುರೆ ಮಂದಿಯನ್ನು ಅಗಳನ್ನಲ್ಲಿ ನಿಲ್ಲಿಸಿ ರಾಯನ ಬಲವನ್ನೆಲ್ಲಾ ಕೊಲಾಹಲದಿಂದ ಕೊಲ್ಲುವೆನು ಎನ್ನುತ್ತಾ ಪಡುವಣ ದಿಡ್ಡಿಯಿಂದ ಹೊರಟಿಳು. ಸಕಲ ಸಂಭ್ರಮ ದಿಂದ ದೇವಕರೆಗೆ ಚಿಕ್ಕಮೃಷ್ಟಿ ಬಂದು ಸೇರಿದಳು. ಸಾಹಸದಿಂದ ದೇವಿ ದೇವನೆಂಬ ಗುಡಿಯನ್ನು ರಚಿಸಿ ಬೇಗವಾಗಿ ಅಲಂಕರಿಸಿ, ಆರಾಧಿಸುತ್ತಾ ದೇವರಿಗೆ ಎಡಿ ಮಾಡುವಂತೆ ಸದಗರಿದಿಂದಿರುತ್ತಿದ್ದಳು. ರಾಯನ ಹಾಳೆಯದವರು ಈ ಸ್ತ್ರೀ ಸಮಾಹ ವನ್ನು ಕಂಡು ಸಿರುಮನು ರಾಣಿವಾಸದವರೆಂಬ ಸಂಗತಿಯನ್ನು ತಿಳಿದವರಾದರು. ರಾಣಿವಾಸದವರನ್ನು ಸೆರಿಹಿಡಿದರೆ ಸಿರುಮನು ಸುಲಭವಾಗಿ ಸಾಧ್ಯವಾಗುವನನ್ನು ಎಂದು ಭಾವಿಸಿ ಅವರನ್ನು ಮುತ್ತಲು ಬಂದು ಶೇಸೆಯು ಹೊರಟು ಬಂದಿತು. ಇದನ್ನೇ ಹೊಂಚುತ್ತಿದ್ದ ಚಿಕ್ಕಮೃಷ್ಟಿ ರಾಣಿಯು ವಿವರಿಸಿದ್ದ ಕಡುಬು ಕಜ್ಞಾಯಗಳನ್ನು ದೇವರ ಬಳಯಲ್ಲಿ ಬಿಟ್ಟು ಬೇಗವಾಗಿ ತನ್ನ ಪರಿವಾರದವರೆಡನೆ ಹೊರಟು ಮರೆಯಲ್ಲಿ ಅಡಗಿಕೊಂಡಳು. ವಸಧೀಶ ನರಸಿಂಗರಾಯನ ಸ್ಮೃತಿಕರು ಬಿಸ್ಸಿಬಿಸಿ ಕಜ್ಞಾಯವನ್ನು ಕಂಡು ಸಂತೋಷದಿಂದ ಬೇಗಬೇಗವಾಗಿ ತಿಂದು ತೇಗಿದರು. ವಿವರೇ ಅಲ್ಲಿಯೇ ಎಲ್ಲರೂ ಮಳಗದರು. ಚಿಕ್ಕಮೃಷ್ಟಿ ಬಕ್ಕಲು ಮಕ್ಕಳನ್ನು ಕರೆಸಿ ಕುಡುಗೋಲುಗಳಿಂದ ಸ್ಮೃತಿಕರ ತಲೆಗಳನ್ನು ಕೊಯಿಸಿ ಬಣವೆ ಬಿಟ್ಟಿಸಿದಳು. ಉಲಾರಿಗೆಬಂದು ಸಿರುಮೇಂದ್ರ ನಿಗೆ ನಿಜಸಂಗತಿಯನ್ನು ಅರುಹೆಲು, ಈವರೂ ಸ್ಥಳಕ್ಕೆ ಹೊಗಿ ಹೆಣದ ರಾಸಿಯನ್ನು ಕಂಡರು. ಸಿದುಮನು ಮನಸ್ಸಿನಲ್ಲಿಯೇ ರಾಣಿಯ ಸಾಹಸಕ್ಕೆಮೆಚ್ಚಿ ಸಂತೋಷಿಸಿದನು. ಹೆಣದರಾಶಿಗೆ ಬೆಂಕಿ ಇಟ್ಟು ಸುಡಿಸಿದಳು. ಈ ಸುದ್ದಿಯನ್ನು ನರಸಿಂಗರಾಯನು ಕೇಳಿ ಕೊಂಡು ಖಾದಿಹಾಳನ ಪ್ರಜಾಗಳನ್ನು ಕೊಲ್ಲುತ್ತೇನೇ ಎಂದು ನುಡಿದನು.

೨

ಒಂದು ದಿನ ರಾಜಕುಮಾರರಾದ ಕಾಚಯ್ಯ, ಮಲ್ಲಯ್ಯ ಮತ್ತು ಅಳಿಯಂದಿರು ಹಾವಡಿಯಲ್ಲಿ ಸೇರಿ ಅಂದಿನಿರುಳು ಕಗ್ಗೊಲೆ ಬೀಳಬೇಕೆಂದು ಆಲೋಚನೆ ಮಾಡಿ ನಿರ್ಧರಿಸಿದರು. ಸಿರುಮನ್ ಪಾಲನು ಕಗ್ಗೊಲೆಗೆ ಹೇಸರಾದ ವೀರರನ್ನು ಕರೆಸಿದನು. ಭಂಡಾರಿ ಬಸವ, ಭ್ರೀರವ, ಎಣ್ಣೆಗೆರಿಯ ಗಿರಿತಿನ್ನು, ಹೊನ್ನನ್ನಲ್ಲಿಯ ವೀರಭದ್ರ, ಉಪ್ಪಿನ ಹೆಳ್ಳಿಯ ಬೋರ ಮಳಲಿಯ ಕೆಂಪನಾಯಕ, ಗದ್ವಾಲದ ಓಬನಾಯಕ, ಮತ್ತೊಂದುಗಡ್ಡಿಗಿರಿಯ. ಉಪ್ಪಾಲಿಕರಹೊನ್ನು ಕಳಸ, ಅಸಂದಿಯಮಲ್ಲ. ಗೋಣಿಕೆರಿಯ ವೀರಗೊಲ್ಲ. ಮರಿವ್ಯಾಲೀರಾಜ ಮುಂತಾದ ವೀರರು ಮುಂದೆ ಬಂದರು. ಇವರಿಗೆಲ್ಲಾ ಸಿರುಮನು ಕಪೂರರವೀಳಿಯವನ್ನಿತ್ತು ಉತ್ತಮವಾದ ಕುದುರೆಗಳನ್ನು ತರಿಸಿಕೊಟ್ಟಿರು. ಕುಮಾರ ಮಲ್ಲಯ್ಯನು 'ಮರಿಸಿಹೆ' ಕಾಚಯ್ಯನು 'ದುವ್ವರ ಅಂಕುಶ' ಎಂಬ ಹೇಸರಾದ ಕುದುರೆಗಳನ್ನು ಏರಿ ನಡೆದರು. ಭ್ರೀರವ, ಅಳಿಯ ತಿಪ್ಪಯ್ಯ ಸಹ ಉತ್ತಮಾಶ್ಚಗಳನ್ನು ಏರಿದ್ದರು. ಸಿರುಮನು ಕಾಲೋಚಿತವಾದ ಬುದ್ದಿಯನ್ನು ಹೇಳಿ ಬಡಗಳ ಜೋರ ದಿದ್ದಿಯ ಬಾಗಿಲಿನಿಂದ ಘಾಡಿ ಘುಷಿಕುನ ಸಿಂಹಗಳಂತೆ ಹೊರಪ್ಪಯಾಣ ಮಾಡಿಸಿದನು. ಮರಗಳ ಮರಿಯಲ್ಲಿ ಹೊಂಚುತ್ತಿದ್ದ ರಾಯನ ಭಟ್ಟರನ್ನು ಸಿರುಮನಭಟ್ಟರು ಹುದುಕಿ ಕೈಕಾಲ್ಗಳನ್ನು ಕತ್ತರಿಸಿ ಶಿರಗಳನ್ನು ಕತ್ತರಿಸಿದರು. ಇವರ ಉರುಬಿಗೆ ರಾಯನ ದಂಡು ಹೆದರಿ ಚೆಲ್ಲಿ ಓಡಿತು. ವೇನರಾಜ ಕೇಶವರಾಜ ಕಂಸನಾಯಕ, ಜಿನ್ನಮರಾಜ, ಚಿಟ್ಟಮರಾಜ ಮುಂತಾನ ಮನ್ನೆಯರು ಹೇದು ದಿಕ್ಕುದಿಕ್ಕಿಗೆ ಓಡಿದರು. ಎಕ್ಕುಟಿಗಂಗಯ್ಯನು ನಿಂತಲ್ಲಿ ನಿಲ್ಲದೆ ಓಡಿದನು. ಸಿರುಮನ ಮಕ್ಕಳ ಆಭರಿತವು ಕಗ್ಗೊಲೆಯ ಹೊಸಪರಿಯಾಯಿತು. ಕುಮಾರ ಮಲ್ಲಯ್ಯನ ಹೊಡಿತದಿಂದ ರಾಯನ ಪಾಳಿಯವು ತಲ್ಲಿಸಿತು. ನರಸಿಂಗರಾಯನು ಘುಡಿಘುಡಿಸುತ್ತಾ ಬಲವಾನ ಸೇನೆಯನ್ನು ತೆಗೆದುಕೊಂಡು ಕುದುರೆ ಏರಿ ಸಿರುಮನನ ಮಕ್ಕಳನ್ನು ಬಿಡದಿರಿ, ಹೊಡಿಯಿರಿ ಎನ್ನತ್ತು ಮುಂದೆ ಹೊರಟನು. ಸಿರುಮನ ಸೇನೆಯನ್ನು ಅಡ್ಡಗಟ್ಟಿಲು ಕುಮಾರ ಮಲ್ಲಯ್ಯನು ಗಿಡಗನು ಗಿಡಗಳ ಗುಂಪಿನ ಮೇಲೆ ನುಗ್ಗನಂತೆ ರಾಯನದಿನ ಮೇಲೆ ಎರಿಗಿ ರಾಯನ ಕುದುರೆಗಳನ್ನು ಕಡಿಮು ಕರಿಫೆಟಿಗಳನ್ನು ಆಡಗೊಳಿಸಿ ಪಟ್ಟಭಟ್ಟರ ಪಡೆಯನ್ನು ಹಿಂದಿರುಗಿಸಿದನು. ಕುಮಾರ ಮಲ್ಲಯ್ಯನಿಗೆ ಜಯಲಕ್ಷ್ಮಿಯು ಮಾಲೆಯನ್ನು ಹಾಕಲು ಧರ್ಮ ಕಹೆಳಿಯನ್ನು ಹಿಡಿಸಿಕೊಂಡು ತನ್ನ ಭಟ್ಟರೊಡನೆ ಹೆಬ್ಬಾಗಿಲಿಗೆ ಹಿಂತಿರುಗಿ ಬಂದನು. ಕಂದನ ಹೆಯ್ಯಲು ಕೇಳುತ್ತಾ ಸಿರುಮನ ಹೆಬ್ಬಾಗಿಲಿಗೆ ಬಂದು ಮಗನನ್ನು ಅಪ್ಪಿ ಸಂತೋಷಹೊಂದಿದನು. ಕುಮಾರನು ಕೋಳುಹಿಡಿದ ಕುದುರೆಗಳನ್ನೂ, ಕಾಲಾಳನ್ನೂ, ಜಲ್ಲೆಯ ಬೊಕ್ಕಸವನ್ನೂ ತಂಬೆಗೊಪ್ಪಿಸಿ ಅಡಿಗಳ ಗೆರಿಗಿದನು. ಎಲ್ಲರೂ ಸಂತೋಷದಿಂದ ತಮ್ಮ ತಮ್ಮ ಅರಮನೆಗೆ ತಿರಳಿದರು.

೮

ರಾಯನು ಕೋಟಿ ಹೇಗೆ ಶ್ರಂಗಾರ ನೋಡಿದನು.

ಮೂಡಲಲ್ಲಿ ತರಣಿ ಮೂಡಲು ಕನುಲಗಳು ಅರಳಿದವು; ತುಂಬಿ ರೀತಿಂದಿಸಿದವು; ಕುಮುದಗಳು ಮುಗಳಂತೆ ಮುಚ್ಚಿದವು; ಉದಯವಾಗದ ಮುನ್ನವೇ ರಾಯನು ಎದ್ದು ನಿತ್ಯ ನಿಯಮಗಳನ್ನು ಆಚರಿಸಿದನು ಶ್ರೀಷ್ವಾದ ಬೂದಿಹಾಳಿನ ಕೋಟಿ ಯನ್ನು ನೋಡಬೇಕೆಂದು ರಾಜೀಂದ್ರ ಸರಸಿಂಗರಾಯನು ಆಡಂಬರದಿಂದ ಹೊರಟು ಬಂದು ಪೋಡವಿಯಲ್ಲಿ ಉನ್ನತಾದ ಫಟ್ಟಿಷವನ್ನು ಕಂಡನು ಸರಸಿಂಗರಾಯನು ಕೋಟಿಯ ಶ್ರಂಗಾರವನ್ನು ನೋಡಬೇಕೆಂದೂ, ಸ್ವಲ್ಪ ಕಾಲ ಯಥ್ವವನ್ನು ನಿಲ್ಲಿಸಬೇಕೆಂದೂ ಸಿರುಮನುಗೆ ಚಾರಿರಮಾಲಕ ಹೇಳಿಕಳುಹಿಸಿದನು. ಸಿರುಮನು ಸಂತೋಷಗೊಂಡು ತನ್ನ ಕುವಾರಪ್ಪಿಗೆ ತಿಳಿಸಿ ಕಾಳಗವನ್ನು ನಿಲ್ಲಿಸಿದನು. ರಾಜೀಂದ್ರನು ಕೋಟಿಯ ಒಳಗೆ ಬಂದು ಸೋರ್ವೇಕನ ದರ್ಶನ ಪಡೆದು ವಂದಿಸಿ ಹೋಗುವಂತೆ ಉತ್ತರವನ್ನು ಕಳುಹಿಸಿದನು. ಸಿರುಮನು ಒಿಗನಾದ ದುರ್ದರಾಜನು ಕೈತ್ತಳ್ಳಿ ಕೊತ್ತಳ್ಳಿ ವೆಂಬಾಗಿ ವಿಕ್ರಮಾಗಾಗಿ ಯಥ್ವವನ್ನು ಹಿಡಿಸು ನಿಂತಿರುವ ವೀರರ ವೃತ್ತಾಂತವನ್ನು ವಿವರಿಸಿದನು. ಧಳಧಳಿಸುವ ಭಕ್ತಿಯ ನೇರಳಲ್ಲಿ ಧಳಧಳಿಸುವ ಖಂಡೆಯವನ್ನು ಹಿಡಿಸಿದನು ಸಿರುಮನು ಆಯಿಯನು. ಖಂಡ ಕಾಲ ಖಂಡೆಯಗಳಿಂದೊಂದಿಗೆ ಮಧ್ಯದಲ್ಲಿ ಘೋಷಿಸುತ್ತಿರುವ ಬದ್ಬಾಗ್ರಂಥಂತೆ ನಿಂತಿರುವವನು ನಿಡುಗಟ್ಟಿರ ನಾಗರಾಜನು; ಬೆಗಲಲ್ಲಿ ಖಂಡೆಯವನ್ನು ಧರಿಸಿ ಜಗರುಂಪಿನ ಸತ್ತಿಗೆಯನ್ನು ಹಿಡಿಸಿಕೊಂಡು ನಿಂತಿರುವವನು ಸಿರುಮನು ವಂಗಳ ಗಂಡನಾದ ಬಸವಯ್ಯನು. ಕನಕದಂಡನ ಸತ್ತಿಗೆಯನ್ನು ಪೆನುಮ ಧ್ವಜವನ್ನೂ ಹಿಡಿಸಿಕೊಂಡು ನಿಂತಿರುವವನು ಸಿರುಮನು ಅಸುಜನಾದ ಹಗ್ಗಿರೆಯ ಮಲ್ಲಯ್ಯನು; ಬೀಸುತ್ತಿರುವ ಉಭಯೆ ಚಾಮರಗಳನ್ನು ಹಿಡಿಸಿಕೊಂಡೆ, ನೀತಿಯಾಂತಿಯ ಸತ್ತಿಗೆಯ ನೇರಳಲ್ಲಿ ನಿಂತಿರುವವನು ಸಿರುಮನು ಮಗನಾದ ವೀರಭದ್ರನು. ಅವನು ರಳಸಿಸೋಳಿಗೆ ಕಾಮ. ಕೋಪದಲ್ಲಿ ಯಮ ಚಾಪದರಿಸುವವರಲ್ಲಿ ಅಜುರ್ವನ ಎಂದು ಭಟ್ಟಿರು ಇವನನ್ನು ಹೊಗಳಿಸುವರು. ಇವನು ಯಾನ ದೇವರಿಗಳನ್ನೂ ಲೇಕ್ಕಿಸಿದ ವೀರ; ಕೈಯ್ಯಲ್ಲಿ ಖಂಡೆಯವನ್ನು ತಿರುಗಿಸುತ್ತಾ ಯಥ್ವದಕ್ಕೆ ಸಿದ್ಧನಾಗಿ ನಿಂತಿರುವವನು ನಂಬಿಯಣ್ಣನು. ಸಿದಿಲಿನ ಧ್ವನಿಯಂತೆ ಶಬ್ದವಾದುತ್ತಿರುವ ದುಂಬಾಗಟಿಗಳ ಮಧ್ಯದಲ್ಲಿ ನಿಂತಿರುವವನು ಸಿರುಮನು ಮಡೆದಿಯ ಅಸುಜ ಬಂಧೀಂದ್ರನು; ಬಿಳಯ ಕೋಡೆಯನ್ನು ಹಿಡಿಸಿ ಕೊಂಡು ನಿಂತಿರುವನೇ ಹೀಗೂ ಶ್ರೀರನಾಗೌಕನು; ಈಚಿನ ಕೊತ್ತಳ್ಳಿ ಸಿದಿಲಿನುರುಜಣೆಯಿಂದ ನಿಂತಿರುವವನು ಕುವಾರ ಮಲ್ಲಯ್ಯನು; ಇನನಿಗೆ ಎಡಬಲದಲ್ಲಿ ಕನಕ ಚಾಮರಗಳನ್ನು ಹಿಡಿದಿರುವರು ಸುತ್ತಲೂ ಭಟ್ಟರು ನಿಂತಿರುವರು. ಇವನು

ವಿವಿಧತೆ ವೀರಕುಮಾರನು; ಎಡು ಭೃತ್ಯಿಗಳ ಸೆಳಲಲ್ಲಿ ಚಿನ್ನುದ ಬೊಂಬೆಯಂತೆ ರಾಜೀಸುತ್ತು ಸಿಂತಿರುವವನು ವನ್ನು ಘರೂಪ ಧೀರನಾಯಕ; ಇವನು ಸಿರುಮನ ಹೋಹದ ಕುವರ; ಇವನನ್ನು ನಂಬಿ ಸಿರುಮನು ಈರಿತಿ ಶಾದುತ್ತಿರುವನು. ಯುದ್ಧದಲ್ಲಿ ಇವನನ್ನು ಎದುರಿಸಿ ಸೀಲ್ನಿಂಪಿರುವವನ್ನು ಕಾಣೆನು. ಬಿಳಿಯ ಶಾಮರ ಬಿಳಿಯ ಭೃತ್ಯಿಗಳನ್ನು ಹಿಡಿಸಿಕೊಂಡು ಸಿಂತಿರುವವನು ತಳವಾರ ತಿಪ್ಪಯ್ಯನು. ಕಡೆಯ ಕೊತ್ತಳೆದಲ್ಲಿ ಸಿಂತಿರುವ ಕೆಜೆಸಾಯುಕನನ್ನು ಹೊರಿಸಲು ಭೂವಲ್ಲಿಭ ನರ ಸಿಂಗರಾಯನು ಬಾಗೂರು ಕಗ್ಗೆಲ್ಲ ಲಯಲ್ಲ ದೂರಿಗಳನ್ನು ಚೆಲ್ಲಿ ಬಡಿದು ಕೆದರಿದ ಧೀರ ಸಿವನೆಂದು ತಲೆದೂಗಿದನು. ಗರುಡಧ್ವಜವನ್ನು ಹಿಡಿಸಿಕೊಂಡು ಸಿಂತಿರುವವನು ಸೋನುಯ್ಯನು; ಕೊಟೆಯನ್ನು ಸರಿಮಾಡಿಸುತ್ತಲೂ ಶೃಂಗಾರ ಮಾಡಿಸುತ್ತಲೂ ಇರುವವನು ಉಧಿಕಾರಿ ಲೀಗಯ್ಯನು; ಸಿರುಮಾನಿಗಳ ಇವನು ಹಿತರು. ಚಿನ್ನುದ ಕಳ ಸದ ಸತ್ತಿಗೆಯನ್ನು ಹಿಡಿಸಿಕೊಂಡುವವನು ಸಿರುಮನ ತಮ್ಮ ಮಲ್ಲಿನಾಯಕನ ಮುಗ ನಾದ ಚನ್ನೆಣಿಸು; ಪಲ್ಲವ ಸತ್ತಿಗೆಗಳನ್ನು ಹಿಡಿಸಿಕೊಂಡು ಸಿಂತಿರುವವನು ಸಿರುಮನ ಮಂತ್ರಿ ಕಲ್ಲರಾಸಯ್ಯನು. ಕೊಡಗಿನ ಸತ್ತಿಗೆಗಳನ್ನು ಹಿಡಿಸಿಕೊಂಡು ವಿದ್ವಾಂಸರುಗಳ ವಂಧ್ಯದಲ್ಲಿ ಸಿಂತಿರುವವನೇ ನಡುಸಾಡಗೂಳಿ ಸಿರುಮೇಂದ್ರನು. ವಂಥವನ್ನು ಮಾಡಿ ಹುಯ್ಯಲಕಂಡೂಡುವ ಹೇಡಿ ಸ್ವರೆಗೆ ಗಂಡನಿವಾಸನು. ಇವನನ್ನು ನಾಡಾಡಿ ಎಂದು ತಿಳಿಯದಿರು. ಇವನ ಹರಾಕ್ರಮಕ್ಕೆ ಸರಿಯಾದವರು ಯಾರೂ ಇಲ್ಲ. ಎಂದು ರುದ್ರ ರಾಯನು ವಿವರಿಸಿದ ವೈಶ್ವಾಂತವನ್ನು ಲಾಳು ಕೇಳಿ ಸಿರುಮಾನ ಸುಭಟ್ರ ಉರುವಣ, ಇವನ ಮಕ್ಕಳ ವೀರಿಕೆಗೆ, ಈ ಕೊಟೆಯ ಶೃಂಗಾರ ಬಹೆಳ ಜನ್ಮಾಗಿದೆ. ಲೇಸು! ಲೇಸು! ಎಂದು ಸರಸಿಂಗರಾಯನು ಹೂಗಳಿದನು.

ಈ ಸುಂದರವಾದ ಕೊಟೆಯನ್ನು ಹಾಳುಮಾಡಿದೆ ಸಿರುಮನೇಡನೆ ಒಡಂ ಬಡಿಕೆಮಾಡಿಕೊಳ್ಳುವುದು ಒಳ್ಳೆಯಿದು ಎಂದು ಸಂಧಾನಕ್ಕಾಗಿ ರಾಯನು ರುದ್ರರಾಯ ನನ್ನು ಕಡೆಗೆಹಿಡಿಸು. ರುದ್ರರಾಯನು ಸಿರುಮನನ್ನು ಇಂಡು ಪರಿಪರಿಯಾಗಿ ಸಮಾಧಾನ ಕ್ರಿಯಾಡಿಸು. ಪ್ರೇಡ ಮಿರ್ಜಾದೆಯನಾದ ಸರಫಿಂಗನೇಡನೆ ಕಾದಾಡಬೇಡ. ಕದನ ದಿಂದ ಕಾಡುತ್ಪಾದು. ಇನ್ನೆಡು ಅವನೇಡನೆ ಸಂಧಾನವಾಡುವುದೇ ಲೇಸು ಮಾರ್ಗ ಎಂದು ಹೇಳಲು ಸಿರುಮನು ನಕ್ಕು “ಎಂದಿಗೂ ಸಂಧಾನದ ಮಾತನ್ನಾಡಲಾಗುನು. ತೇಣಿಳಬಿಲುದನ್ನು ಕಾಳಗಡಲ್ಲಿಯೇ ತೋರಿಸುವೇನು.” ಎಂದು ನುಡಿದನು. ಹೀಂದ ಕೊಡವಣಿಗೆ ಒಂದಿಯನ್ನು ಮೇಲು ಸಿನ್ನುಂತೆ ಅವನೂ ಲಾಲಸಲ್ಲಿ. ಆದ್ದರಿಂದ ಲೇಖಾತ ಯುದ್ಧದಲ್ಲಿ ಏಲ್ಲಾಡೂ ವಾಡಿದರು. ಇದನ್ನು ಸಿನಗೆ ಹೇಳಬೇಕೇ? ಸಾಗ ರದ ಮಧ್ಯದಲ್ಲಿ ಸುಖವಾಗಿರುವೇನೆಂದು ಸಂಬಂಧ ರಾವಣನನ್ನು ರಘುನಾಥನು ಮುತ್ತಲಿ

ಲ್ಲವೇ! ರಾವಣನ ಸತ್ಯವು ಕವಿಯಾಗಿತ್ತೇ! ಎಂದು ಹೇಳಲು ಸಿದುಮನಿಂತೆಂದನು. “ಭಾವಯ್ಯ! ನೀತಿವಾತುಗಳೇತಕ್ಕ? ಕೊನೆಯವರೆವಿಗೂ ಹೋರಾಡುವೆನು. ಉಳಿದರೆ ಖ್ಯಾತಿ. ಅಳದರೆ ಸ್ವರ್ಗ. ಅಳವ ತನುಗಳು ಏನು ಮಾಡಿದರೆ ಉಳಿಯುವುವು? ಉಳಿದ ತನುಗಳು ಅಳಿಯದಿರುವೇ? ಅಳವು ಎಂದಿಗೂ ಸಿದ್ಧ ಅಸುದರಂದರಾಯನೊಡನೆ ಕಲಹವಲ್ಲದೆ ಸಂಧಾನದ ಮಾತ್ರೇ ಇಲ್ಲ.” ಎಂದು ನುಡಿದನು. ಮುನಿಗಳೂ ಪೂಜಿಸುವ ನಮ್ಮೆ ತಂದೆಯು, ಸೋಮೇಶನ ಚರಣಗಳಿಗಲ್ಲದೆ ನರರಿಗೆ ಕೈ ಮುಗಿಯುವುದಿಲ್ಲ. ಈಪಂಥವನ್ನು ಕಾಪಾಡುವ ಭಾರವು ನನ್ನ ಸ್ವಾಮಿ ಸೋಮೇಶನದು ಸಂಧಾನದ ಮಾತನಾಡಿದರೆ ಮುಂದೇನಾಗುತ್ತದೆಂಬುದನ್ನೂ ತಿಳಿಯದೆ ನಮ್ಮೆನೇನೆಯ ವೀರರು ವಿವರಿತವಾಗಿ ಯೋಚಿಸುತ್ತಿರುವರು. ಕಾಳಗನನ್ನೇ ನಿಷ್ಟೆ ಸಿದ್ದೇವೇ. ”ಎಂದು ಕುಮಾರ ಮಾಲ್ಯಾ ರುದ್ರಮಾನಿಗೆ ವಿನಯದಿಂದ ಹೇಳಿದನು. ರುದ್ರಯ್ಯನು ಹಿಂದಿರುಗಿ ಬಂದು ಸಂಧಾನ ಮುಂದು ಬಿದ್ದ ಸಂಗತಿಯನ್ನು ವಿವರಿಸಿದನು. ಆವರು ಪಂಥ ಪರಾಕ್ರಮದ ಮಾತಲ್ಲದೆ ಸಂಧಾನಕ್ಕೆ ಒಪ್ಪರು ಎಂಬುದನ್ನು ಕೇಳಿ ರಾಯನು ಕೋಪಗೊಂಡನು.

ಬುದ್ಧಿಹಾಳು ಕೋಟಿಗೆ ಲಗ್ಗಿ ಹತ್ತಿ ಕೋಟಿಯನ್ನು ಕೆಡಪಿ ಸಿರುಮ ಮತ್ತು ಅವನ ಮಕ್ಕಳ ತಲೆಗಳನ್ನು ಒಡಿದು ದೇಶದೇಶಕ್ಕೂ ತಿಳಿಸುವೆನು ಎಂದು ಎಡಬಲದವರನ್ನು ಸೋಡಿದನು. ಕೂಡಲೇ ಮನ್ನೆಯರೂ ಮಾಂಡಲಿಕರೂ ಫವುಜನ್ನು ಮುಂದಕ್ಕೆ ನಡೆಸಿದರು. ಕರಿ ತುರಗ ಕಾಲ್ಪಳು ನೆಲ ಹೊರದಂತೆ ನಡೆಯಿತು. ಕೊಂಬು, ಕೊಳಲು, ಒಪ್ಪಟ, ಡೋಲು, ನಿಸ್ವಾಳ, ಬೊಂಬಾಳ, ಜನ್ನೆ ತುತ್ತಾರಿಗಳ ರವವು. ಬ್ರಹ್ಮಾಂಡವನ್ನು ತುಂಬಿತು. ಪಟ್ಟಭಟ್ಟರು ಬೋಬ್ಬಿರು ಕೋಟಿಯನ್ನು ಮುತ್ತಿ ಲಗ್ಗಿಯನ್ನೂ ರಂಭಿಸಿದರು. ಅಂಬಿನ ಮಳೆಯಿಂದ ಬೂದಿಪುರವು ಮುಚ್ಚಿಹೋರಿಯಿತು. ಇದಕ್ಕೆ ಎದುರಾಗಿ ಸಿರುಮನ ಮಂದಿಯು ಎಚ್ಚಿತಂಬಿಗಳು ಅಂಬರವನ್ನುಡರಿ ಸೇನೆಯ ಹೇಳಿ ಸುರಿದವು. ರಕ್ತ ಶುರಿದು ಸಿರಗಳು ಹಾರಾಡಿದವು. ಬಾಣಹೂಡಿ ಎಚ್ಚಾಡಲು ಸುಭಟ್ಟರು ಗೋಣು ಮುರಿದು ಕೆಳಕ್ಕೆ ಬಿದ್ದು ಯಮ ಲೋಕವನ್ನು ಸೇರಿದರು. ಮಾನವಸತಿ ನರಸಿಂಗ ನಾಷ್ಟೆಯಿಂದ ಮತ್ತೆ ಒಹಳ ಸೇನೆಯು ಜೆನು ಹುಳಿದಂತೆ ಕೋಟಿಯ ಬಳಿಗೆ ಬಂದು ಏಣಿಗಳನ್ನು ಹಾಕಿ ಕೋಟಿಯ ಸುತ್ತ ಸ್ಕೋಟೋಶನ ಪರಿವಾರವು ಪ್ರಾಣದಾಸೆಯನ್ನು ತೊರೆದು ಕೋಟಿಯನ್ನುಡರಲು, ನೇಲಿನಿಂದ ಹೊಯ್ದ ಏಟಿಗೆ ಗಾಯಗಳಿಂದ ರಕ್ತ ಸೋರಿ ಜಾಜು ಕಲ್ಲಿನಲ್ಲಿಕ್ಕೆದ ಕೋಟಿಯೋ ಎಂಬಂತೆ ಸೋಡುವರಿಗೆ ಸೋಚಿಗಾಯಿತು. ಸಿರುಮನ ಪಟ್ಟಭಟ್ಟರ ಹತ್ತಿರ ಬಂಡವರ ತಲೆಗಳ ಹೇಳಿ ಬಿತ್ತು ಕಲ್ಲುಗಳನ್ನು ಹಾಕಿ ತಲೆಯೊಡಿದರು. ಇನ್ನೂ ಹತ್ತಿರ ಬಂಡವರ ತಲೆಗಳನ್ನು

ಕತ್ತಿಯಿಂದ ಕತ್ತರಿಸಿದರು. ಉರುವಣಿಯಿಂದ ಏರುವ ಏರರ ವೇಲೆ ಹುರಿದ ಮಳಲನ್ನು ಚೆಲ್ಲಿದರು. ಶಾದ ಅಂಬಲಿಯನ್ನು ಸುರಿದರು. ಪೆಟ್ಟುಲುಗಳಿಂದ ಹೊಡಿದರು. ಡೆಂಕಣಿಯಿಂದಲೂ ಕವಕೆ ಕಲ್ಲುಗಳಿಂದಲೂ ಹೊಡಿದರು. ಉರುವ ಸೀರೆಯನ್ನು ಹೊಕ್ಕು ಪತಂಗಗಳು ಮರಳಿ ಬರದೆ ಇರುವಂತೆ ಸಿರುಮನ ಕೋಟಿಯ ಸ್ವೇರಿದ ಸುಭಟರು ಜೀವದಿಂದ ತಿರುಗದವರೇ ಇಲ್ಲ. ಕೋಟಿಯ ತನೆಗಳನ್ನು ಹತ್ತಿದವರನ್ನು ಕತ್ತಿ ಅಂಡೆಯಗಳಿಂದ ಹೊಡಿದೆ ಇಗಳಿಗೆ ಉರುಳಿಸಿದರು. ಕದನ ಪ್ರಚಂಡರು ಉರುವಣಿಸಿ ಕೋಟಿಯನ್ನು ಪತ್ತಲು ಮರೆಯಿಂದಿದ್ದ ಭೀಮ ಗೂಡತಿಗಳಿಂದ ಬಡಿಯಲು ಮನಗಳು ರೇಣು ಬಂತು ಉಸಿರುಕೊರ್ಯಾಯ ಮತ್ತೆ ರಾಯನು ಮಾಡಲಿಸಲು ದೂರೆಗಳು ಒಂದರಂತೆ ಕೋಟಿಯನ್ನು ಮುಕ್ತಲು ಭಾರವಾಗ ಕಲ್ಲುಗಳನ್ನು ಉರುಳಿ ಕೊಂಡು. ಕೋಳ್ಳಿದ್ದ ಸಂತಾಳ ಲಗೆಯನ್ನು ಮಾಡಿ ಬಿಲ್ಲಾ ತುಗಳು ಆಳುವೇರಿಯನ್ನು ಒಳಹೊಕ್ಕು ಬೊಬ್ಬಿಯಿಡುತ್ತೂ ಕತ್ತಿಗಳನ್ನೇತ್ತಿ ಹೊಡಿಯಲು ನಂಬಿಯಣ್ಣನು ಗಾಯಗೊಂಡು ಬಿಡ್ಡನು

೬

ಕುಮಾರ ಮಲ್ಲಿಯ್ಯ ಉದ್ದಗಿರಿ ಕುಮಾರರ ಒಂಟಿ ಕಾಳಗೆ

ಇದನ್ನು ಕಂಡು ರಾಯನ ಪಾಠಯದಲ್ಲಿದ್ದ ಉದ್ದಗಿರಿ ಕುಮಾರನು * ಮುದ್ದು ಕುಮಾರ ಮಲ್ಲಿಯ್ಯನೊಡನೆ ಒಂಟಿ ಕಾಳಗವನ್ನು ಮಾಡಬೇಕೆಂದು ಆಲೋಚಿಸಿ ತನ್ನ ಬಿರುದಿನ ತುರಗವನ್ನು ಹಲ್ಲಿಟಿಸಿ ತನ್ನ ತಂಡಗೆ ತಿಳಿಸದಂತೆ ವಿರಭಟನೊಬ್ಬ ನನ್ನ ವಾತ್ರ ಕರದುಕೊಂಡು ಹೊರಟಿನು. ಬಾದಿಪುರದ ಮುಂದಣ ಬಯಲಲ್ಲಿನಿಂತು ಕುಮಾರ ಮಲ್ಲಿಯ್ಯನನ್ನು ಕರೆಯಲು ಬಂಟಿನನ್ನು ಕಳುಹಿಸಿದನು. ಅವನು ಅಗಳ ಮೇಲೆ ನಿಂತು ಉದ್ದಗಿರಿ ಕುಮಾರನ ಆಶೀರ್ಯನ್ನು ಮಲ್ಲಿಯ್ಯನಿಗೆ ತಿಳಿಸಲು ಸಂತೋಷ ದಿಂದ ಹೊರಟು ತನ್ನ ತಂಡ ತಾಯಿಗಳಿಗೆ ಹೇಳಿದೆ, ಮಂದಿ ಮಕ್ಕಳನ್ನೂ ಕರದು ಕೊಳ್ಳಿದೆ ತನ್ನ ತುರಗವನ್ನೇರಿ ಒಯ್ಲಿಗೆ ಒಂದನು. ಈರ್ವರೂ ಶಂರಗದ ಮೇಲೇರಿ ಕಾಳಗೆನ್ನುವಾದರು.


ಉದ್ದಗಿರಿ ಕುಮಾರನು ಮಲ್ಲಿಯ್ಯನನ್ನು ಕೊಪಾಟೊಪದಿಂದ ತಿವಿದನು. ಕುಮಾರ ಮಲ್ಲಿಯ್ಯನು ದಿಟ್ಟಿಸಿಸೇಂಡಿ ಪಟ್ಟಿಕತ್ತಿಯನ್ನು ಎತ್ತಿ ರುಂಡಿಸಿ ಹೊಡಿದನು. ಉದ್ದಗಿರಿ ಕುಮಾರನು ಅದನ್ನು ತನ್ನ ಪಟ್ಟಿಕತ್ತಿಯಿಂದ ತಡೆದು ತನ್ನ ಖಂಡೆಯದ ತುದಿಯಿಂದ ಕುಮಾರ ಮಲ್ಲಿಯ್ಯನ ಎದಗೆ ತಿವಿದನು. ಕುಮಾರ ಮಲ್ಲಿಯ್ಯನು ಅದನ್ನು ತಪ್ಪಿಸಿಕೊಂಡು ತನ್ನ ಖಂಡೆಯದಿಂದ ಹೊಡಿದನು. ಬಹುಧಿರನೆ ಸುತ್ತಾ ಉದ್ದಗಿರಿ ಕುಮಾರನು ತಿರುಗಿ ಹೋಡಿದನು. ಜಬಕುಮಾರುತ್ತಾ ಕುಮಾರ ಮಲ್ಲಿಯ್ಯನು ಲಂಫಿಸಿ ತಪ್ಪಿಸಿಕೊಂಡನು. ಅನಂತರ ಇಬ್ಬರೂ ಗಾಯಗೊಳ್ಳಿದಂತೆ ಒಬ್ಬರಿಗೊಬ್ಬರು ಹೊಯ್ದಾಡಿದರು. ಹಿಗೆ ಹೊಯ್ದಾಡುತ್ತಿರುವಾಗ ಕುಮಾರ ಮಲ್ಲಿಯ್ಯನ ಆಯುಧವು ಮುಂದುಲು ವಾತ್ಮೆಂದು ಖಂಡೆಯವನ್ನು ಹಿರಿದು, “ಹೋಗು ಇದ್ದಗಿರಿ ಕುಮಾರನೇ ! ಹೀಡಕ್ಕೆ ನಾಡು. ಸೀನು ಸಾಷಾಸಿಗನೆಂದು ಗೂತ್ತಾಯಿತು. ಉದರ ಲಂಫಾಕ್ಯಾಕ್ರಿಡಿನಾಡ ನಿಸ್ಪಾಟನ ಸ್ನಾಗ ಕದನಬಡ್ಡಾ. ಶಾಕೆಸಿಯರು ದಣಿಯವಂತ ಕಾದಾಡುವೆನು. ನಾನು ಮಾಡಿದರೆ ನನ್ನ ತಂಡಗೆ ಇನ್ನೂ ನಾಲ್ಪುರು ವಿರ ಕುಮಾರರುವರು. ಸಿನ್ನು ತಂಡಗಾಡಿಕ್ಕೇ ಸೀನೂಎಂಫಿಸ್ ಕಂಡ; ಸೀನು ಮಾಡಿದರೆ ಸಿನ್ನು ರಾಷ್ಟ್ರಕ್ಕೆ ರಾಷ್ಟ್ರಸ್ಥಿರದಂತಹಾಗಿವುದು. ಹೀನು ಕಾಳಗವನ್ನು ನಿಲ್ಲಿಸು. ವಿಧಿಯು ನಿನ್ನ ಒನ್ನುಹತ್ತಿ ಬಂಗಾರಾಗ ಸೀನು ಕಾಳಗವನ್ನು ನಿಲ್ಲಿಸುವೆಯಾ ? ನಾನು ಕುಮಾರ ವಾಲ್ಲಿನಂಬುದನ್ನು ಸೀನು ಕೆಳ್ಳಿರಿಯೆಯಾ” ಎಂದು ಪರಿಪರಿಯಾಗಿ ಹೇಳಿ

* : ಉದ್ದಗಿರಿ ಕುಮಾರ. ಸೆಲ್ಲಾದು ಜಿಲ್ಲೆಯಲ್ಲಿರುವ ಉದಯಗಿರಿಗೆ ಉದ್ದಗಿರಿ ಎಂದು ಉಕ್ಕಾಗಿದೆ. (ಒಕ್ಕನಾಯಕನಜರ್ಲಿ ೬) ಈ ಕಾಳಗವನ್ನು ಕಾಳಗವನ್ನು ನಿಲ್ಲಿಸುವೆಯಾ ? ನಾನು ಕುಮಾರ ವಾಲ್ಲಿನಂಬುದನ್ನು ಸೀನು ಕೆಳ್ಳಿರಿಯೆಯಾ” ಎಂದು ಪರಿಪರಿಯಾಗಿ ಹೇಳಿ

ದನು. ಅದಕ್ಕೆ ಉತ್ತರವಾಗಿ “ನಾನು ಉದ್ದೇಶಿ ಕುರ್ತಾರನೆಂಬ ಸುದ್ದಿಯು ನಿನಗೆ ಶೀಳಯಂತಿದೆ. ನಿನ್ನನ್ನು ಈಗಲೇ ಯಮಲೋಕಕ್ಕೆ ಸಾಗಿಸುವೆನು” ಎಂದು ಬುಕ್ಕರಾಜ ಮತ್ತು ಈತನವುಕ್ಕಿಳು ಉದಯಗಿರಿಯ ಸುತ್ತಲೂ ರಾಜ್ಯವನ್ನು ಆಳುತ್ತಿದ್ದರು. ಈ ಬುಕ್ಕರಾಜನ ವಂಶವುಕ್ಕದ ಅವಕ್ಕ ಭಾಗವನ್ನು ಮಾತ್ರ ಇಲ್ಲಿ ಕೊಟ್ಟಿದೆ.

ಅರವೇಟಿ ಬುಕ್ಕ

ಈ ಉವ ನರಸಿಂಗನ ದಳವಾಯಾ



ರಾಮರಾಜ ತಿರುವುಲರಾಯ ವೆಂಕಟಾದಿ

ಬ್ರಾಹ್ಮಿಕಾಳು ಮತ್ತು ಗೆಯಲ್ಲಿ ಕುರ್ತಾರ ಮಲ್ಲಿಯ್ಯನೊಡನೆ ಒಂಟಿ ಕಾಳಗವಾದಿದ ವೀರಿಂದಿಲ್ಲ. ಈ ವಂಶವುಕ್ಕದಲ್ಲಿ ಯಾರು ಎಂಬುದನ್ನು ಸಿರಿಕರಿಸಲು ಸಾಕಾ ದಷ್ಟು ಅಥಾರಗಳಿರುತ್ತಿದ್ದಿಲ್ಲ.

ಗಜೀಂ ಮಲ್ಲಿಯ್ಯನನ್ನು ಹೊಡಿದನು. ಇದ್ದುರಾಳಿಯ ಸಹ್ಯವನನ್ನು ಕಂಡು ಮಲ್ಲಿಯ್ಯ ಘನದಲ್ಲಿಯೇ ಮೆಚ್ಚಿದನು. ಕುಡಿಮಿಂದ ಕುಟಿಯುತ್ತಿರಲು ಮಲ್ಲಿ ಭೂಪನು ಮೂರು ಸಾರಿ ನಿನಗೆ ಹೇಳಿದೆನು; ನೀನು ಗರ್ವದಿಂದ ಹನ್ನ ವೂತನ್ನು ಮನ್ನಿಸದಲ್ಲಿ ಕಾಳಗ ವೂಡುತ್ತಿದ್ದಿಯೇ ಎಂದು ಹೇಳುತ್ತಾ ತನ್ನ ಕುದುರೆಯನ್ನು ಮುಂದಕ್ಕೆ ನೇಗೆಸಿ ಉದ್ದೇ ವಾದ ಕತ್ತಿಯನ್ನು ಎತ್ತಿ ಹೊಡಿಯಲು ಉದ್ದೇಗಿರಿ ಕುವಾರನ ತಲೆಯು ಕತ್ತಿಯ ತುದಿಗೆ ಅಂಟಿಕೊಂಡು ಬಂದಿತು. ಅನಂತರ ಕುವಾರ ಮಲ್ಲಿಯ್ಯನು ಎದುರಾಳಿಯ ಬಿರುದಿನ ಕುದುರೆಯನ್ನು ಹಿಡಿದು ತಂದು ತಂದೆಯ ಪಾದಕ್ಕೆರಿಗಿ ಕುದುರೆಯನ್ನು ಒಷ್ಣಿಸಿದನು. ಸಿರುವನು ಸಂತೋಷದಿಂದ ಮಗನ ಗಲ್ಲವನ್ನು ಹಿಡಿದು ಅಲುಗಿಸಿ “ನಿನಗೆ ಧುರದಲ್ಲಿ ಯಾರೂ ಸಮರ್ಪಿ” ಎಂದು ಕೊಂಡಾಡಿ ಆದನ್ನು ಕುವಾರ ಮಲ್ಲಿ ಯ್ಯನಿಗೆ ಉಡುಗೊರೆಯಾಗಿ ಕೊಟ್ಟಿನು. ಭೈರನಾಯಕನು ಅಳಿಯನ ಸಾಹಸಕ್ಕೆ ಮೆಚ್ಚಿ ಹಿರಿ ಹಿರಿ ಹಿಗಿ ಕೊಂಡಾಡಿದನು.

ಇತ್ತೆ ರುದ್ರರಾಜಯ್ಯನು ಉದ್ದೇಗಿರಿ ಕುವಾರನ ಪರಣದ ವೃತ್ತಾಂತವನ್ನು ತಿಳಿದು ರಾಯನಿಗೆ ಬಿನ್ನೆಪ್ಪಿಸಿಕೊಂಡನು. ರಾಯನ ಕುಡಿಮಿಂದ ಕುಡಿದುವು; ಕಡೆ ಗಳ್ಳು ಕೆಂಪೇರಿದವು. ಹುಬ್ಬಿಗಂಟಿಕ್ಕೆ ಬೂದಿಪುರವನ್ನು ಹಾಳುವೂಡುವೆನೆಂದು ಎಡಬಲದವರನ್ನು ನೋಡಲು. ದಾಖತಿಯು ಪ್ರೋಡವೀಶನ ಕೋಪವನ್ನು ಕಂಡು ರಾಯನಿಗೆ ಶಡ್ಡ ಬಿದ್ದ ನಮಸ್ಕರಿಸಿ ಸಂತ್ಯೇಸಿ ಮುಂದಿನ ಕಾರ್ಯವನ್ನು ವಿವರಿಸಿದನು.

೧೦

ಸಿರುಮನ್ ಬಲುಗಟ್ಟಿಗೆ. ಕೋಟಿಯ ಬಳಿ ಬಂದಿರುವೇವಾದರೂ ಅಂಜದೆ ಎದುರು ಕಾಳಗ ಮಾಡುತ್ತಿರುವನು. ರಾಜಕಾರ್ಯವು ಮಿಗಿಲಾಯಿತು. ಎಂದು ಷಿಲಗದಲ್ಲಿ ನರಸಿಂಗ ಭಾವರನು ಕೋಪನಾಡಿದನು. ಇದನ್ನು ಕೇಳಿದ ಕೂಡಲೇ ವಿಶ್ವರಾಜಯ್ಯನು ಕೋಪದಿಂದ ಗಜಿಗಿ ಮಾತನಾಡಿದನು. ಇಂದಿನ ಕಾಳಗವು ನನ್ನದಿರಲಿ; ತುಂಬಿದ ಸಭೀಯಲ್ಲಿ ಗೊಳಿ ಸಿರುಮಯ್ಯನನ್ನು ಬಲ್ಲಿದನೀಂದು ಕೊಂಡಾ ಡಬಹುದೇ! ಇಂದು ಅವನನ್ನು ತಳ್ಳಿಗೊಳಿಸುತ್ತೇನೆ ಎಂದು ನರಸಿಂಗರಾಯನಿಂದ ಏಳೆಯವನ್ನು ಪಡೆದನು. ಕೂಡಲೇ ಒಂಬತ್ತುಸಾವಿರ ಕಾಲಾಳು ಪಡೆಯೋಡನೆ ಭಕ್ತಪುರವನ್ನು ಮುತ್ತಿದನು. ಎತ್ತುಗಲ್ಲಿಗಳನ್ನು ಇಡಿಗಲ್ಲಿಗಳನ್ನು ಇಕ್ಕೆದರು. ಕತ್ತಿ ಕತ್ತಿಗಳಲ್ಲಿ ಕಡಿಮು ಸುತ್ತುತಿರುಗಿ ಹೊಡಿಯಲು ಅರಿದಳಗಳ ತಲೆಗಳೊಡಿದವೇ. ಸಿರುಮಯ್ಯ ಇಕ್ಕೆದ ಹಿಡಿಯಿರ ಎಂದು ಲೆಕ್ಕವಿಭಾವಮ್ಮು ಬಂಟರು ಅರಿಗಳ ಮೇಲೆ ಬೀಳಲು ಸಿರುಮಯ್ಯನ ಭಟ್ಟರು ಎದುರಿಸಿ ಕಡಿದರು. ಮಹಾಶಾರಸಾದ ವಿಶ್ವರಾಜ ಯ್ಯನ ದಳದವರು ಭೀತಿಗೊಂದು ಮುಂದೋಡಿ ವಿಶ್ವರಾಜನನ್ನು ಮರಿಗೊಂಡರು. ನನ್ನ ಹಂಥನ್ಹಿ ಹೇನಾಯವಾಯಿತು ಎಂದು ಹೇಳುತ್ತಾ ಆನೆಯಿಂದ ಇಲಿದು ಸಮರ ಕ್ಷಮುವಾಗಬಿನ್ನು. ತಲೆನರೆಯನ್ನಿಷ್ಟು ಬಲಕ್ಕೆಯಿಂದ ಕೈದುನನ್ನು ಬೀಶುತ್ತಾ ಕೋಟಿ ಯನ್ನುಡಿದನು. ಇದನ್ನು ನೋಡುತ್ತಿದ್ದ ನರಗಿಂಗರಾಯನು “ಇಂದು ಕಾಳಗ ಬೀಡ ಹೀಡಕ್ಕೆ ಬಾ” ಎಂದು ಹೇಳಿಕಳಿಸಿದನು. “ನಾನು ಕೋಟಿಯನ್ನಿಷ್ಟಿದರೆ ನನ್ನ ಆಳುತನಕ್ಕೇ ಕುಂಡಾಗುವುದು; ಹಾಗೆ ಮಾಡಿದೇನಾದರೆ ನನ್ನಮೀಸೆಯನ್ನು ಕೇಳಿಸಲಿ” ಎನ್ನತ್ತ ಕೋಟಿಯನ್ನಿಂದರಿ ಕೊತ್ತಿಳದಲ್ಲಿದ್ದ ವೀರರಾರೆಂದು ಮಾತನಾಡಿಸಿದನು. ಕೆಂಚಲ ತಿಮ್ಮನು ಎದುರಾಗಿ ಬಂದು ನಿಂತನು. “ನಿನ್ನನ್ನು ಕೊಂಡರೆ ನನ್ನ ಹೆಸರು ಪ್ರೀಣವಾಗುವುದು. ನೀನೇ ನನ್ನಸ್ವರಿದರೆ ಅದು ಅನ್ಯಾಯವಾಗುವುದು. ನನ್ನಿನ್ನಡನೆ ಕಾದುನ್ವದಕ್ಕೆ ನಿನ್ನ ದೊರೆಯನ್ನೇ ಕರೆ” ಎಂದು ನುಡಿಯಲು “ನನ್ನನ್ನು ಇಂಬೆಕಾದರೆ ನನ್ನ ರಾಜ ಬರುತ್ತಾನೆ” ಎಂದನು.

“ನಾನು ಕೈತ್ತಿಯ ದೊರೆ. ನನ್ನೊಳಡನೆ ಕಾದಲು ದೊರೆಯನ್ನೇ ಬರಹೇಳು” ಎಂಬ ನುಡಿಯನ್ನು ಕೇಳಿದ ವೀರಭದ್ರನು ವಿಶ್ವರಾಜನ ಬಳಗೆ ಕತ್ತಿಯನ್ನು ಹಿಡಿದು ಬಂದನು. ವಿಶ್ವರಾಜನು ಘುಡಿಪುಡಿಸುತ್ತಾ ಸೋಮೇಶ್ವರನನ್ನು ನೇನೆಯುತ್ತಾ ಕತ್ತಿಯನ್ನು ಬೀಸಿದನು. ವೀರಭದ್ರನು ಅದನ್ನು ತಪ್ಪಿಕೆಕೊಂಡು ಚಿಪ್ಪು ತನ್ನ ಖಡ್ಗದಿಂದ ಬೀಸಿ ಕೊಡಿಸನು. ಹೀಗೆ ಒಬ್ಬುಗೊಬ್ಬರು ಹೊಡಿದಾದುತ್ತಾ ತಪ್ಪಿಸಿಕೊಳ್ಳುತ್ತಾ ಇದ್ದರು. ಆವೇಳಿಗೆ ಜೆಲುವಮಲ್ಲನು ಕೊತ್ತಿಳವೇರಿ ಬಂದು “ನಿಮ್ಮ

ರಾಯರಿಗೆ ಕಾಡುಕೇ” ಎಂದು ಶರವೆತ್ತಿ ಹೊಡಿಯಲು ವಿಶ್ವರಾಜನಿಗೆ ಬಲವಾದ ಏಟಿಗೆ ಬಿದ್ದ ಪ್ರಾಣವಿಗಿದನು.

ನರಸಿಂಗರಾಯನು ಇನ್ನನು ಕಂಡು ನುನಾನುತ್ತಿರು. ಅವನೆ ಶತಿಯ ರಿಗೆ ಸಹಗನುನೆ ಮಾಡಿರಿಂದು ನುಂತಿಯು ಶಾಗತ ಹೇಳಿಕಳುಹಿಸಿದನು. ದುಃಖಿ ತರಾದ ರಾಣಿಯರು ಪತಿಯು ಶಿರವನ್ನು ಬೇಕಿದರು. ನರಸಿಂಗರಾಯನು ಕೆಂಪಯ್ಯನು ನನ್ನ ಬಂದಿಹಾಳು ಕೋಟಿಗೆ ಕಳುಹಿಸಿ ವಿಶ್ವರಾಜಯ್ಯನ ಶಿರವನ್ನು ತರಿಸಿ ಮುತ್ತಿನ ತಶಿನವಿಚುನ್ನು ತೆಗೆನು ಆವ ಶತಿಯಾರನ್ನು ಆಗ್ನಿತಲು ಶಿರವನ್ನು ಆವರ ಬಳಿಗೆ ಕಳುಹಿಸಿದನು. ರಾಣಿಯರು ತವ್ಯ ಪತಿಯು ಶಿರದೊಡನೆ ಆಗ್ನಿಪ್ರವೇಶಮಾಡಿ ಸ್ವರ್ಗವನ್ನು ಸೇರಿದರು.

ಮುನ್ನಾರು ಕೆಂಪಿನ ಹರಿಗೆಯು ಸುಭಂಗಿರು ಬಂದಿಹಾಳನ್ನು ಮುತ್ತಿ ಸನ್ನೀ ಕಾಳಗನನ್ನು ಮಾಡಿಸಿರು. ಕುನಾರ ವೀರನು ಹೊನ್ನು ಹಣ ಚೀಲಿ ತನ್ನ ಭಟ್ಟರನ್ನು ಹುರಿದುಂಬಿಸಿದನು. ವೈರಿಗಳ ಹೆಣಗಳು ಅಗಳಲ್ಲಿ ತುಂಬಿದುವು.

ನೀಂದ ಮಂದಿಯನ್ನು ನರಸಿಂಗರಾಯನು ಕಂಡು ಅಂದವಳಿದನು. ಏನು ಮಾಡಿಸರಿ ಬಂದಿಹಾಳು ಕೋಟಿಯನ್ನು ಕೊಂಡಲಾಗಲಿಲ್ಲ. ಇನ್ನೊಂದು ಪ್ರಯತ್ನವನ್ನೇ ಸಗುವೆನು ಎನ್ನುತ್ತಾ ನರಸಿಂಗರಾಯನು ಬೆರಲ ತೋರಿದರೆ ಗುರಿಯಿಟ್ಟು ಹೊಡಿಯವ ದೆಂಕಣಿ ತಿಪ್ಪ ಎಂಬ ಪೆಟ್ಟಿಲವನನ್ನು ಕರಿಸಿದನು. ಕುನಾರ ವೀರ ಶಿಗ್ದಿ ಗುರಿಯಿಟ್ಟು ಹೊಡಿದು ಕೆಡವಿದರೆ ಬಿರುದಿನ ಉತ್ತಂಗಿರೆಯನ್ನು ಕೊಡುತ್ತೇನೇ ಎಂದು ನುಡಿದನು. ದೆಂಕಣಿ ತಿಪ್ಪನು ಸಂತೋಷಗೊಂಡು ಈರೀತಿ ಪಂಥವನ್ನು ಮಾಡಿದನು. ರಾಯರ ದೇವ, ಪೂರ್ವ! ನನ್ನ ಕೈಚಕ್ಕವನ್ನು ನೋಡು ಎಂದು ಹೇಳಿ ಸಿಡಿಯ ಕೊಂಡಿಯನ್ನು ಬಗ್ಗಿಸಿ ಒತ್ತಿ ಬಿಡಲು ಗುಡು ಗಡು ಗುಡು ಧುಂ ಎಂದು ದೆಂಕಣಿ ಗುಂಡು ಕಡುಗಲಿ ಸಿರುಮನ ಮಗ ವೀರನನ್ನು ಕೆಡವಿ ಎಡೆಗೆ ತಗುಲಿತು. ಕೂಡಲೇ ಆವನ ಪ್ರಾಣವು ಅಳಿಯಿತು. ಪಕ್ಕದಲ್ಲಿದ್ದವರು ಗೋಳಿಟ್ಟಿರು. ಇತ್ತು ನರಸಿಂಗರಾಯನು ದೃಷ್ಟಿಸಿನೋಡಿ ವೀರಭದ್ರನು ಮಡಿದು ಪುಸಿಯಲ್ಲವೆನುತ್ತಾ ದೆಂಕಣಿ ತಿಪ್ಪಸಿಗೆ ಕಡೆಗೆ ಭಾಪುರಿಗಳನ್ನು ಇತ್ತು ಮನ್ನಿಸಿದನು.

ಧುರಗಲಿ ವಿರನ ಮರಣವಾತ್ಮೆತುನ್ನು ಓಲಗದಲ್ಲಿದ್ದ ಸಿರುಮನಿಗೆ ಚಾರರು ಓಡಿ ಬಂದು ಬಿನ್ನೆಗೆ ದಿರು. ಮೋಹದ ಕಂದ ಚಿಕ್ಕ ವೀರನ ಮರಣವಾತ್ಮೆಯ ವಿವರವನ್ನೂ ಕೇಳಿ ಸಿರುಮನು ಕಂಬನಿ ಗಡಿದನು. ಸಭಿಕರು ತಲ್ಲಣಿಸಿದರು. ತಾಯಿ ಚಿಕ್ಕವ್ಯಾನು ಗೋಳಾಡಿದಳು. ಸತಿಯರ ದುಃಖಕ್ಕ ಪಾರವಿಲ್ಲವಾಯಿತು. ಒಡೆಹೆಟ್ಟಿ ರವರು ಕಡು ದುಃಖದಿಂದ ಹುಡಿಯಲ್ಲಿ ಹೊರಳಾಡಿದರು. ಅಣ್ಣಿಂದಿರು ಹೆಣ

ವನ್ನು ದಂಡಿಗೆಯಲ್ಲಿಟ್ಟು ತಂದೆಯ ಚಾವಡಿಗೆ ತಂದಿರಿಸಿ ಜಿಮ್ಮೆರಿ ಸುತ್ತುಗಳಿಸ್ತು ಗಂಥ, ಕನ್ನಾರಿಗಳಿಂದ ಶ್ರೀಗಾರ ವಾಡಿ ಪಟ್ಟಾವಳಯನ್ನು ಹೊದಿಸಿದರು. ತಾಯಿಯು ಹೊಟ್ಟಿಯನ್ನು ಹೊಡಿದುಕೊಳ್ಳುತ್ತಾ ವಿಧಿಯೇ! ಎನ್ನುತ್ತ ಮುಂದಿನ ಕಂಭವನ್ನು ಹಾಯಿದಳು. ಇಂದು ಮುಖಿಯರಾದ ವೀರನ ಸತಿಯರು ಶರೀರದ ಮೇಲೆ ಬಿದ್ದು ಹೊರಳಿದರು. ಜಿಕ್ಕಪ್ಪನ್ನು ಒಸವಳದು ನನ್ನ ಭವನದ್ವಾರೆಕ್ಕೆ ಹೋಗಿ ಸೋಸೆಯರನ್ನು ಶ್ರೀಗರಿಸಿದಳು. ಉಟ್ಟವಾಡಿಸಿದಳು. ಕಾಲುಕುಪ್ಪಸಗಳನ್ನು ರವಿಕೆ ಗಳನ್ನು ತೊಡಿಸಿ ಚಿತ್ರಾವಳಿಯಕಟ್ಟಿ ಒಟ್ಟಿಗಳನ್ನು ಉಡಿಸಿದಳು. ಭಂಗಾರ ಭೂಷಣಗಳನ್ನು ಧರಿಸಿ ಸೋನೇಶನನ್ನು ಧ್ವನಿಸುತ್ತಾ ಸತಿಯರುಗಂಡನನ್ನು ಪರಿಪರಿಯಾಗಿ ಕೊಂಡಾಡಿದರು. ನೋಡುವ ಕಣ್ಣು, ಕೇಳುವ ಕೆವಿ, ಸವಿ ಮಾತನಾಡುವ ಜಿಹ್ವೆ ನಾಸಿಕ ಮುಂತಾದ ಪಂಚೇಂದ್ರಿಯಗಳ ಭೀತಿಯನ್ನು ತೊರೆದು ಕಾದಿದ ವೀರ! ಮುಂದುವರಿದು ಬಂದ ನರಸಿಂಗರಾಯನ ದಂಡನ್ನು ಮುರಿದ ವೀರ! ದಂಕಣೆಯ ಗುಂಡುತ್ವಾಗಿ ಮಾಡಿದ ವೀರ! ಪ್ರಾಣಬಿಡುವಾಗ ನಿನ್ನ ಧೀರಂಬಾಂಯರನ್ನು ಸೇನೆದೆಯಾ! ತರುಣ ಮಿಶ್ರರ ಶೂರರ ಜನಸ್ನೇ ಜನಕರ ಹಂಬಲು ಹರಿಯಿತೆ! ಎಂದು ಮುಂತಾಗಿ ಹಂಬಲಿಗಿದರು. ಜಿಕ್ಕಪ್ಪನ್ನು ಆಶ್ರಿಗೂ ಹಿರುವಾಯ್ದು ವಾವನಿಗೂ ನಮ ಸ್ವರಿಸಿ ಉಕ್ಕುವ ಅಳುವನ್ನು ಸಂತೃಷಿಸಿ, ವಾಡ್ಯರವಗಳಾಗುತ್ತರುವಾಗ ಮೇರಿದರು. ಸೀರಿಯನ್ನೇ ತಿದ್ದುತ್ತಾ, ಮುಂಗುರುಳನ್ನು ನೇರಿಸುತ್ತಾ ಸರ್ಗನ್ನು ಸಿಕ್ಕಿಸಿಕೊಂಡು ಕಿರುನಗೆ ನಗುತ್ತಾ ಬಾದಿವುರದ ಕೇರಿಗಳಲ್ಲಿ ನಡೆದರು. ಗಂಗೆಯ ತಡಿಯಲ್ಲಿ ಮುತ್ತೈ ದೆಯರಿಗೆ ಬಾಗಿನಗಳನ್ನು ಕೆಟ್ಟು ಇಯ ಇಯವೆನ್ನುತ್ತಾ ಸವಾಧಿಯ ಬಳಗೆ ಬಂದರು. ಕುಮಾರ ವೀರಣ್ಣನನ್ನು ಎತ್ತಿತೆಂದು ಸವಾಧಿಯೊಳಗಿಸಿದರು. ಆವನ ಹತ್ತಿರ ಆವನ ವತ್ತಿಯರನ್ನು ಕುಳ್ಳಿರಿಗಿದರು. ತಂದೆ ತಾಯಿಗಳು ಮಗ ಸೋಸೆಯರ ಮುಖವನ್ನು ನೋಡಿ ಹಂಬಲಿಸುತ್ತಾ ಬಾಯಿಯಲ್ಲಿ ಅಕ್ಷಯನ್ನುಟ್ಟರು. ಸಿರು ಮನ ರಾಣಿ ಜಿಕ್ಕಪ್ಪನ್ನು ಕುಡವ್ವು. ಇಡೆ ಹೋಗುವರಾ! ಅಕ್ಷಾಂತಾ ಎಂದು ಹಲು ಬಿದಳು. ಸಜ್ಜನರು ತುಂಬಿ ಮಣ್ಣ ಮುಚ್ಚಿದರು. ಉಫ್! ಉಫ್! ಎನ್ನುತ್ತಾ ಸವಾಧಿಯನ್ನು ಮುಚ್ಚಿ ದುಂಡಿಂದ ತಮ್ಮ ಗೃಹಗಳಿಗೆ ಹಿಂತಿರುಗಿದರು.

ವೀರಭದ್ರಮಾಡಿದ ಸುಧಿಯೇ ಸ್ವೇಂಹಿತನಾದ ವೇದರಾಜನಿಗೂ ‘ಭಾವಮೈ ದುನನಾದ ರುದ್ರರಾಜನಿಗೂ ತಿಳಿಯಿತು. ಹರ ಪರ! ಎನ್ನುತ್ತಾ ಮರುಗಿದರು. ಆಲೋಚಿಸಿ ಸಿರುಮೇರುದ್ವನನ್ನು ಕಾಣಿಸಿ ಉಭಯರಾಯರಿಗೂ ಸಂಧಾನ ನಡೆಸಬೇಕೆಂದು ನರಸಿಂಗರಾಯನನ್ನು ಕಂಡು ಅಭಯವನ್ನು ಸ್ವೀಡಬೇಕೆಂದು ಬಿನ್ನೆಸಿದರು. ಕಪ್ಪವನ್ನು ಕೆಟ್ಟರೆ ಸಿರುಮನ ಪ್ರಾಣವನ್ನು ಉಳಿಸುವುದಾಗಿ ಹೇಳಿ ನರಸಿಂಗರಾಯನು ಒಪ್ಪಿ ರುದ್ರನನ್ನು ಸಂಧಾನಕ್ಕುಗಿ ಕಳುಹಿಸಿದಳು. ರುದ್ರರಾಜನು ಕೋಚೆಯ ಬಳಗೆ ಬಂದು ಅಗಳ ದಂಡೆಯಿಂದ ಕೈನೆಗಹಿ ಬಿಲಿನವರಿಗೆ

ಸನ್ನೀ ಮಾಡಿ ಕರೆದು ತಾನು ಬಂದ ಸಂಗತಿಯನ್ನು ಸಿರುವುನಿಗೆ ಹೇಳಿ ಕಳುಹಿ ಸಿದನು. ಐರುಮು ಭೂವರನು ಆಜುವೇರಿಯನ್ನು ಅಡರಿ ಭಾವರುದ್ರಯ್ಯನು ಬಿಜಯ ಮಾಡಿದ ಭಾವವನ್ನು ಕೇಳಲು ವೀರಭದ್ರನ ಸಾವಿನಿಂದ ಉಂಟಾದ ನೋವನ್ನು ಕೇಳಿ ದುಃಖವನ್ನು ತಾಳ ನರಸಿಂಗ ಭೂವರನು ಉಡುಗೊರೆಯನ್ನು ಕಳುಹಿಸಿರುವನು. ಉರನ್ನು ಉಳಿಸಿಕೊಂಡು ರಾಯನ್ನೆಡನೆ ಕದನವನ್ನು ನಿಲ್ಲಿಸು. ಕ್ಷೋಣಿಯಲ್ಲಿ ಹೆಸರಾದ ಮಕ್ಕಳನ್ನು ಹೊಂದಿದ ಪುಣ್ಯವಂತ ನಿಃನು. ಪಂಥಮಾಡಿ ವಿರಾಧಿ ವಿರೆನಿಂದು ಕೇತ್ತಿರುವನ್ನು ನಿಈನು ಪಡೆದಿರುತ್ತಿರು. ಇನ್ನಾದ್ದರೂ ಉಳಿದ ಬಂಧುವರ್ಗದವರನ್ನು ಉಳಿಸಿಕೊಳ್ಳುವುದು ಉತ್ತಮ ಮಾರ್ಗವೆಂದು ಸೂಚಿಸಿದನು. ಹಿರಿಯನಾದ ನಿಈನು ಬೀಗತನದಲ್ಲಿ ಆಡುವ ಈ ಸುಧಿ ಸರಿಯಾಗಿದೆ. ಆದರೆ ಸಿರುವುನು ಪರಬಲ ಮರ್ಫನ ಕೊಲಾಹಣಸೆಂಬುದನ್ನು ಮರೆತ್ತಿಯಾ! ಹುಲ್ಲು ಗುಡಿಸಲಿನಲ್ಲಿ ವಾಸಿಸುವ ಮರುಳ ಗೊಳ್ಳಲು ನಾವು; ಸಿರಿತನ ನಮಗೇನುಗೊತ್ತು? ಕಳ್ಳು ಗೃಹದಲ್ಲಿದ್ದ ಕೌರವ ರಾಯನೂ ಪಣಕುಟೆಯಲ್ಲಿದ್ದ ಪಾಂಡವರೂ ಎಲ್ಲಾ ಕಾಲವೂ ಬದುಕಿದರೇ? ರಾಯನೊಡನೆ ಸಂಧಾನಸಲ್ಲದು. ಎಣ್ಣೆ, ಅರಿಸಿನ ಕಣ್ಣ ಕಪ್ಪುಗಳನ್ನಿಷ್ಟು ಹೆಣ್ಣು ಡಿಗೆಯನ್ನು ಪ್ರಿಯವನೆಂದು ತಿಳಿದಿರಾ! ಸಿರುವುನು ಕೊನೆಯ ವರೆಗೂ ಕಾದುವನೆಂದು ಬಣ್ಣಗೆದದೆ ಹೊಗಿ ನರಸಿಂಗರಾಯನಿಗೆ ಹೇಳಿರಿ ಎಂದನು. ಕೊತ್ತಳದಲ್ಲಿ ಕಾಯುತ್ತಿದ್ದ ಕಡುಗಲಿ ಮಲ್ಲನು ಬಂದು ಮಾವಯ್ಯ ದುಃಖದೆ ಭಾರಂತಿಯಿಷ್ಟ ದೇ ಜೋಗಿ. ನಾವು ಯುಧ್ಧವನ್ನೇ ಶಿಶ್ಯಯಿಸಿದ್ದೇವೆ. ಎಂದು ನುಡಿದನು. ರುದ್ರರಾಜನು ಹಿಂದಿರುಗಿ ತಾನು ಮಾತನಾಡಿದ ಸಂಧಿಕಾಯವು ವಿಫಲವಾದುದನ್ನು ನರಸಿಂಗರಾಯನಿಗೆ ಬಿನ್ನೆಗೆ ಸಿದನು.

೧೧

ಒಹದಿಹಾಳಿಗೆ ಬಂದು ಆರು ತಿಂಗಳಾಯಿತು. ಉಲರು ಸಾಘ್ಯವಾಗಲಿಲ್ಲ. ಎಂದು ರಾಯನು ಆಲೋಚಿಸುತ್ತಿರಲು ನೇಲಗನ್ನವನ್ನು ನಾಡಿ ಗೆ ರುಮನನ್ನು ತಂದೊಪ್ಪಿಸುವೆವು ಎಂದು ಕೆಲವು ವಿರರು ನುಡಿದರು. ದಳಪತಿಯು ಕಾಮಾಟಿಗ ರನ್ನ ಕರೆಸಿ ನೇಲಗನ್ನವನ್ನು ತೆಗೆಯಬೇಕೆಂದು ಅಪ್ಪತ್ತೆ ಮಾಡಿ ವೀಕ್ಷಿಯವನ್ನು ಕೊಡಲು ಇನ್ನೆಂಟು ದಿವಸಕ್ಕೆ ನೇಲಗನ್ನವನ್ನು ಪೂರ್ವೇ ಸಿರುಮನನ್ನು ಮಂಜ ಸಹಿತ ಹಿಡಿದು ತರುವೆವು ಎಂದು ಹೇಳಿ ವಿಳೆಯವನ್ನು ಹಿಡಿದರು. ಹಾರೆ ಸಲಕೆ ಗುದ್ದಲಿಗಳನ್ನು ತಂದು ಮೂರುಸಾವಿರ ಕಾಮಾಟಿಗರು ಕನ್ನಕೊರೆದರು. ರಾಯನು ಬಂದುನೋಡಿ ಸಂತೋಷಿಸಿ ಕಾಮಾಟಿಗರಿಗೆ ಉಡುಗೊರೆಯನ್ನು ಕೊಟ್ಟು ಮಯಾರ್ಥಿಸಿದನು. ಸೂರ್ಯೋದಯ ಕಾಲಕ್ಕೆ ಸರಿಯಾಗಿ ಹೋಗಿ ಉಲರುಕೂರಮಾಡಿ ಸಿರುಮನನ್ನು ಹಿಡಿದು ತರಬೇಕೆಂದು ನರಹಿಂಗರಾಯನು ದಳಪತಿಗೆ ಅಪ್ಪತ್ತೆ ಮಾಡಿದನು.

ಈ ಸುದ್ದಿಯು ರುದ್ರರಾಯಸಿಗೆ ತಿಳಿಯತು- ಬಹುಪರಿಯಾಗಿ ಚಿಂತಿಸಿದನು. ಏಕಂತದಲ್ಲಿ ದೆಂಕಣಿ ತಪ್ಪಯ್ಯನನ್ನು ಕಂಡು ಹೊನ್ನು ಉಡುಗೊರೆ ಲಂಜವಿಶ್ವ ಡೆಂಕಣಿ ಗುಂಡನ್ನು ತರಿಸಿ ಅದರ ಮೇಲೆ ಸುದ್ದಿಯನ್ನೆಲ್ಲಾ ಬರೆದನು. ಈ ಗುಂಡನ್ನು ಗುರಿಮಾಡಿ ಸಿರುಮನ ಓಲಗದಲ್ಲಿ ಹೋಗಿ ಬೀಳುವಂತೆ ಮಾಡೆಂದು ತಿಳಿಸಿದನು. ಅದರಂತೆ ಗುಂಡು ಸಿರುಮನ ಓಲಗದಲ್ಲಿ ಬೀಳಲು ತರಿಸಿ ಕರಣಿಕರಿಂದ ಓದಿಸಿದನು.

“ತ್ರೀಪುತು ಸಿರುಮನ ಭೂವರಗೆ ಭಾವ ರುದ್ರಯ್ಯನು ವಿನಯದಿಂದ ಮಾಡುವ ಬಿನ್ನದ, ಉಲರಿನೋಳಕ್ಕೆ ನೇಲಗನ್ನು ನಡೆದಿದೆ. ನಿಮ್ಮಾಕ್ಷಣೆ ಮಂಜ ಸಹಿತ ನಿಮ್ಮನ್ನು ಹಿಡಿದು ತರಲು ಕಾರ್ಯಾನಡಿದಿದೆ. ಮೈವಂದೆಯಾದಿರಿ. ಮುಂಜ ಯೇ ಕಾಪಾಡಿಕೂ ಜ್ಞಾನ ಬುದ್ಧಿಯನ್ನು ಮಾಡಿರಿ” ಎಂಬ ಒಕ್ಕೆಣಕೆಯನ್ನು ಹೇಳಿದನು. ಸಂತೋಷ ಉಕ್ಕಿತು. ಕಲ್ಲರಸ ಮಾಂತ್ರಯೋಡನೆ ಹೂರಟು ಕನ್ನವನ್ನು ಹುಡುಕಿದರು. ಹೀರಿಯ ಹೆಬ್ಬಿಗಿಲಿಖಿದ ಕೋಟಿಯ ಸುತ್ತ ತಿರುಗಿದರು. ಹೀರಿಯ ಸೇತುವೆಯ ಬಳಿ ಗುರುತು ಕಾಣಿಸುತ್ತಾನೆ. ತನ್ನ ಕಾಮ, ಓಗರನ್ನು ಕರೆಸಿ ಎದುರು ಕನ್ನವನ್ನು ತರಿಸಿ ಒಳಹೊಕ್ಕು ಪರಿಪೂರ್ಣಿಸಿದನು. ತನ್ನ ಉಗ್ರಾಣದಿಂದ ಹನ್ನೆರಡುಶಂಡಗ ಮಾಡ್ಡನ್ನು ತರಿಸಿ ಹೆಚ್ಚಿದಿರು ಗಳಲ್ಲಿ ತುಂಬಿಸಿ ಕನ್ನದೊಳಗೆ ಹರಡಿಸಿದನು. ನಾಲ್ಕುರು ಸಾವಿರ ಬಾಣಗಳನ್ನು ಓದಿಸಿದನು. ಸರಬತ್ತಿಯನ್ನು ಜೋಡಣಿ ನಾಡಿಸಿ ಸೇತುವೆ ಕಟ್ಟಿಸಿದನು. ಕಲ್ಲುಗಳನ್ನು ಹಾಕಿಸಿ ಕನ್ನವನ್ನು ಮುಕ್ಕಿಸಿದನು. ಬತ್ತಿ ಬೆಂಕಿಯನ್ನಿಡಲು ಫುಡಿಫುಡಿಸಿ ಗುಂಡು ಬಾಣಗಳು ಬಿದ್ದು ಅನೇಕರು ಮಡಿದರು. ಕಡೆಯಲ್ಲಿದ್ದ ವನೋಬ್ಬನು ಮಾತ್ರ ಒಡಿಹೋಗಿ ರಾಯನಿಗೆ ಈ ಸಂಗತಿಯನ್ನು ಹೇಳಲು ರಾಯನು ತನ್ನ ಪ್ರಯತ್ನವು ವಿಫಲವಾದ ದ್ವಾರಾ ಕಂಡು ಚಿಂತಿಸಿದನು.

೧೨

ದೊರೆ ದೊರೆಗಳು ಮಂದಿ ಮಕ್ಕಳು ಕನ್ನಡಲ್ಲಿ ಬೆಂದು ಹೋದ ಸುದ್ದಿಯನ್ನು ಕೇಳಿ ರಾಯನು ಒರ್ಬಿಯಿಂದ ಓಲಗ ಗೊಟ್ಟು ಮುಂದೇನು ಮಾಡಬೇಕೆಂದು ಅಲೋಚಿಸಿದನು. ಮನ್ನೆಯು ಕೆಲ್ಲ ಸಿರುವನು ಮಹಾಪ್ರಜಂಡನಾಗಿರುವನು. ವಿಂಸೆಯರ ಗಂಡನೆಂಬ ಬಿರಿದು ಧರಿಸಿ ನಮ್ಮನ್ನು ಲಕ್ಷೀಸದೇ ಇರುವನು. ನಮ್ಮಿಂಬಾಯಗಳಿಗೆ ವೋಸಹೋಗುವವನಲ್ಲ. ಕೋಟಿಯು ನಮಗೆ ತೋಳು ಹೋಗುವಬಗೆಯನ್ನು ಕಾಣೆ ಎಂದು ರಾಯನು ನುಡಿಯಲು ಸಭಿಕರು ತಮ್ಮ ಅಭಿಪ್ರಾಯವನ್ನು ವೃತ್ತಮಾಡುತ್ತಿದ್ದರು.

ಇತ್ತು ಕುಮಾರ ಮಲ್ಲಿಯನು ಕೋಟಿಕಾಯುವವರಿಗೆ ಎಚ್ಚರ ಕೊಟ್ಟು ತಾನು ಅರಮನೆಗೆ ಹೋದನು. ತಾಯಿ ಚಿಕ್ಕಮ್ಮನ್ನು ಆರತಿ ಎತ್ತಿದ್ದು. ಸತಿಯರು ಭಂಗಾರದ ಗಂಡಿಗಳಲ್ಲಿ ನೀರನ್ನು ತಂದು ಹಾದಗಳನ್ನು ತೋಳಿದು ಮಣಿಖಿತ ಗದ್ದುಗೆಯ ಮೇಲಿ ಕೂಡಿಸಿದರು. ಚಿನ್ನದ ಗಂಡಿ ಹರಿವಾಣಗಳನ್ನಿಟ್ಟು ನವರಸ ಭಕ್ತೀ ಭೋಜ್ಯಗಳನ್ನು ಬಡಿಸಿದರು. ಕುಮಾರ ಮಲ್ಲಿಯನು ಸಂಭ್ರಮದಿಂದ ಸತಿಯ ರೋಡನೇ ಉಣಿಲಾರಂಭಿಸಿದನು. ರಾಯನ ದಂಡು ಬಂದು ಕೋಟಿಯ ನಾಲ್ಕು ಕಡೆಗೆ ಮುತ್ತಿದೆ; ಬೆಲಗೂರು ಭೈರವಾಯಕನು ಯುದ್ಧ ಮಾಡದೆ ಓಡಿಹೋಗುತ್ತಾನೆ ಎಂಬ ವಾರ್ತೆಯು ಬರಲು ಕುಮಾರ ಮಲ್ಲಿಯನ್ನು ಕೈತೋಳಿಯದೆ ಅಲಗುಹಿಡು ಕೋಟಿಯ ಕಡೆಗೆ ಓಡಿದನು. ಓಡಿಹೋಗುವ ಭೈರವಾಯಕನನ್ನು ಆಡಗಟ್ಟಿದರೂ ಕೋಟಿಯನ್ನು ಹತ್ತಿ ಧುಮುಕುತ್ತಿರಲು ಮಲ್ಲಿಯನ್ನು ತನ್ನ ಕೈದುವಿನಿಂದ ಹೂಡಿದನು. ಕೋಟಿ ತೆನೆಯು ಮುರಿದುಬಿತ್ತು. ಭೈರವಾಯಕನ ಮಲ್ಲಿಗಾಸೆಯು ಉರೋಳಿಗೆ ಸಿಕ್ಕಿತು. ಒರಲುತ್ತಾ ಶತ್ರುವಾಳಿಯಕ್ಕೆ ಓಡಲು ಅವರು ತಮ್ಮ ಕಡೆಗೆ ಕರಿದುಕೊಂಡರು. ಮಾನಯ್ಯ ! ಯುದ್ಧಕ್ಕೆ ಅಂಜಿ ಓಡಿದೆಯಾ ! ಈಗ ನೀನು ಜೀವವನ್ನು ಇಸಿಕೊಂಡರೆ ನರಕಕ್ಕೆ ಶೋಭಿತವಾಗುತ್ತೀಯೆ ಎಂದು ಮಲ್ಲಿಯನು ನುಡಿದನು. ಲಲನೆ ಚಿಕ್ಕಮ್ಮನು ತನ್ನ ತಮ್ಮ ಜೀವದಾಸೆಯಿಂದ ಓಡಿಹೋದನ್ನು ಕೇಳಿ ನಂಬಿದ ತಮ್ಮನು ವೋಸಮಾಡಿದನೆಂದು ತಲೆಯನ್ನು ಚೆಚ್ಚಿಕೊಂಡಳು. ಹೆಸರಾದ ಕುದುರೆ, ಬೆಲೆಬಾಳುವ ಹೆಚ್ಚಡ (ವಸ್ತ್ರಗಳು) ಬಣ್ಣ ಬಂಗಾರ ಮುಂತಾದ ಪರಿಪರಿ ವಸ್ತ್ರಗಳನ್ನು ತರಿಸಿಕೊಟ್ಟಿ ಸಿರುವು ಭಾವನನ್ನು ಅಗಲಿ ಹೋಗಬಹುದೇ ! ಸಕ್ಕರೆ ಕೆನೆಹಾಲು ತುಪ್ಪ ಬಾಳೆಯಹಣ್ಣುಗಳನ್ನು ಮಕ್ಕಳಿಗೆ ಮರೆಮಾಡಿ ನಿನಗೆ ಕೊಂಡುವೆನು. ನಿನ್ನೊಡಲಿಗೆ ಕಟ್ಟಿರುವೆಯಗೂಡಿಕ್ಕಲಿ ! ಎಂದು ಅಳಿದಳು.

ಅತ್ಯ ರಾಯನು ಬೀಂಗಾರು ಭೀರಷ್ಟುನ್ನು ತನ್ನ ಹತ್ತಿರಕ್ಕೆ ಕರೆದು ಸತ್ತಿಗೆ ಪಶ್ಚಿಮಾಂತರವೂ ಉತ್ತರವು ಉಪಗೋಕ್ಕರೆಗಳನ್ನೂ ಕೊಟ್ಟು ವನ್ನಿಸಿದನು ಭೈರವ್ಯನು ಕಾಳಗೆ ಅನುವಾಗಿ ಎಂದು ಹೇಳಲು ರಾಯನು ತನ್ನ ದಂಡನ್ನೆಲ್ಲ ಕಳುಹಿಸಿ ಬೂದಿಸುತ್ತಕ್ಕೆ ದಾಖಿಯಿಟ್ಟಿನು. ಕೋಟಿಯ ಮತ್ತೆಲೂ ಆಳನವೇಲೆ ಆಳು ಹತ್ತಿ, ಅಭರಿಸುತ್ತಾ ಕೇರಳಾಹಲ್ಲಿದ್ದಿದ್ದ ಕೋಟಿಯನ್ನೆಡಿದರು. ಕೋಟಿಯನ್ನು ಹತ್ತಿ, ಕತ್ತಿ ಸಬಳ ಗಡೆಗಳನ್ನು ಹಿಡಿದು ಕೊತ್ತಳ ಕೊತ್ತಳನ್ನು ಆವರಿಸಿರು. ಸಿರು ಮನು ಇದನ್ನು ಕಂಡು ತನ್ನ ಭಟ್ಟರನ್ನೆಲ್ಲ ನಾಲ್ಕು ದಿಕ್ಕಿಗೂ ಕಳುಹಿಸಲು ಶತ್ರುಗಳ ಮೇಲೆ ಬಿದ್ದು ಇರಿದು ನೂಕಿದರು. ಬಾಣದ ಒಕ್ಕರನ್ನು ಪ್ರಾಣದಾಸೀಯನ್ನು ಬಿಟ್ಟು ಹೋರಾಡಿದನು. ಕಾಚನು ಬೋಬ್ಬಿಯಾಬ್ಬಿ ರದಿಂದ ಕಾಡಾಡುತ್ತಾ ಎಲ್ಲ ತ್ವಿಯೂ ತಾನೇ ತಾನಾಗಿಯೇ ತೋರುತ್ತಾ ಮರುಳುಗಳಿಗೆ ಹೆಚ್ಚಿನ್ನು ವಾಡಲು ಅವು ಕಾಚನನ್ನು ಹರಿಸಿದವು. ಕೇರಿತಿ ಕಾಚನು ನಾಲ್ಕು ಗಳಿಗೆ ಪರಿಯುತ್ತರ ಅರಿಬಲ ವನ್ನು ತುಂಡರಿಸುತ್ತಾ ಇರಲು ಏಳ್ಳೂರು ಮಂದಿ ಮಡಿದುಬಿಟ್ಟರು. ಇದನ್ನು ಕಂಡು ರೋಪದಿಂದ ಕಾಚನ ಮೇಲೀರಿಂದು ಸೆಟ್ಟಿಲು ಸರಳುಗಳಿಂದ ಹೊಡಿಯಲು ಬಾಣದ ಗಾಯಗಳಿಂದ ಕಾಚನು ನೇಲಕ್ಕುರುಳಿದನು. ಒಂದು ರುಂಬದ ಲಗ್ಗಿಯ ಕಾಳಗದಲ್ಲಿ ಏಳಿಂಟು ಸಾವಿರ ಪಚ್ಚಭಟ್ಟರನ್ನು ಮುಂಗೆಡಿಸಿ ಮಲ್ಲಯ್ಯನು ಕಾಚನ ಬಳಿಗೆ ಬಂದನು. ಅ ವೇಳೆಗೆ ಗೊಲ್ಲ ಸಿರುಮನೆ ಸೋನೆ ಮಕ್ಕಳನ್ನು ಕೊಂಡದಲ್ಲಿ ಕೊಲ್ಲುವುದನ್ನು ನೋಡಬಾರದಿಂದು ರವಿಯು ಪಡುವ ಕಡಲಲ್ಲಿ ಮುಳುಗಿದನು. ನರಸಿಂಗರಾಯನು “ಸಿರುಮನು ಬೂದಿಹಾಳು ಕೋಟಿಯನ್ನು ಕಾಪಾಡಿಕೊಂಡು ನಮ್ಮ ಸರ್ವಬಲವನ್ನೂ ಕಡಿನನಲ್ಲಾ—ಇಂತಹ ಶೂರರಾದ ಮಕ್ಕಳನ್ನು ಪಡೆದ ಸಿರುಮನೇ ಧನ್ಯನು” ಎನ್ನುತ್ತಾ ದಿವಿಗಿಯ ಬೀಳಕನ್ನು ಹಿಡಿಸಿಕೊಂಡು ದುಗುದ ದಿಂದ ಹಿಂದಿರುಗಿದನು. ಮಹಾಮಂಡಲೀಶ್ವರನೇ ಪರಾಕು! ಕಾಚನಾಯಕ ತಮ್ಮ ಮಲ್ಲಯ್ಯ ಮುಂತಾದ ಪಚ್ಚಭಟ್ಟರೆಲ್ಲ ಮಡಿದರು. ಇನ್ನು ಕುವಾರ ಮಲ್ಲಯ್ಯ ಮಾತ್ರ ಉಳಿದಿರುವನು. ಹೇಸರಾದ ಪಚ್ಚಭಟ್ಟರೆಲ್ಲ ಸತ್ತರು. ನಾಳಿಯ ದಿನ ಕೋಟಿಯನ್ನು ನಶವಾಡಿಕೊಳ್ಳಬಹುದೆಂದು ಭೈರವನುಹೇಳಿದನು. ರಾಯನು ತನ್ನ ಬಿಡಾರಕ್ಕೆ ನಡೆದನು.

ಈ ಸುದ್ದಿಯನ್ನು ಅರ್ಥರಾತ್ರಿಯಲ್ಲಿ ಬೇವಿನ ಭಟ್ಟರು ತಂದು ಸಿರುಮನು ನಿಗೆ ಅರುಹಿದರು. ಸಿರುಮನು ಕುವಾರ ಮಲ್ಲಯ್ಯನಿಗೆ ಇವನ್ನೆಲ್ಲ ಹೇಳಿ ರವಿ ಮೂಡದ ಮುನ್ನವೇ ಅರಿಬಲವು ಬಂದು ಮುತ್ತ ಬಹುದೆಂದು ತಿಳಿದು ಸಿರುಮನ್ಯನು ಕಾಚನಾಯಕ ಮತ್ತು ತಮ್ಮ ಮಲ್ಲಣ್ಣನಿಗೆ ರಾತ್ರಿಯೇ ಕೊಂಡವನ್ನೇರಿಸಲು ಹವಣಿಸಿ ಎಂದು ತಿಳಿಸಿದನು. ಅರವನೆಯಲ್ಲಿಯೇ ಕೊಂಡವನ್ನು ವಾಡಿ

ಸುತ್ತಿರೆನೇ. ನಿಮ್ಮೆಲ್ಲರನ್ನೂ ನನ್ನ ಕೈಯಿಂದಲೇ ಕೊಂಡು ನಾನು ನರನಾಥನೋಡನೆ ಶಾದುವೆನು ಎನ್ನತ್ತು ಕಿರಿಯ ತನ್ನ ಸೋಮೆಯುನನ್ನು ಹತ್ತಿರ ಕರೆಯು ಅವನನ್ನು ಕಡಿಯಲು ಖಾಸಿಯ ಕನ್ನು ನೋಲಕ್ಕಿತ್ತಲು ತಾಯಿ ತಂದೆಗಳು ಕ್ಷೇತ್ರ ಮಾತ್ರದಲ್ಲಿ ಕೃಷಿಕೆದು ನಿಲ್ಲಿಸಿ ನಿಂದು ಕಿರಿಯುಗವ ಚೌಕಟಿ ಮಲ್ಲಸೆಂಬುವು ಪುಸಿಯಲ್ಲ. ವೊದಲು ಎಲ್ಲರ ಕೂಳನ್ನು ಮಾಡಬೇಕು. ಸೋಮೆಯುನನ್ನು ಕೊಳ್ಳಲಾಗದು ಎಂದು ನುಡಿದರು. ಅದನ್ನು ಕೇಳಿ ಕುಮಾರ ಮಲ್ಲಯ್ಯನು ತನ್ನನುತ್ತು ತಂಗಿಯರನ್ನು ಒಬ್ಬ ಯೋಗಿಗೆ ಒಪ್ಪಿಸಿ ಅವರಿಗೆ ಬಿಂದಿಗೆ ಹೊನ್ನನ್ನಿತ್ತು ಅವರನ್ನು ಸಂರಕ್ಷಿಸುವ ಶಾಯ್ಯವನ್ನು ವಹಿಸಿ ಭಾಸಿಯನ್ನು ನಡೆವನು. ಪ್ರಜೆ ಪರಿವಾರದ ವರನ್ನೂ ಸೆಟ್ಟಿ ವರ್ತಕರನ್ನೂ ಜಂಗಮವನ್ನೂ ಪೂಜಾರಿಗಳನ್ನೂ ಬೇರೆ ಸುಖ ವಾದ ಸ್ಥಳಕ್ಕೆ ತೆರಳ ಬೇಕೆಂದು ಬೇಡಿದನು. ಬಿರುದುಳ್ಳ ಭಂಟರನ್ನು ಕರೆದು ಜೋಗಿಗೆ ಹೊನ್ನನ್ನಿತ್ತು ನೀವೆಲ್ಲಿಯಾದರೂ ಸುಖದಿಂದ ಬಾಳಿರೆಂದು ಹೇಳಿ ವೀಕ್ಷಿಯಿತ್ತು ಕಳುಹಿಸಿದನು. ಸಿರುಮುಭೂವರನ್ನೂ ರಾಣಿ ಚಿಕ್ಕಮೃನ್ನಾ ಕಂಬನಿಗರಿಯತ್ತಿರಲು ಪ್ರಜೆಗಳು ಉಂಟಾಗಿಲಿಗೆ ಬಂದು ಸೋಮೇಶ್ವರಿಗೆ ಶರಣಿಂದ ಕತ್ತಲೆಯಲ್ಲಿ ಉರು ಬಿಟ್ಟು ಹುಳಿಯಾರಿನ ಪ್ರಾಂತವಿಸಿದು ಎಡವುತ್ತಾ ಮುಗ್ಗುತ್ತಾ ಮಕ್ಕಳನ್ನು ಸಂತವಿಡುತ್ತಾ ನಡೆಯುತ್ತಿರಲು ಕುಮಾರ ಮಲ್ಲಯ್ಯನು ಅವರ ಕಾಳಾಗ ಮಾರಿಕಣಿವೆಯವರಿಗೆ ಬಂದು ಮುಂದಕ್ಕೆ ಹೋಗಿರೆಂದು ತಿಳಿಸಿ ವಿಭಾತಿಪುರಕ್ಕೆ ಹಿಂತಿರುಗಿದನು. ಉರಿನ ಮನೆಗಳಲ್ಲಿ ಮಂದಿ ಮಕ್ಕಳನ್ನು ಯಾರಾದರೂ ಬಿಟ್ಟು ಹೋಗಿರುವರೋ ಎಂದು ಮನೆ ಮನೆಗಳನ್ನು ಹುಡುಕಿ ಯಾರನ್ನೂ ಕಾಣಿದೆ ತನ್ನ ಮನೆಗೆ ಬಂದನು. ತಂಡಿ-ತಾಯಿಗಳಿಗೆ ನಮಸ್ಕರಿಸಿದನು. ಮಗನಿಗೆ ಹರಣಿ, ಆರುತಿಂಗಳಿಂದ ಪಟ್ಟಿಭರ್ನೂ ಏರಿರಾದ ಮಕ್ಕಳೂ ಮಣಿದ ಯಥ್ರದ ಪರಿಮನ್ನು ಸೋಡಿದೆನು. ಇಂದು ನಿನ್ನ ಏಕಾಂಗಿ ಶಾಳಗವನ್ನು ಸೋಡಿ ಸೋಮೇಶ್ವರ ಪಾದವನ್ನು ಸೇರುವೆನು ಎಂದು ನುಡಿದು ಉಪ್ಪರಿಗೆಯನ್ನೇರಿದರು. ಜಾಳಿಗೆ ಹೊನ್ನನ್ನು ಮಡಲಿಗೆ ಕಟ್ಟಿದನು ಮಲ್ಲಗಾಸೆಯನ್ನು ಬಿಗಿದುಟ್ಟನು. ನಗುತ್ತಾ ಶಾಳಿಯನ್ನೇರಿ ಮುಂದಿನ ಶಾಳಗಕ್ಕೆ ಸಿದ್ಧನಾದನು. ಮಲ್ಲನ ಏಕಾಂಗಿ ಶಾಳಗವನ್ನು ಸೋಡಲು ದಿನವನು ಮಾಡದೆಸೆಯಲ್ಲಿ ರಥವನ್ನೇರಿ ಕುಳಿತನು.

೧೯

ರವಿ ಮೂಡಿದನು ನರಸಿಂಗರಾಯನು ಮುಖಮಜ್ಜನಮಾಡಿಕೊಂಡು. ನವರತ್ನ ಭೂಷಿತನಾಗಿ ಯಂದ್ದಿಭೂಮಿಗೆ ಬಂದನು. ಸೇನಾ ಸಮೀತನಾಗಿ ಹೊರಟು ಬೂದಿಪುರದ ಕೋಟಿಯನ್ನು ಪುನ್ತ್ರ ಲಿಗೆ ಗಾರಂಭಿಸಿದರು ಭೂಮಿಬಾಲಕರು ವೋಹರಿಸಿ ರಾಮಾಧನ ಕೊತ್ತಲಕ್ಕೆ ಆಡಿದ್ದರು. ಕುವಾರ ಮಲ್ಲಿಯನ್ನು ಭೀಮುಗೋಡತ್ವಿಯಂದ ಹೊಡಿದು ಅರನನ್ನು ಕಿಡಿತ್ತರನು. ಕೂಡಲೇ ನಾರಾರು ಭೂಪರು ಒಮ್ಮೆಗೇ ಕುಮಾರ ಮಲ್ಲಿಯನನ್ನು ಪುನ್ತ್ರದರು. ಅನರನ್ನೆಲ್ಲಾ ಕರಿಯು ಕಬ್ಬಿನ ಕೋಲನ್ನು ತರಿಸಂತೆ ಕತ್ತಲಿಸಿದನು. ಕಂಗೆಯು ಶುಭಪರು ಸನ್ನಿಗಳಕ್ಕೆ ಬರಲು ಅವರನ್ನೆಲ್ಲಾ ಕಂಗಿಸಿದನು. ಇನನ್ನು ನೋಡಿ ನರಸಿಂಗರಾಯನು ಈ ರೀತಿ ತನ್ನ ದಳವು ಮುರಿದು ಬೀಳತ್ತಿರುವುದನ್ನು ಕಂಡು ಮರುದಿನ ನಾಯಕವಾಡಿಗಳಾಡನೆ ಕುಮಾರೆಯನ್ನೇ ರಾನೂ ಕೋಟಿಯು ಬಳಿಗೆ ಬಂದನು. ಕೊತ್ತಲಕೊತ್ತಲಗಳನ್ನು ಹಿಡಿಯುತ್ತು ಬಾಣದ ಸುರಿಮಳಿಯನ್ನು ಕರಿದರು. ಒಂದು ಕೊತ್ತಲದಲ್ಲಿ ಕುಮಾರ ಮಲ್ಲಿಯನ್ನು ಕಾಮತ್ತಿದ್ದರೆ ನರಸಿಂಗರಾಯನ ದಳದವರು ಮತ್ತಿಂದು ಕಡೆ ನುಗ್ಗತ್ತಿದ್ದರು. ಕೊನೆಗೆ ಹೆಚ್ಚಿಗಿಲನ್ನು ಕಡಿದು ಉರಿಂಳಗೆ ಸಂಧಿಸಿದರು.

ಕುಮಾರ ಮಲ್ಲಿಯನ್ನು ಗರುಡನಂತೆ ಹಾರಿಬಂದು ನಾರಾರು ಜನರನ್ನು ಕಡಿದು ಮಲಗಿಸಿದನು. ರಕ್ತದ ಕಾಲುವೆ ಹರಿಯಿತು. ಬಡವರಿಗಳು ಹುಲಿಯನ್ನು ಆಡರು ವಂತೆ ಗಡಿಯ ಮನ್ನೆಯರು ಕುಮಾರ ಮಲ್ಲಿಯನನ್ನು ಮುತ್ತಲು ಮದಗಜವು ಬಾಳಿಯ ವನವನ್ನು ಹೊಕ್ಕಂತೆ ಪಟ್ಟಭಟ್ಟರನ್ನು ಕೊಂಡನು. ಮಲ್ಲಿಯನ್ನು ಮುಂದಿನ ಬಾಗಿಲ ಬಳಿ ಇರಲು ಹಿಡಿಸಿಂದ ಒಂದು ಬಾಣವು ಬಂದು ತಗುಲಿಗಾಯಮಾಡಿತು. ಖಂಡಿಯನನ್ನೇ ಬೀಸಲು ನರಸಿಂಗರಾಯರ ಬಲವು ಅಂಜಿ ವಾಳಿಯಕ್ಕೊಂಡಿತು. ಮಂಡಿಯೂರಿಕಳಿತ ಕುಮಾರ ಮಲ್ಲಿಯನ್ನು ಗಾಯದ ನೋವಿ ನಿಂದ ಮಾಘ್ರಹೋದನು. ಸರುಮಯ್ಯ, ಚಿಕ್ಕಲದೇವಿ ಈರ್ವರೂ ಉಪ್ಪರಿಗೆ ಯಿಂದ ಇಳಿದು ಅರೆಜೀವದಲ್ಲಿದ್ದ ಕುಮಾರ ಮಲ್ಲಿಯನನ್ನು ಕಂಡು ಶೋಕಿಸಿದರು. ಕುಮಾರ ಮಲ್ಲಿಯನ್ನು ಜನ್ಮಿಜನಕರನ್ನು ಬಿಗಿದ್ದಿಸಿ ನಮಸ್ಕರಿಸಿದನು. ‘ನಿನ್ನ ಕದನವನ್ನು ಕಂಡು ದಳಿದ್ದೆನ್ನ. ಇನ್ನು ಈ ಲೋಕದೊಳಗಿರಬಾರದು’ ಎಂದು ಹೇರ ಹೇರ! ಎನ್ನುತ್ತೆ ಅಗ್ನಿಕುಂಡದೊಳಗೆ ಧುಮುಕಿದರು. ಇದನ್ನು ಕಂಡು ಹಾ ಎಂದು ಕುಮಾರ ಮಲ್ಲಿಯನ್ನು ಸೋಮೇವರನ್ನೇ ಗತಿ ಎನ್ನುತ್ತು ಪ್ರಾಣವನ್ನು ಬಿಟ್ಟಿನು. ಸಿರುಮಾರುವರ, ರಾಣಿ ಚಿಕ್ಕಮಯ್ಯ ಪುತ್ತು ಕುಮಾರ ಮಲ್ಲಿಯನ್ನು ಇವರನ್ನು ಸೋಸೆಯರು ಆರತಿಚೆಳಿಗುತ್ತಿರುವಾಗ ಸುರಾಂಗನೆಯರು ಸುರಲೋಕಕ್ಕೆಬಯ್ದು, ಕ್ರೀಲಾಷವಲ್ಲಿ ಪನ್ನಗಢವನನ್ನು ಕಂಡು ಪೂಜಿಸಲು, ಮೂರುಲೋಕಕ್ಕೆ ಉನ್ನತರಾದ

ವೀರರೆಂದು ಅವರಿಗೆ ನರಜನ್ಮವು ಸಾಕೆಂದು ತಿನನು ಅವರಿಗೆ ಗಣಕದವಿಯನ್ನು ತ್ತನು. ಇತ್ತೆ ಭಾಸ್ತಾಪುರಸಲ್ಲಿ ಕಿಚ್ಚು ಗಾನನನ್ನಡರಲು, ಅನರಲ್ಲಿ ಸಿರಿಮು ಮತ್ತು ರಾಣಿ ಕಿಚ್ಚಮ್ಮೆ ಬಿಸ್ತರು ಎಂದು ರಾಬುನು ಕೇಳಿ ವೀರರೆಂದು ಕೊಂಡಾಹುತ್ತಾ ಬಿಸು ಸುಯ್ದುನು.

ಮಾರನೇ ದಿನ ಬೆಳಗ್ಗೆ ನರಹಿಂಗರಾಯನ ಭಟ್ಟರು ಕರಿತುರಗವನೇರಿ ಬಾದಿಪುರ ವನ್ನು ಹೊಕ್ಕರು. ವೀರವುಂಡಿಯಲ್ಲಿ ಉನಜಿಗೆಯಿಂದ ಇನ್ನೆಡ್ಡ ಕುರಂಗ ಮಾಲ್ಯಾಯನ ಹರಿಗೆಯು ಕೆಜ್ಜಿಗಳು ದಾಳಿಯಿಂದ ರುಳ್ಳಿಂದವು; ಬಿಸ್ತುರಿಯು ಜಂಪ್ರಗಾವಿಯು ಜಾವತೆ ಹಾರಿತು. ವೀರವುಳುನು ನಿಸ್ತೇ ನುಡಿನಸೆಂದರು. ಇನ್ನು ಶುಳ್ಳು ಇನ್ನೂ ಬದುಕಿರುವನು ಎನ್ನ ತಾತ್ತ್ವ ಬೆರಿದರ್ಪ ಇನ್ನು ನನ್ನಗಳನ್ನು ಬಿಂಬಿಸಿಬಿಂಬಿ ನನ್ನತ್ತಾತ್ತ್ವ ಸಿದಿದರು. ರಾಬುನು ಅವರು ಕುಡು ಕೋನವನಾಡಿರು. ಅವರಾಸಗೆಂಂತ ದೊರೆಗಳು ಈಗ ನಾವು ಕೋಗಿ ಲಾನಹೆಗೆಯನ್ನು ಇಳಿಹುವೇನ್ನು ಎನ್ನ ತಾತ್ತ್ವ ಅಸ್ತಿತ್ವ ಬೇಕಿದರು. ಆ ವೀಳಿಗೆ ಒಂದು ರಣಹನ್ನು ಮಲ್ಲಯ್ಯನ ಶಿರದವೇಲೆ ಕುಳಿತಿದ್ದನ್ನು ಕಂಡು ಹಿಗ್ಗಿ ಹೊನ ಬಳಿಗೆ ಒಂದು ತಲೆಯನ್ನು ಕೊಯಿನು ರಾಬುನಿಗೆ ತಂದೊಷ್ಟಿಸಿದರು. ರಾಬುನು ಅವರಿಗೆ ವೀಕೆಯು ಉದುಗರೆಯನ್ನು ಕೊಟ್ಟು, ಬಾಯೋಳಿಗೆ ಹೊನ್ನನ್ನು ಹೊಯಿಸಿದನು. ಶಿರವನ್ನು ಕಂಡು ರಾಯನೇ ಹೊದಲಾಗಿ ಭೀತಿಗೊಂಡರು. ಲೀಲಿಗಾರರ ವಾಕ್ಯದಂತಿ ರಾಯನು ಮಲ್ಲಯ್ಯನ ಶಿರವನ್ನು ತರಿಸಿ. ಪರ್ಬ್ರಾ, ನಳಿಯುಡಿಸಿ ಶಳ್ಳಕ್ಕಿಯೋಳಿಗೆ ಇಟ್ಟು ಪರಿಮಳಳನ್ನು ಪೂರಿಸಿ ಮೇರಹಣಿಗೆಯಿಂದ ಎಲ್ಲಾ ದೊರೆಗಳೂ ಹೊರಟ್ಟರು ಬಾದಿಪುರಕ್ಕೆ ಒಂದು ಅಗ್ನಿಕೊಂಡದಲ್ಲಿ ಶಿರವನ್ನು ಹಾಕಿ ದಹಿಸಿದನು. ಅನಂತರ ಗುಡಿಯನ್ನು ಕಟ್ಟಿಸಿ ಪ್ರಸ್ತಾವನಾಡಿ ಲಾಣವನು, ಹಾಕಿಸಿದ್ದು. ಅನಂತರ ಹೊಳಿಯಾರಿಗೆ ಹೊಗಿ ಅಲ್ಲಿಂದ ಸೆನುಗೊಂಡಿಗೆ ಹೊರಟ್ಟಿಹೊಗಿ ಅರಮನೆಯನ್ನು ಸೇರಿದರು. ಸತಿಯರು ಆರತಿಯನ್ನುತ್ತಿದರು. ರತ್ನದ ಚಾವಡಿಗೆ ಒಂದು ಎಲ್ಲಾ ರಾಯರನ್ನೂ ಮನ್ನಿಸಿ ಅವರವರ ರಾಜ್ಯಕ್ಕೆ ಬೀಕ್ಕಿನ್ನಿಟ್ಟಿನು. ಕಿರಿಯ ಮಗ ಸೋಮಯ್ಯನು ಪ್ರಾಪ್ತವಯಸ್ಯನಾಡಮೇಲೆ ಬಾದಿ ಹಾಳಿಗೆ ಒಂದು ಹೊತ್ತಿಟ್ಟಿದ್ದ ಹೆಣದಿಂದ ಪಟ್ಟಣವನ್ನು ಹೊಸದಾಗಿ ಕಟ್ಟಿಸಿದನು. ತನ್ನ ಹಿರಯರಿಗೆ ಕೂಳು ಕಾಯಾವನ್ನು ಮಾಡಿ ಬಂಧುಗಳಿಗೆ ಸಂತೋಷಪಡಿಸಿದನು. ಕಂತುಹರ ಸೋಮೇಶನ ಕರುಣಾದಿಂದ ಸುಖ ಸಂಕಥಾ ವಿನೋದದಿಂದ ರಾಜ್ಯಭಾರ ಮಾಡುತ್ತಿದ್ದನು. ಸಿರುಮನ ಕರಿತ್ತಿರುವನ್ನು ಕೇಳಿದರು ಸೋಮೇಶನ ಕೃಪೆಯಿಂದ ಸ್ಥಿರವಾಗಿ ಬಾಳಲಿ. ಹರಭಕ್ತರು ಉಫ್ಫೀ! ಉಫ್ಫೀ! ಅನ್ನಿರಿ.



ಸ್ವತಂತ್ರ ಕರ್ಣಾಟಕ ಪರಮ್ ಽ.

ರಂಗಸ್ವಾಮಿಸುಡಿ ಜೀದಿ, ಬೆಂಗಳೂರು-೨.

ಪ್ಲೋಎ 2734

★ ನಿಮಗೆ ಕನ್ನಡ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಉತ್ತಮ ಮುದ್ರಣ ಬೇಕೆ?

★ ನಿಮಗೆ ನಿಮ್ಮ ಗ್ರಂಥಗಳು ಶುದ್ಧವಾಗಿಯೂ, ಸುಂದರವಾಗಿಯೂ, ಕಾಲಕ್ಕೆ ಸರಿಯಾಗಿಯೂ ಮುದ್ರಣವಾಗಲು ಬಯಕೆಯಂಟಿ?

★ ಉಗ್ನ ಪತ್ರಿಕೆಗಳು, ವಿಜಿಟಿಂಗ್ ಕಾಡುಗಳು, ಬಿಲ್ ಪ್ರಸ್ತುಕಗಳು, ಪ್ರಸಿದ್ಧ ಪತ್ರಿಕೆಗಳು ಅಂದವಾಗಿ ಅಚ್ಚಾಗಬೇಕೆಂದು ನಿನಗೆ ಮನಸ್ಸಿಡೆಯೆ?

ಹಾಗಾದರೆ ಸ್ವತಂತ್ರ ಕರ್ಣಾಟಕ ಪರಮ್ ಪ್ರಸ್ನನ್ನ
ಒಮ್ಮ ಸಂದರ್ಶಿಸಿರಿ.

—:★:—

ಸ್ಕೂಲುಗಳಿಗೆ ಮಂಜೂರಾಗಿದೆ

ನಿಷ್ಠಾ ತಾ. ಅ.ಅ-ಇಂಫರ್ಲೈ “ಶರಣ ಸಾಹಿತ್ಯ” ಮತ್ತು “ಸ್ವತಂತ್ರ ಕರ್ಣಾಟಕ” ಪತ್ರಿಕೆಗಳನ್ನು ಸ್ಕೂಲುಗಳಿಗೆ ಮಂಜೂರು ಮಾಡಬೇಕೆಂದು ಬರಿದ ಪತ್ರದ ಪ್ರಕಾರ ನಿಮ್ಮ “ಶರಣ ಸಾಹಿತ್ಯ” ಮತ್ತು “ಸ್ವತಂತ್ರ ಕರ್ಣಾಟಕ” ವಾರ ಪತ್ರಿಕೆಯನ್ನು ಮೈಸೂರು ದೇಶದಲ್ಲಿ ಪ್ರೇಕ್ಷಿಸು ಮಾಡಬೇಕಾಗಿ ವಿನಾ ಉದ್ದಿದ್ದೆ, ವಿಂದ್ಲ ಮತ್ತು ನಾವುಲ್ ಸ್ಕೂಲುಗಳಿಗೆ ಕರಿಸಬಹುದೆಂದು ಶಿಫಾರಸು ಮಾಡಲಾಗಿದೆ.

ದೃಕ್ಪ್ರಿಗಾಗಿ

[ಮೈಸೂರು ಶಿಕ್ಷಣ ಶಾಖಾಧಿಕಾರಿಗಳ ಟಿ. ಬಿ. ಸಿ.

೨೫-೨೬-೪೦ ತಾ॥ ಅನೇ ಸೆವ್ಯಂಬರ್ ರಷ್ಯಾರ ಹೆಕುಂ ಪ್ರಕಾರ]

